



ಕರ್ನಾಟಕ ಸರ್ಕಾರ

ನುಡಿ ಕನ್ನಡ

ತೃತೀಯ ಭಾಷಾ ಕನ್ನಡ ಪಠ್ಯಪ್ರಸ್ತುತ

(ಪರಿಷ್ಕಾರ - 2022)



ಒಂಬತ್ತನೇಯ ತರಗತಿ

ಕರ್ನಾಟಕ ಪಠ್ಯಪ್ರಸ್ತುತ ಸಂಖ್ಯ (ರಿ.)

ನಂ. ೪, ೧೦೦ ಅಡಿ ವತ್ತಲಾಪಿನಿಯ, ಬನಶಂಕರಿ ಜಿಲ್ಲೆಯ ಹಂತ
ಚಂಗಳೂರು - ೫೬೨೪೭೫

ಪರ್ಯಾಪ್ತಸ್ತಕ ರಚನಾ ಸಮಿತಿ

ಅಧ್ಯಕ್ಷರು

ಡಾ. ನರಸಿಂಹ ಮೂರ್ತಿ. ಆರ್, ಕನ್ನಡ ಪ್ರಾಧ್ಯಾಪಕರು, ಶ್ರೀ ಗೋಕರ್ಣನಾಥೇಶ್ವರ ಕಾಲೇಜು, ಗಾಂಧಿನಗರ, ಮಂಗಳೂರು ಸದಸ್ಯರು

ಶ್ರೀಮತಿ ಮಂಗಳಾ. ಆರ್, ಸಹಾಯಕ ಪ್ರಾಧ್ಯಾಪಕರು, ಪಿ.ಇ.ಎಸ್.ಶಿಕ್ಷಣ ಮಹಾವಿದ್ಯಾಲಯ, ಬೆಂಗಳೂರು ಡಾ.ಎಸ್. ವಿ. ಬಂಗಾರಿಮರ, ಸಹಶಿಕ್ಷಕರು, ಸರಕಾರಿ ಪ್ರೌಢಶಾಲೆ, ಕರೀಸೂರು, ಹುಬ್ಬಳಿ ತಾ, ಧಾರವಾಡ ಜಿಲ್ಲೆ. ಶ್ರೀ ಕಾಂತರಾಜು. ಜಿ, ಸಹಶಿಕ್ಷಕರು, ಶ್ರೀ ಆದಿಶತ್ಕಾರ್ತಿ ಪ್ರೌಢಶಾಲೆ, ಹುಲಿಕೆರೆ, ಕಸಬ ಹೊಬಳಿ, ನಾಗಮಂಗಲ ತಾ. ಶ್ರೀಮತಿ ನಿಮಾಲಾ ಟಿ.ಕವಡಿಮಟ್ಟಿ, ಸಹಶಿಕ್ಷಕರು, ಶ್ರೀ ವಿವೇಕಾನಂದ ಪ್ರೌಢಶಾಲೆ, ಅರವಿಂದನಗರ, ಹುಬ್ಬಳಿ ಪರಿಶೀಲಕರು

ಶ್ರೀ ಎ.ಬಿ. ಚಂದ್ರಶೇಖರ್, ಸಹಪ್ರಾಧ್ಯಾಪಕರು, ಶ್ರೀಆದಿಚಂಡನಗಿರಿ ಶಿಕ್ಷಣಮಹಾವಿದ್ಯಾಲಯ, ಚನ್ನರಾಯಪಟ್ಟಣ ತಾ. ಕಲಾವಿದರು

ಶ್ರೀ ಎ.ಶಾಂತಪ್ಪ. ಚಿತ್ರಕಲಾ ಶಿಕ್ಷಕರು, ಸಂತ ಅಂತೋಣಿ ಪ್ರೌಢಶಾಲೆ, ಗಾಯತ್ರೀಪುರಂ, ಮೃಸೂರು-೧೯ ಸಂಪಾದಕ ಮಂಡಳಿ ಸದಸ್ಯರು

ಹೊ. ಚಂದ್ರಶೇಖರ ಪಾಟೀಲ್, ಸಾಹಿತ್ಯಗಳು, ಸಂಕ್ರಮಣ ಪ್ರಕಾಶನ, ಎಲಚೇನವ್ಲ್ಯಾ, ಜಿ.ಪಿ. ನಗರ, ಬೆಂಗಳೂರು-೭೮

ಡಾ. ಕೆ. ಮರುಳಿಧಿಪ್ಪ, ಸಾಹಿತ್ಯಗಳು, ನಂ ರಿಂಡ್, ರಿಂನೇ ಕ್ಲಾಸ್, ಜಿ.ಪಿ. ನಗರ, ಬೆಂಗಳೂರು-೫೮

ಹೊ. ಸಾ.ಶಿ. ಮರುಳಯ್ಯ, ಸಾಹಿತ್ಯಗಳು, ರಾಗಿಣಿ, ಹಂಪಿನಗರ, ಬೆಂಗಳೂರು.

ಹೊ. ಅ.ರಾ.ಮಿತ್ರ, ಸಾಹಿತ್ಯಗಳು, ಕೆ.ಎಚ್.ಬಿ. ಕಾಲೋನಿ, ಯಲಹಂಕ. ಬೆಂಗಳೂರು.

ಡಾ. ವಿಷ್ಣು ಎಂ. ಶಿಂದೆ, ಸಹಾಯಕ ಪ್ರಾಧ್ಯಾಪಕರು, ಕನಾಂಟಿಕ ರಾಜ್ಯಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರ.

ಮುಖ್ಯ ಸಂಯೋಜಕರು

ಹೊ. ಜಿ.ಎಸ್.ಮುಡಂಬಡಿತ್ತಾಯಿ, ಪರ್ಯಾಪ್ತಮಾ ಪರಿಷ್ಠರಣೆ ಮತ್ತು ಪರ್ಯಾಪ್ತಸ್ತಕ ರಚನೆ, ಕನಾಂಟಿಕ ಪರ್ಯಾಪ್ತಸ್ತಕ ಸಂಘ, ಬೆಂಗಳೂರು - ೫೬೦ ೦೫೫

ಸಲಹೆ ಮತ್ತು ಮಾರ್ಗದರ್ಶನ

ಶ್ರೀ ನಾಗೇಂದ್ರಕುಮಾರ್, ವ್ಯವಸಾಯ ನಿರ್ದೇಶಕರು, ಕನಾಂಟಿಕ ಪರ್ಯಾಪ್ತಸ್ತಕ ಸಂಘ, ಬೆಂಗಳೂರು-೫೫

ಶ್ರೀಮತಿ ಶಿ. ನಾಗಮಣಿ, ಉಪನಿರ್ದೇಶಕರು, ಕನಾಂಟಿಕ ಪರ್ಯಾಪ್ತಸ್ತಕ ಸಂಘ, ಬೆಂಗಳೂರು-೫೬೦ ೦೫೫

ಕಾರ್ಯಕ್ರಮ ಸಂಯೋಜಕರು

ಶ್ರೀ ಪಾಂಡರಂಗ, ಹಿರಿಯ ಸಹಾಯಕ ನಿರ್ದೇಶಕರು, ಕನಾಂಟಿಕ ಪರ್ಯಾಪ್ತಸ್ತಕ ಸಂಘ, ಬೆಂಗಳೂರು-೫೫

ಮುನ್ನಡಿ

೨೦೦೫ನೇ ರಾಷ್ಟ್ರೀಯ ಪತ್ರಕುಮದ ಆಧಾರದ ಮೇಲೆ ರಚಿತವಾದ ಕನಾರ್ಕಿಕ ರಾಜ್ಯ ಪತ್ರಪಸ್ತುವಿನ ಆಧಾರದ ಮೇಲೆ ಕನಾರ್ಕಿಕ ಪತ್ರಪುಸ್ತಕ ಸಂಖ್ಯೆ ೨೦೧೦ ನೇ ಸಾಲಿನಿಂದ ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗಿನ ಪತ್ರಪುಸ್ತಕಗಳ ರಚನಾ ಕಾರ್ಯದಲ್ಲಿ ತೊಡಗಿದೆ. ಒಟ್ಟು ೧೨ ಭಾಷೆಗಳಲ್ಲಿ ಭಾಷಾ ಪತ್ರಪುಸ್ತಕಗಳನ್ನು ಹಾಗೂ ಕೋರ್ ವಿಷಯಗಳನ್ನು ೨ ಮಾಧ್ಯಮಗಳಲ್ಲಿ ರಚನೆ ಮಾಡಲಾಗುತ್ತಿದೆ. ಇದು ನೇ ತರಗತಿಯವರೆಗೆ ಪರಿಸರ ವಿಜ್ಞಾನ, ಗಣಿತ ಮತ್ತು ಇಂದ್ರಿಯ ಮತ್ತು ಸಮಾಜ ವಿಜ್ಞಾನಗಳಿರುತ್ತವೆ.

೨೦೦೫ರ ರಾಷ್ಟ್ರೀಯ ಪತ್ರಕುಮವು ಈ ಕೆಳಗಿನ ವೃಶಿಷ್ಟಗಳನ್ನು ಹೊಂದಿದೆ.

- ಕಲಿಕೆಯನ್ನು ಜೀವನದ ಅವಶ್ಯಕತೆಗಳೊಂದಿಗೆ ಜೋಡಿಸುವುದು
- ಕಂಠಪಾಠ ವಿಧಾನದಿಂದ ಕಲಿಕೆಯನ್ನು ಮುಕ್ತಗೊಳಿಸುವುದು
- ಪತ್ರಪುಸ್ತಕಗಳ ಹೊರತಾಗಿ ಪತ್ರಕುಮವನ್ನು ಶ್ರೀಮಂತಗೋಳಿಸುವುದು
- ಜ್ಞಾನದ ಅಭಿವೃದ್ಧಿಗೆ ಕಲಿಕಾ ಅನುಭವಗಳನ್ನು ಬಳಸುವುದು
- ಭಾರತದ ಪ್ರಜಾಸತ್ತಾತ್ಮಕ ನೀತಿಯನ್ವಯ ಮತ್ತು ಅವಶ್ಯಕತೆಗಳಿಗೆ ತಕ್ಷಂತೆ ಸಂದಿಸುವುದು
- ಶಿಕ್ಷಣವನ್ನು ಇಂದಿನ ಹಾಗೂ ಭವಿಷ್ಯದ ಜೀವನಾವಶ್ಯಕತೆಗಳಿಗೆ ಹೊಂದುವಂತೆ ಮಾಡುವುದು
- ವಿಷಯಗಳ ಮೇರೆಗಳನ್ನು ಮೀರಿ ಅವುಗಳಿಗೆ ಸಮಗ್ರದೃಷ್ಟಿಯ ಬೋಧನೆಯನ್ನು ಅಳವಡಿಸುವುದು
- ಶಾಲೆಯ ಹೊರಗಿನ ಬದುಕಿಗೆ ಜ್ಞಾನ ಸಂಯೋಜನೆ
- ಮತ್ತೊಂದಲೇ ಜ್ಞಾನವನ್ನು ಅಭಿವೃದ್ಧಿ ಪಡಿಸುವುದು.

ನೂತನ ಪತ್ರಪುಸ್ತಕಗಳಲ್ಲಿ ನೂತನ ವಿಧಾನಗಳಾದ ಅಂತರ್ಗತ ವಿಧಾನ (Integrated Approach), ರಚನಾತ್ಮಕ ವಿಧಾನ (Constructive Approach) ಹಾಗೂ ಸುರುಳಿಯಾಕಾರದ ವಿಧಾನ (Spiral Approach) ಗಳನ್ನು ಅಳವಡಿಸಲಾಗಿದೆ.

ಪತ್ರಪುಸ್ತಕಗಳ ವಿಷಯ ಹಾಗೂ ಅಭ್ಯಾಸಗಳು ವಿದ್ಯಾರ್ಥಿಗಳನ್ನು ಯೋಜನೆ ಮಾಡುವಂತೆ ಮಾಡಿ, ಚಟುವಟಿಕೆಗಳ ಮೂಲಕ ಜ್ಞಾನ ಹಾಗೂ ಸಾಮರ್ಥ್ಯಗಳನ್ನು ಪಡೆಯುವಂತೆ ಮಾಡುವ ಪ್ರಯತ್ನ ಮಾಡಲಾಗಿದೆ. ಪತ್ರಪಸ್ತುಗಳೊಂದಿಗೆ ಅತ್ಯಂತ ಅವಶ್ಯಕ ಜೀವನ ಮೌಲ್ಯಗಳನ್ನು ಅಂತರ್ಗತವಾಗಿ ಬಳಸಲಾಗಿದೆ. ಈ ನೂತನ ಪತ್ರಪುಸ್ತಕಗಳು ಪರೀಕ್ಷೆ ದೃಷ್ಟಿಯಿಂದ ರಚಿತವಾಗಿಲ್ಲ. ಬದಲಾಗಿ ಅವುಗಳು ವಿದ್ಯಾರ್ಥಿಗಳ ಸರ್ವಾಂಗಿಕ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿವೆ. ತನ್ನೂಲಕ ಅವರನ್ನು ಸ್ವತಂತ್ರ ಭಾರತದ ಸ್ವಸ್ಥಸಮಾಜದ ಉತ್ತಮ ಪ್ರಜೆಗಳನ್ನಾಗಿ ಮಾಡುವ ಪ್ರಯತ್ನ ನಡೆದಿದೆ.

ಭಾಷಾಕಲಿಕೆಯಲ್ಲಿ ಅತ್ಯಂತ ಮುಖ್ಯ ಗುರಿಗಳಾದ ಆಲಿಸುವುದು, ಮಾತನಾಡುವುದು, ಓದುವುದು, ಬರೆಯುವುದು ಹಾಗೂ ಆಕರ್ಷಣೀಯ ವಿಷಯ ಸಂಗ್ರಹಣೆಯಂತಹ ಕ್ಷೇತ್ರವಾರು ಸಾಮರ್ಥ್ಯಗಳಿಗೆ ಒತ್ತು

ನೀಡಲಾಗಿದೆ. ಈ ಕೌಶಲ್ಯಗಳೊಂದಿಗೆ ಶ್ರೀಯಾತ್ಮಕ ವ್ಯಾಕರಣ, ಸೌಂದರ್ಯಪ್ರಜ್ಞ, ಪ್ರಶಂಸಾ ಮನೋಭಾವ, ಮೌಲ್ಯಗಳ ಸಂವರ್ಧನೆಗೆ ಅನುವು ಮಾಡಿಕೊಡಬೇಕು. ಈ ಸಾಮಧ್ಯ ಮಕ್ಕಳಲ್ಲಿ ಬಂದಾಗ ಅವರು ಪರೀಕ್ಷೆಗಳಾಗಿ ಕಂತಪಾಠಕ್ಕೆ ಶರಣ ಹೋಗಬೇಕಾಗಿಲ್ಲ. ಪರ್ಯಾಪ್ತಸ್ತಕವು ಭಾಷಾ ಕೌಶಲ್ಯಗಳ ಸಂವರ್ಧನೆಗೆ ಒಂದು ಮೂರಕವಸ್ತುವೆಂದು ಪರಿಗಣಿಸಲು, ಮಕ್ಕಳ ಮನೋವ್ಯೋಶಾಲ್ಯವನ್ನು ಬೆಳೆಸಲು ವಿಷಯಗಳಿಗೆ ಸಂಬಂಧಿಸಿದಂತೆ ಅನೇಕ ಚಟುವಟಿಕೆಗಳನ್ನು ಪರ್ಯಾಪ್ತಸ್ತಕದಲ್ಲಿ ಒದಗಿಸಲಾಗಿದೆ. ಮಿತ್ರರೂಂದಿಗೆ ಗುಂಪುಗಳಲ್ಲಿ ಚರ್ಚೆಯ ಮೂಲಕ ಅವರ ಅಭಿವೃತ್ತಿ ಹಾಗು ಸಂವಹನ ಕೌಶಲ್ಯಗಳ ಸಂವರ್ಧನೆಯೇ ಕಲಿಕೆ ಗುರಿಯೆಂದು ಅಂತಹ ಚಟುವಟಿಕೆಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಈ ರೀತಿಯ ಚಟುವಟಿಕೆಗಳು ಮಕ್ಕಳಲ್ಲಿ ಕಲಿಯುವ ಕಲೆ (learning to learn) ಹಾಗೂ ಕಲಿತುದುದನ್ನು ಜೀವನದಲ್ಲಿ ಅಳವಡಿಸುವ ಶಕ್ತಿ (learning to do) ಯನ್ನು ಮಕ್ಕಳಲ್ಲಿ ವ್ಯಾದಿಮಾಡುತ್ತದೆ.

ಕನಾಂಟಿಕ ಪರ್ಯಾಪ್ತಸ್ತಕ ಸಂಘವು ಈ ಮಸ್ತಕದ ತಯಾರಿಯಲ್ಲಿ ಸಹಕರಿಸಿದ ಸಮಿತಿಯ ಅಧ್ಯಕ್ಷರಿಗೆ, ಸದಸ್ಯರಿಗೆ, ಕಲಾಕಾರರಿಗೆ, ಪರಿಶೀಲಕರಿಗೆ, ಸಂಯೋಜಕ ಅಧಿಕಾರಿಗಳಿಗೆ, ಶಿಕ್ಷಣ ಮಹಾವಿದ್ಯಾಲಯಗಳ ಸಿಬ್ಬಂದಿವರ್ಗದವರಿಗೆ, ಜಿಲ್ಲಾ ತರಬೇತಿ ಸಂಸ್ಥೆಗಳು, ರಾಜ್ಯ ಮಟ್ಟದ ಪರ್ಯಾಪ್ತಸ್ತಕ ಸಂಪಾದಕ ಮಂಡಳಿಯ ಸದಸ್ಯರಿಗೆ ಮತ್ತು ಪ್ರಸ್ತಕವನ್ನು ಸುಂದರವಾಗಿ ಮುದ್ರಿಸಿದ ಮುದ್ರಕರಿಗೆ ತನ್ನ ಹೃತ್ಯಾವರ್ಚ ಕೃತಜ್ಞತೆಗಳನ್ನು ಸಲ್ಲಿಸುತ್ತದೆ. ಕೆಲವು ಸಾಹಿತ್ಯಗಳು ಹಾಗೂ ಕವಿಗಳ ಕೃತಿಗಳನ್ನು ಈ ಪರ್ಯಾಪ್ತಸ್ತಕಗಳಲ್ಲಿ ಅಳವಡಿಸಲಾಗಿದೆ. ಈ ವಿಚಾರದಲ್ಲಿ ತಮ್ಮ ಒಪ್ಪಿಗೆಯನ್ನು ನೀಡಿರುವ ಬರಹಗಾರರಿಗೆ ಹಾಗೂ ಕವಿಗಳಿಗೆ ಪರ್ಯಾಪ್ತಸ್ತಕ ಸಂಘ ಆಭಾರಿಯಿದೆ.

ಪ್ರೊ. ಜಿ ಎಸ್ ಮುಡಂಬಡಿತ್ತಾಯ

ಮುಖ್ಯ ಸಂಯೋಜಕರು

ಪರ್ಯಾಪ್ತಸ್ತಕ ಪರಿಷ್ಕರಣೆ ಹಾಗೂ ಪರ್ಯಾಪ್ತಸ್ತಕ ರಚನೆ

ಕನಾಂಟಿಕ ಪರ್ಯಾಪ್ತಸ್ತಕ ಸಂಘ (ರಿ.)

ಬೆಂಗಳೂರು

ಎಂ.ಪಿ.. ಮಾದೇಗೌಡ

ವ್ಯವಸ್ಥಾಪಕ ನಿರ್ದೇಶಕರು

ಕನಾಂಟಿಕ ಪರ್ಯಾಪ್ತಸ್ತಕ ಸಂಘ (ರಿ.)

ಬೆಂಗಳೂರು

ಸಮಕ್ಷಮ

ರಾಷ್ಟ್ರೀಯ ಪರ್ಶ್ಯಕ್ತಮ ಚೌಕಟ್ಟು ೨೦೦೫ ರ ಆಧಾರದಲ್ಲಿ ನೀಡಿರುವ ಸೂಚನೆಗಳಿಗೆ ಅನುಗುಣವಾಗಿ ಕನ್ನಡ ಮಾತೃಭಾಷೆಯಲ್ಲಿದವರೂ ಕನ್ನಡ ಕಲಿಯಲು ಅನುವಾಗುವಂತೆ ಒಂಬತ್ತನೆಯ ತರಗತಿಯ ತೃತೀಯ ಭಾಷಾ ವಿದ್ಯಾರ್ಥಿಗಳಿಗಾಗಿ ಈ ಪರ್ಶ್ಯವನ್ನು ರಚಿಸಲಾಗಿದೆ. ವಿದ್ಯಾರ್ಥಿಗಳಿಗೆ ಭಾಷಾ ಕಲಿಕೆಯ ಬಗ್ಗೆ ಆಸ್ತಿ ಮೂಡುವಂತೆ, ಭಾಷೆ, ಸಾಹಿತ್ಯ, ಸಂಸ್ಕೃತಿಯ ಬಗೆಗೆ ಸದಭಿರುಚಿ ನಿರ್ಮಾಣವನ್ನು ಗಮನದಲ್ಲಿರಿಸಿ, ವೈವಿಧ್ಯಮಯವಾದ ಪರ್ಶ್ಯಭಾಗಗಳನ್ನು ನೀಡಲಾಗಿದೆ. ಹೆಸರಾಂತ ಕವಿ-ಲೇಖಕರ ಕೃತಿಗಳೊಂದಿಗೆ ಪರ್ಶ್ಯಕ್ಷಾಗಿಯೇ ಸಂಪಾದಕ ಮಂಡಳಿ ರಚಿಸಿದ ಒಂದೆರಡು ತುಳುಕುಗಳನ್ನೂ ನೀಡಲಾಗಿದೆ. ವ್ಯಾಕರಣವನ್ನು ಕ್ರಿಯಾತ್ಮಕವಾಗಿ ಕಲಿಸಲು ಅನುಕೂಲವಾಗುವಂತೆ ಅಭ್ಯಾಸ ಭಾಗಗಳನ್ನು ನೀಡಲಾಗಿದೆ. ಕಲಿಸುವ ಅಧ್ಯಾಪಕರಿಗೂ, ಕಲಿಯುವ ವಿದ್ಯಾರ್ಥಿಗಳಿಗೂ ಪರ್ಶ್ಯ ಉಪಯುಕ್ತವೆನಿಸಿದರೆ ನಮ್ಮ ಪ್ರಯತ್ನ ಸಾಧನಕವಾಗುತ್ತದೆ.

ಪರ್ಶ್ಯಪುಸ್ತಕ ರಚನೆಗೆ ನಮಗೆ ಅವಕಾಶ ನೀಡಿ ಮೈತ್ರಿತ್ವಾಹಿಸಿದ ಪರ್ಶ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರಿಗೂ ಹಾಗೂ ಅಧಿಕಾರ ವರ್ಗದವರಿಗೂ, ವಿಶೇಷವಾಗಿ ಸಂಯೋಜಕರಾದ ಶ್ರೀ ಮುಡಂಬಡಿತಾಯ ಮತ್ತು ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀ ಪಾಂಡುರಂಗ ಅವರಿಗೂ ನಮ್ಮ ಕೃತಜ್ಞತೆಗಳು. ಪರ್ಶ್ಯಪುಸ್ತಕ ರಚನಾ ಕಾರ್ಯದಲ್ಲಿ ನನ್ನೊಡನೆ ಸರ್ವ ರೀತಿಯಲ್ಲಾ ಸಹಕರಿಸಿದ ಸಮಿತಿಯ ಎಲ್ಲ ಸದಸ್ಯರಿಗೂ, ಸೂಕ್ತ ಚಿತ್ರಗಳನ್ನು ರಚಿಸಿಕೊಟ್ಟ ಕಲಾವಿದರಿಗೂ ಮತ್ತು ಪರಿಶೀಲಕರಿಗೂ ನನ್ನ ವೈಯಕ್ತಿಕ ಧನ್ಯವಾದಗಳು.

ಡಾ. ಆರ್. ನರಸಿಂಹಮೂರ್ತಿ

ಅಧ್ಯಕ್ಷರು

ನುಡಿ ಕನ್ನಡ - ೯

ಪರ್ಶ್ಯಪುಸ್ತಕ ರಚನಾ ಸಮಿತಿ

ಪರಿಷ್ಕರಣ ಸಮಿತಿಗಳ ವಿವರ

ಸರ್ವಾಧ್ಯಕ್ಷರು :

ಮೌ. ಬರಗೂರು ರಾಮಚಂದ್ರಪ್ಪ. ರಾಜ್ಯಪರ್ಯಾಪ್ತ ಪರಿಷ್ಕರಣಸಮಿತಿ, ಕನಾಟಕ ಪರ್ಯಾಪ್ತಸಂಖ್ಯ(ರಿ) ಬೆಂಗಳೂರು-೮೫

ಪರಿಷ್ಕರಣ ಸಮಿತಿ

ಅಧ್ಯಕ್ಷರು :

ಮೌ. ರಹಮತ್ ತರೀಕರೆ. ಪ್ರಾಧ್ಯಾಪಕರು, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಹೊಸಪೇಟೆ ತಾ. ಬಳ್ಳಾರಿ ಜಿಲ್ಲೆ

ಸದಸ್ಯರು :

ಮೌ. ರುದ್ರಮುನಿ ಹಿರೇಮುತ. ಸಹಪ್ರಾಧ್ಯಾಪಕರು, ಕೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯ, ಸರಸ್ವತಿ ಬಡಾವಣೆ, ದಾವಣಗೆರೆ. ಶ್ರೀ ಮಹದೇವಸ್ವಾಮಿ.ಬಿ. ಕನ್ನಡ ಅಧ್ಯಾಪಕರು, ಎ.ಪಿ.ಎಸ್. ಗ್ರಾಮಾಂತರ ಪ್ರೈಥಮಾಲೆ, ಸೋಮನಹಳ್ಳಿ, ಬೆಂಗಳೂರು-೮೨
ಶ್ರೀಮತಿ ಪದ್ಮ, ಎ. ಕನ್ನಡ ಅಧ್ಯಾಪಕ, ಎಂ.ಎಲ್.ಎ ಪ್ರೈಥಮಾಲೆ, ಇಂಜಿನೀ ಕ್ರಾಸ್, ಮಲ್ಲೇಶ್ವರಂ ಬೆಂಗಳೂರು-೧೩
ಶ್ರೀ ರಾಜುಶೆಟ್ಟಿ, ಕನ್ನಡ ಅಧ್ಯಾಪಕರು, ಸರ್ಕಾರಿ ಪ.ಪ್ರ.ಕಾಲೇಜು, (ಪ್ರೈಥಮಾಲೆ ವಿಭಾಗ)ಹೊಮ್ಮರಹಳ್ಳಿ, ಹೆಚ್.ಡಿ.ಕೋಟೆ, ತಾ,
ಶ್ರೀ ಜವರೇಗೌಡ. ಕನ್ನಡ ಅಧ್ಯಾಪಕರು, ಶ್ರೀ ವಿದ್ಯಾಗಣಪತಿ ಪ್ರೈಥಮಾಲೆ, ಬಿದರಕೋಟೆ, ಮದ್ವಾರು ತಾ, ಮಂಡ್ಯ ಜಿಲ್ಲೆ.

ಕಲಾವಿದರು:

ಶ್ರೀ ವೆಂಕಟೇಶ್. ಚಿತ್ರಕಲಾ ಶಿಕ್ಷಕರು, ಸರ್ಕಾರಿ ಪ್ರೈಥಮಾಲೆ, ಉರಮಾರ ಕೆನ್ಲಿಗೆರೆ, ಮಂಡ್ಯ ದಕ್ಷಿಣ ತಾಲ್ಲೂಕು,

ಉನ್ನತ ಪರಿಶೀಲನ ಸಮಿತಿ

ಡಾ. ಎಚ್.ಎಸ್. ರಾಘವೇಂದ್ರರಾವ್, ನಿವೃತ್ತ ಪ್ರಾಧ್ಯಾಪಕರು, ನಿಂ.ಎ, ಇಂಜಿನೀ ಕ್ರಾಸ್, ಜೆ.ಪಿ.ನಗರ, ಬೆಂಗಳೂರು-೯೮

ಡಾ. ಜಿ.ಆರ್.ತಿಪ್ಪೇಸ್ವಾಮಿ, ನಿವೃತ್ತ ಪ್ರಾಧ್ಯಾಪಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮಾನಸ ಗಂಗೋತ್ತಿ, ಮೈಸೂರು-೬

ಡಾ. ಸ್ಯೇಯದ್ ಜಮೀರ್ ಉಲಲ್ಲಾಷ್ರೇಷ್ಠ್, ನಿವೃತ್ತ ಪ್ರಾಂಶುಪಾಲರು, ಭಟ್ಟಳ, ಉತ್ತರ ಕನ್ನಡ ಜಿಲ್ಲೆ.

ಡಾ. ಯಲ್ಲಿಪ್ಪ ಹಿಮ್ಮಡಿ, ಎಸ್.ಪಿ.ಎಂ. ಕಲಾ ಮತ್ತು ವಾರೀಜ್ ಕಾಲೇಜು, ರಾಯಬಾಗ, ಬೆಳಗಾವಿ ಜಿಲ್ಲೆ.

ಡಾ. ಕಲಾವತಿ, ಕನ್ನಡ ಅಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಳ್ಳಾರಿ.

ಡಾ. ಪ್ರಶಾಂತ್ ನಾಯಕ್, ಪ್ರಾಧ್ಯಾಪಕರು, ಕನ್ನಡ ಭಾರತಿ, ಕುವೆಂಪು ವಿಶ್ವವಿದ್ಯಾನಿಲಯ ಶಂಕರಪಟ್ಟಣ, ಶಿವಮೊಗ್ಗ.

ಡಾ. ಗೀತಾವಸಂತ, ಸಹಪ್ರಾಧ್ಯಾಪಕರು, ಕನ್ನಡ ವಿಭಾಗ ತುಮಕೂರು ವಿಶ್ವವಿದ್ಯಾಲಯ ತುಮಕೂರು.

ಡಾ. ಸತ್ಯನಾರಾಯಣ, ಎಚ್.ಎಸ್. ಉಪನ್ಯಾಸಕರು, ಸರ್ಕಾರಿ ಪದವಿ ಮೂರ್ಕಾಲೇಜು, ಬಸವನಗುಡಿ, ಬೆಂಗಳೂರು.

ಸಲಹೆ ಮತ್ತು ಮಾರ್ಗದರ್ಶನ :

ಶ್ರೀ ಎಂ.ಪಿ. ಮಾಡೇಗೌಡ, ವ್ಯವಸ್ಥಾಪಕ ನಿರ್ದೇಶಕರು, ಕನಾಟಕ ಪರ್ಯಾಪ್ತಸಂಖ್ಯ(ರಿ) ಬೆಂಗಳೂರು-೮೫

ಶ್ರೀ ಕೆ.ಜಿ. ರಂಗಯ್ಯ, ಉಪನಿರ್ದೇಶಕರು, ಕನಾಟಕ ಪರ್ಯಾಪ್ತಸಂಖ್ಯ(ರಿ) ಬೆಂಗಳೂರು-೮೫

ಕಾರ್ಯಕ್ರಮ ಸಂಯೋಜಕರು :

ಶ್ರೀಮತಿ ಎಂ.ಡಿ. ಉಪಾ, ಹಿರಿಯ ಸಹಾಯಕ ನಿರ್ದೇಶಕರು ಕನಾಟಕ ಪರ್ಯಾಪ್ತಸಂಖ್ಯ(ರಿ) ಬೆಂಗಳೂರು-೮೫

ಪರಿಷ್ಕರಣೆ ಕುರಿತು

ಒಂದರಿಂದ ಹತ್ತನೇ ತರಗತಿಯ ಪಠ್ಯಮಸ್ತಕಗಳ ಬಗ್ಗೆ ಪ್ರಕಟಗೊಂಡ ಸಾರ್ವಜನಿಕ ಅಭಿಪ್ರಾಯಗಳನ್ನು ಗಮನಿಸಿ ಮಾನ್ಯ ಮುಖ್ಯಮಂತ್ರಿಯವರೂ ಅಧ್ಯಕ್ಷಸಚಿವರೂ ಆಗಿರುವ ಶ್ರೀ ಸಿದ್ದರಾಮಯ್ಯನವರು ತಮ್ಮ ೨೦೧೯-೨೦ ರ ಬಜೆಟ್‌ನಲ್ಲಿ ತಜ್ಞರ ಸಮಿತಿಯನ್ನು ರಚಿಸುವ ಫೋಷಣೆ ಮಾಡಿದರು. ತಜ್ಞರು ಅನುಸರಿಸಬೇಕಾದ ಮೂಲ ಆಶಯವನ್ನು ಹೀಗೆ ಹೇಳಿದರು: “ಪಠ್ಯಮಸ್ತಕಗಳನ್ನು ಸಾಮಾಜಿಕ ಸಾಮರಸ್ಯ, ಸೈತಿಕಮೌಲ್ಯಗಳು, ವೃತ್ತಿತ್ವವಿಕಸನ, ವೃಜಾನ್ವಿಕ ಮತ್ತು ವೈಚಾರಿಕ ಮನೋಭಾವ, ಜಾತ್ಯೀಯತೆ ಮತ್ತು ರಾಷ್ಟ್ರೀಯ ಬದ್ಧತೆಗಳಿಗೆ ಅನುಷಾಸನವಂತೆ ತಜ್ಞರ ಸಮಿತಿಯನ್ನು ಮನರ್ ರಚಿಸಲಾಗುವುದು” ಇದು ಬಜೆಟ್ ಭಾಷಣದಲ್ಲಿ ಸಾದರಪಡಿಸಿದ ಆಶಯ.

ಆನಂತರ ಶಿಕ್ಷಣ ಇಲಾಖೆಯು ಒಂದರಿಂದ ಹತ್ತನೇ ತರಗತಿಯವರೆಗಿನ ಪಠ್ಯಮಸ್ತಕಗಳ ಪರಿಷ್ಕರಣೆಗಾಗಿ ೨೨ ಸಮಿತಿಗಳನ್ನು ರಚಿಸಿ ದಿನಾಂಕ: ೨೪.೧೧.೨೦೧೮ ರಂದು ಆದೇಶಹೊರಡಿಸಿತು. ಈ ಸಮಿತಿಗಳು ವಿಷಯವಾರು ಮತ್ತು ತರಗತಿವಾರು ಮಾನದಂಡಕ್ಕನುಗುಣವಾಗಿ ರಚಿತವಾದವು. ವಿವಿಧ ಪಠ್ಯವಿಷಯಗಳಿಗೆ ಸಂಬಂಧಿಸಿದ ತಜ್ಞರು, ಅಧ್ಯಾಪಕರು ಈ ಸಮಿತಿಗಳಲ್ಲಿದ್ದಾರೆ. ಈಗಾಗಲೇ ಲಿಖಿತವಾಗಿ ಬಂದಿರುವ ಅನೇಕ ಆಕ್ಷೇಪಗಳು ಮತ್ತು ವಿಶೇಷಣೆಗಳನ್ನು ಪರಿಶೀಲಿಸಿ, ತಮ್ಮ ಒಮ್ಮೆಗಳ ಬಗ್ಗೆ ನಿಣಾಯಿಸಿ ಪಠ್ಯಮಸ್ತಕಗಳನ್ನು ಪರಿಷ್ಕರಿಸುವ ಹೊಳೆಹೊತ್ತ ಈ ಸಮಿತಿಗಳಿಗೆ ‘ಅಗತ್ಯವಿದ್ವಲ್ಲಿ ಪಠ್ಯವಸ್ತುವನ್ನು ಪರಿಷ್ಕರಿಸಿ ನಂತರ ಪಠ್ಯಮಸ್ತಕಗಳನ್ನು ಪರಿಷ್ಕರಿಸುವ’ ಸ್ವಾತಂತ್ರ್ಯವನ್ನು ೨೪.೧೧.೨೦೧೮ರ ಆದೇಶದಲ್ಲೇ ನೀಡಲಾಗಿತ್ತು. ಆನಂತರ ೧೯.೧೯.೨೦೧೯ ರಂದು ಹೊಸ ಆದೇಶ ಹೊರಡಿಸಿ ‘ಅಗತ್ಯವಿದ್ವಲ್ಲಿ ಮನರ್ ರಚಿಸುವ’ ಸ್ವಾತಂತ್ರ್ಯವನ್ನು ನೀಡಲಾಯಿತು. ಹೀಗೆ ಸಮಗ್ರ ಪರಿಷ್ಕರಣೆಗೊಂಡ ಪಠ್ಯಮಸ್ತಕಗಳನ್ನು ೨೦೧೯-೨೧ ರ ಬದಲು ೨೦೧೯-೨೦ ನೇ ಶೈಕ್ಷಣಿಕ ವರ್ಷದಲ್ಲಿ ಜಾರಿಗೊಳಿಸಲಾಗುವುದೆಂದು ಇದೇ ಆದೇಶದಲ್ಲಿ ತಿಳಿಸಲಾಯಿತು.

ಅನೇಕ ವೃತ್ತಿಗಳೂ ಸಂಘಟನೆಗಳೂ ಸ್ವಯಂಪ್ರೇರಿತರಾಗಿ ಪಠ್ಯಮಸ್ತಕಗಳ ಮಾಹಿತಿಯೊಂದು, ಆಶಯದೋಷಗಳನ್ನು ಪಟ್ಟಿಮಾಡಿ ಶಿಕ್ಷಣ ಸಚಿವರಿಗೆ, ಪಠ್ಯಮಸ್ತಕ ಸಂಘಕ್ಕೆ ಕಳುಹಿಸಿದ್ದರು. ಅವುಗಳ ಪರಿಶೀಲನೆಮಾಡಿದ್ದಲ್ಲದೆ, ಸಮಿತಿಗಳಾಚೆಗೆ ಅನೇಕ ಸಂವಾದಗಳನ್ನು ಏರ್ಪಡಿಸಿ ವಿಚಾರ ವಿನಿಮಯ ಮಾಡಿಕೊಂಡಿದ್ದೇವೆ. ಪ್ರಾಥಮಿಕ ಮತ್ತು ಪ್ರೌಢಶಾಲೆ ಅಧ್ಯಾಪಕರ ಸಂಘಗಳ ಜೊತೆ ಚರ್ಚೆಸಿದ್ದಲ್ಲದೆ ಪ್ರಶ್ನಾವಳಿ ಸಿದ್ಧಪಡಿಸಿ ಅಧ್ಯಾಪಕರಿಗೆ ಕಳಿಸಿ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. ಅಧ್ಯಾಪಕರು, ವಿಷಯಪರಿವೀಕ್ಷಕರು ಮತ್ತು ಡಯಟ್ ಪ್ರಾಂಶುಪಾಲರ ಪ್ರತ್ಯೇಕ ಸಭೆಗಳನ್ನು ನಡೆಸಿ ವಿಶೇಷಣಾತ್ಮಕ ಅಭಿಮತಗಳನ್ನು ಪಡೆಯಲಾಗಿದೆ. ವಿಜ್ಞಾನ, ಸಮಾಜವಿಜ್ಞಾನ, ಗಣಿತ, ಭಾಷೆ ಸಾಹಿತ್ಯಗಳಿಗೆ ಸಂಬಂಧಿಸಿದ ತಜ್ಞರಿಗೆ ಮೊದಲೇ ಪಠ್ಯಮಸ್ತಕಗಳನ್ನು ಕಳುಹಿಸಿ ಆನಂತರ ಸಭೆ ನಡೆಸಿ ಚರ್ಚೆಸಲಾಗಿದೆ. ಮಹಿಳಾ ಸಂಘಟನೆ ಹಾಗೂ ವಿಜ್ಞಾನ ಸಂಬಂಧಿ ಸಂಸ್ಥೆಗಳನ್ನು ಆಹ್ವಾನಿಸಿ ಚಿಂತನೆ ನಡೆಸಲಾಗಿದೆ. ಹೀಗೆ ಎಲ್ಲಾ ಮೂಲಗಳಿಂದ ಪಡೆದ ಅರಿವಿನ ಆಧಾರದ ಮೇಲೆ ಪಠ್ಯಮಸ್ತಕಗಳನ್ನು ಅಗತ್ಯವಿದ್ವಕಡೆ ಪರಿಷ್ಕರಿಸಲಾಗಿದೆ.

ಒಮ್ಮುಖ್ಯವಾದ ಇನ್ನೊಂದು ಸಂಗತಿಯನ್ನು ಇಲ್ಲಿ ಹೇಳಬೇಕು. ಕೇಂದ್ರಾಯ ಶಾಲೆ (ಎನ್.ಸಿ.ಇ.ಆರ್.ಟಿ) ಪಠ್ಯಮಸ್ತಕಗಳ ಜೊತೆ ರಾಜ್ಯದ ಪಠ್ಯಮಸ್ತಕಗಳನ್ನು ತೋಲನಿಕವಾಗಿ ಅಧ್ಯಯನ ಮಾಡಿ ಸಲಹೆಗಳನ್ನು ನೀಡಲು ವಿಜ್ಞಾನ, ಗಣಿತ ಮತ್ತು ಸಮಾಜವಿಜ್ಞಾನಕ್ಕೆ ಸಂಬಂಧಿಸಿದಂತೆ ತಜ್ಞರ ಮೂರು

ಸಮಿತಿಗಳನ್ನು ರಚಿಸಲಾಯಿತು. ಈ ಸಮಿತಿಗಳು ನೀಡಿದ ತೊಲನಿಕ ವಿಶೇಷಣ ಮತ್ತು ಸಲಹೆಗಳನ್ನು ಆಧರಿಸಿ ರಾಜ್ಯ ಪರ್ಯಾಪ್ತಸ್ತಕಗಳ ಗುಣಮಟ್ಟವನ್ನು ಹೆಚ್ಚಿಸಲಾಗಿದೆ. ಕೇಂದ್ರೀಯ ಶಾಲಾ ಪರ್ಯಾಪ್ತಸ್ತಕಗಳಿಗಿಂತ ನಮ್ಮ ರಾಜ್ಯದ ಪರ್ಯಾಪ್ತಸ್ತಕಗಳ ಗುಣಮಟ್ಟ ಕಡಿಮೆಯಾಗದಂತೆ ಕಾಯ್ದುಕೊಳ್ಳಲಾಗಿದೆ. ಜೊತೆಗೆ ಅಂಥು ತಮಿಳುನಾಡು, ಮಹಾರಾಷ್ಟ್ರಗಳ ಪರ್ಯಾಪ್ತಸ್ತಕಗಳ ಜೊತೆ ನಮ್ಮ ಪರ್ಯಾಪ್ತಸ್ತಕಗಳನ್ನು ಪರಿಶೀಲಿಸಲಾಗಿದೆ.

ಇನ್ನೊಂದು ಸ್ವಷ್ಟನೆಯನ್ನು ನೀಡಲು ಬಯಸುತ್ತೇನೆ. ನಮ್ಮ ಸಮಿತಿಗಳು ಮಾಡಿರುವುದು ಪರಿಷ್ಕರಣೆಯೇ ಹೊರತು ಪರ್ಯಾಪ್ತಸ್ತಕಗಳ ಸಮಗ್ರ ರಚನೆಯಲ್ಲ. ಆದ್ದರಿಂದ ಈಗಾಗಲೇ ರಚಿತವಾಗಿರುವ ಪರ್ಯಾಪ್ತಸ್ತಕಗಳ ಸ್ವರೂಪಕ್ಕೆ ಎಲ್ಲಿಯೂ ಧಕ್ಕಿಯಂಟುಮಾಡಿಲ್ಲ. ಲಿಂಗತ್ವ ಸಮಾನತೆ, ಪ್ರಾದೇಶಿಕ ಪ್ರಾತಿನಿಧಿ, ರಾಷ್ಟ್ರೀಯ ಸಮಗ್ರತೆ, ಸಮಾನತೆ, ಸಾಮಾಜಿಕ ಸಾಮರಸ್ಯಗಳ ಹಿನ್ನೆಲೆಯಲ್ಲಿ ಕೆಲವು ಪರಿಷ್ಕರಣೆಗಳು ನಡೆದಿದೆ. ಹೀಗೆ ಪರಿಷ್ಕರಿಸುವಾಗ ರಾಷ್ಟ್ರೀಯ ಪರ್ಯಾಪ್ತ ಚೌಕಟ್ಟು ಮತ್ತು ರಾಜ್ಯ ಪರ್ಯಾಪ್ತ ಚೌಕಟ್ಟಗಳನ್ನು ಏರಿಲ್ಲವೆಂದು ತಿಳಿಸಬಯಸುತ್ತೇವೆ: ಜೊತೆಗೆ ನಮ್ಮ ಸಂವಿಧಾನದ ಆರ್ಥಿಕಗಳನ್ನು ಅನುಸರಿಸಲಾಗಿದೆ. ಸಮಿತಿಗಳು ಮಾಡಿದ ಪರಿಷ್ಕರಣೆಯನ್ನು ಮತ್ತೊಮ್ಮೆ ಪರಿಶೀಲಿಸಲು ವಿಷಯವಾರು ಉನ್ನತ ಪರಿಶೀಲನ ಸಮಿತಿಗಳನ್ನು ರಚಿಸಿ ಅಭಿಪ್ರಾಯಪಡೆದು ಅಳವಡಿಸಲಾಗಿದೆ.

ಹೀಗೆ ಕ್ರಮಬದ್ಧವಾಗಿ ನಡೆದ ಕೆಲಸಕ್ಕೆ ತಮ್ಮನ್ನು ತಾವು ಸಂಪೂರ್ಣ ತೊಡಗಿಸಿಕೊಂಡ ೨೨ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರನ್ನು ಹಾಗೂ ಉನ್ನತ ಪರಿಶೀಲನಾ ಸಮಿತಿಯ ಸಮಸ್ತರನ್ನು ಕೃತಜ್ಞತೆಯಿಂದ ನೆನೆಯುತ್ತೇವೆ. ಅಂತಹೇ ಸಮಿತಿಗಳ ಕೆಲಸ ಸುಗಮವಾಗಿ ನಡೆಯುವಂತೆ ವ್ಯವಸ್ಥೆಮಾಡಲು ಕಾರ್ಯಕ್ರಮ ಅಧಿಕಾರಿಗಳಾಗಿ ನಿಷ್ಠೆಯಿಂದ ದುಡಿದ ಪರ್ಯಾಪ್ತಸ್ತಕ ಸಂಘದ ಎಲ್ಲಾ ಅಧಿಕಾರಿಗಳನ್ನೂ ನೆನೆಯುತ್ತೇವೆ. ಸಹಕರಿಸಿದ ಸಿಬ್ಬಂದಿಗೂ ನಮ್ಮ ವಂದನೆಗಳು. ಅಭಿಪ್ರಾಯ ನೀಡಿ ಸಹಕರಿಸಿದ ಸರ್ವ ಸಂಘಟನೆಗಳು ಮತ್ತು ತಜ್ಞರಿಗೆ ಧನ್ಯವಾದಗಳು.

(ಎಂ.ಪಿ. ಮಾದೇಗೌಡ)

ವ್ಯವಸ್ಥಾಪಕ ನಿರ್ದೇಶಕರು
ಕನಾರ್ಟಿಕ ಪರ್ಯಾಪ್ತಸ್ತಕ ಸಂಘ (ಒ)
ಚೆಂಗಳೂರು-೮೫

(ಮೌ. ಬರಗೂರು ರಾಮಚಂದ್ರಪ್ಪ)

ಸರ್ವಾಧ್ಯಕ್ಷರು
ರಾಜ್ಯ ಪರ್ಯಾಪ್ತಸ್ತಕ ಪರಿಷ್ಕರಣ ಸಮಿತಿ
ಕನಾರ್ಟಿಕ ಪರ್ಯಾಪ್ತಸ್ತಕ ಸಂಘ (ಒ)
ಚೆಂಗಳೂರು-೮೫

ಮನರ್ ಪರಿಶೀಲನೆಯ ಸುರಿತು

೨೦೧೪ರ ಶೈಕ್ಷಣಿಕ ವರ್ಷದಲ್ಲಿ ಪ್ರಕಟವಾದ ಪಠ್ಯಪುಸ್ತಕಗಳು ರಾಜಕೀಯ ಕಾರಣಗಳಿಗಾಗಿ ಅದೇ ವರ್ಷ ಪರಿಷ್ಕರಣೆಗೆ ಒಳಗಾದವು. ಪರಿಷ್ಕತ ಪಠ್ಯಪುಸ್ತಕಗಳು ೨೦೧೨-೧೩ರ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಕ್ಷೇತ್ರದಲ್ಲಿ ತಿಳಿದ ಮೂಲ ಆಶಯಗಳನ್ನು ಬದಿಗಿಟ್ಟಿ ಸ್ವಾಹಿತಾಸಕ್ತಿಯ ಸಿದ್ಧಾಂತಗಳ ಪ್ರಚಾರಕ್ಕೆ ಪಠ್ಯಪುಸ್ತಕಗಳನ್ನು ಬಳಸಿಕೊಳ್ಳಲಾಯಿತೆಂಬ ಆಕ್ಷೇಪ ಎಲ್ಲಿಡೆಯಿಂದ ಕೇಳಿಬಂದ ಹಿನ್ನೆಲೆಯಲ್ಲಿ ಕನಾರ್ಕಿಕ ಸರಕಾರವು ೨೦೨೧ರಲ್ಲಿ ಈ ಪಠ್ಯಗಳ ಮರುಪರಿಶೀಲನೆ ನಡೆಸುವಂತೆ ಆದೇಶಿಸಿ ೒೧೯೮೫ರ ಸಮಿತಿಯನ್ನು ರಚಿಸಿತು. ಈ ಸಮಿತಿಯು ಆಪಾದನೆ ಕೇಳಿಬಂದ ನಿರ್ದಿಷ್ಟ ಪಠ್ಯಪುಸ್ತಕಗಳನ್ನು ಆಮೂಲಾಗ್ರ ಪರಿಶೀಲಿಸಿ ಬದಲಾವಣೆಗಳನ್ನು ಸೂಚಿಸಿದೆ.

ಇಂದಿನ ಮುಕ್ಕಳೇ ಮುಂದಿನ ಜನಾಂಗವೆಂಬ ಮಾತಿದೆ. ಶಾಲೆಗಳಲ್ಲಿ ಓದುವ ಇಂದಿನ ಮುಕ್ಕಳಿಗೆ ನಾವು ಎಂಥ ಪಠ್ಯಗಳನ್ನು ಬೋಧಿಸುತ್ತೇವೆಂಬುದರ ಮೇಲೆ ಸಮಾಜದ ಭವಿಷ್ಯ ನಿಂತಿದೆ. ವಿದ್ಯಾರ್ಥಿಗಳು ಓದುವ ಪಠ್ಯಗಳು ಆರೋಗ್ಯಕರ ಜಿಂತನೆಗಳನ್ನು ಒಳಗೊಂಡಿರಬೇಕು. ಸಮಾಜದ ವಿವಿಧ ವರ್ಗ-ಸಮುದಾಯಗಳಲ್ಲಿ ಪರಸ್ಪರ ಅಪನಂಬಿಕೆ, ದ್ವೇಷ, ತಾತ್ಪರಗಳನ್ನು ಹರಡುವಂತಿರಬಾರದು. ಅವರಲ್ಲಿ ರಾಷ್ಟ್ರೀಯತೆಯನ್ನೂ ದೇಶಪ್ರೇಮವನ್ನೂ ಉದ್ದೀಪಿಸುವಂತಿರಬೇಕು. ರಾಜ್ಯ, ದೇಶಗಳಲ್ಲಿ ಆಗಿಹೋದ ಸಂಗತಿಗಳ ಬಗ್ಗೆ ನಿಖಿಲವಾದ, ವಸ್ತುನಿಷ್ಠವಾದ ಮಾಹಿತಿ ದೂರೆಯುವಂತಿರಬೇಕು. ಅವರಿಗೆ ಸ್ಥಳೀಯ ಸಂಸ್ಕೃತಿ, ಭಾಷೆ, ಜನಪದಗಳ ಪರಿಚಯವಾಗುವಂತಿರಬೇಕು. ಒಟ್ಟಾರೆಯಾಗಿ ಪಠ್ಯಗಳು ವಿದ್ಯಾರ್ಥಿಗಳನ್ನು ಉತ್ತಮ, ಜವಾಬ್ದಾರಿಯುತ್ತ, ಪ್ರಚಾರವಂತ, ಮುಕ್ತ ಮನಸ್ಸಿನ, ಸಭ್ಯ ನಾಗರಿಕರನ್ನಾಗಿ ಮಾಡಬೇಕು. ಆ ಜವಾಬ್ದಾರಿಯನ್ನು ಗಮನದಲ್ಲಿರಿಸಿಕೊಂಡು ಪಾಠಗಳನ್ನು ಪರಿಷ್ಕರಣೆ ಮಾಡಬೇಕಾಯಿತು.

೨೦೧೪ರಲ್ಲಿ ಪರಿಷ್ಕರಣೆಗೆ ಒಳಗಾಗಿದ್ದ ಭಾಷಾ ಪಠ್ಯಗಳಲ್ಲಿ ನಮಗೆ ಅನೇಕ ಸಮಸ್ಯೆಗಳು ಕಂಡುಬಂದವು. ಅವುಗಳನ್ನು ಸರಿಪಡಿಸಲು ಪಠ್ಯಪುಸ್ತಕಗಳ ಪರಿಶೀಲನೆ, ಪರಿಷ್ಕರಣೆಗಳಲ್ಲಿ ನಾವು ನಮ್ಮೆಡೇ ಆದ ಚೌಕಟನ್ನು ನಿರ್ಮಿಸಿಕೊಂಡೆವು. ಭಾಷಾಪಠ್ಯವು ಇರುವುದು ವಿದ್ಯಾರ್ಥಿಯಲ್ಲಿ ಅಭಿವೃತ್ತಿಯ ಸಾಮರ್ಥ್ಯವನ್ನು ಉತ್ತಮಪಡಿಸುವುದಕ್ಕೆ. ಭಾಷಾಪಠ್ಯಗಳನ್ನು ಅಧ್ಯಯನ ಮಾಡಿದ ವಿದ್ಯಾರ್ಥಿಯಲ್ಲಿ ಭಾಷೆಯ ಬಗ್ಗೆ ಅಭಿಮಾನ ಮೂಡಬೇಕು; ಆತನ ಭಾಷಾಪ್ರೌಢಿಯೆ ಗಣನಾತ್ಮಕವಾಗಿ ಹೆಚ್ಚಬೇಕು. ಓದುವ, ಆಲಿಸುವ, ಮಾತಾಡುವ ಮತ್ತು ಬರೆಯುವ ಸಾಮರ್ಥ್ಯಗಳು ಸುಧಾರಿಸಬೇಕು. ಸ್ವತಂತ್ರವಾಗಿ ವಿದ್ಯಾರ್ಥಿಯು ತನ್ನ ಅಭಿಪ್ರಾಯ, ಅನಿಸಿಕೆಗಳನ್ನು ಅತ್ಯಂತ ಶಕ್ತಿಶಾಲಿಯಾಗಿ ಹೇಳುವುದಕ್ಕೆ ಸಾಧ್ಯವಾಗಬೇಕು. ೨೦೧೪ರಲ್ಲಿ ಪರಿಷ್ಕರಣೆಗೆ ಒಳಗಾದ ಪಠ್ಯಪುಸ್ತಕಗಳಲ್ಲಿ ಭಾಷೆಯ ಈ ಬಗೆಯ ಕಲಿಕೆಗೆ ಹಿನ್ನಡೆಯಾಗಿ ಕೇವಲ ಸಿದ್ಧಾಂತಪ್ರಚಾರವೇ ಮುನ್ನೆಲೆಗೆ ಬಂದಿದ್ದುದನ್ನು ಗಮನಿಸಿದೆವು. ಆ ಪಠ್ಯಗಳ ಮರುಪರಿಷ್ಕರಣೆಯ ಹೊತ್ತಿನಲ್ಲಿ ಈ ನಿಯಮಗಳನ್ನು ಹೇಠಕೊಂಡೆವು: (೧) ಭಾಷಾಪಠ್ಯವಿರುವುದು ಅತ್ಯಂತಮಾದ ಪ್ರಾತಿನಿಧಿಕ ಪಠ್ಯವನ್ನು ಕೊಡುವುದಕ್ಕಾಗಿಯೇ ಹೊರತು ಸಾಮಾಜಿಕನ್ಯಾಯ, ಲಿಂಗಸಮಾನತೆ ಇತ್ಯಾದಿ ಅಂಶಗಳನ್ನು ತುರುಕುವುದಕ್ಕಲ್ಲ. ಹಾಗಾಗಿ ಭಾಷೆಯ ವೈವಿಧ್ಯ ಹಾಗೂ ವಿಶೇಷಗಳನ್ನು ಹೆಚ್ಚಿ ಕಾಣಿಸುವ ಗದ್ಯ/ಪದ್ಯ ಭಾಗಗಳನ್ನು ಆರಿಸಿಕೊಳ್ಳಬೇಕು. (೨)

ಭಾಷೆಯ ಪಠ್ಯದ ಹೆಸರಿನಲ್ಲಿ ಸಿದ್ಧಾಂತಪ್ರಚಾರಕ್ಕೆ ಅವಕಾಶವಾಗಬಾರದು. (೨) ಗ್ರಾಂಥಿಕ ಭಾಷೆಯಲ್ಲದೆ ಮೌಲ್ಯಿಕ ಪರಂಪರೆಯ ಹಾಗೂ ಹಲವು ಪ್ರಕಾರದ ಸಾಹಿತ್ಯಗಳಿಗೆ ಅವಕಾಶ ಕೊಡಬೇಕು. (೩) ಬಳಸಿದ ಭಾಷೆ, ಭಾಷಾಸೋಗದು, ಪ್ರತಿಪಾದಿಸಿರುವ ವಿಚಾರ, ಹೊಸ ಚಿಂತನೆಗಳನ್ನು ಮೃಟಿಸುವ ಸಾಧ್ಯತೆ, ಸಾಹಿತ್ಯ ಪ್ರಕಾರದ ವೈಶಿಷ್ಟ್ಯ ಇತ್ಯಾದಿ ಎಲ್ಲ ಬಗೆಯಲ್ಲಿ ಪಾಠಗಳ ಗುಣಮಟ್ಟ ಅತ್ಯುತ್ತಮವಾಗಿರಬೇಕು. (೪) ಕವಿ/ಲೇಖಕರ ಮನರಾವತ್ಸನೆಯನ್ನು ಕಡಿಮೆ ಮಾಡಿ ಹೊಸ ಕವಿ/ಲೇಖಕರ ಬರಹಗಳಿಗೆ ಅವಕಾಶ ಮಾಡಿಕೊಡಬೇಕು. (೫) ಭಾಷೆಯ ಸೋಬಗನ್ನು ಪರಿಚಯಿಸುವ ಭಾಗಗಳನ್ನು ಪ್ರತಿ ಅಧ್ಯಾಯದ ಜೊತೆ ಸೇರಿಸಬೇಕು.

ಅತ್ಯುತ್ತಮ ಪಠ್ಯಪುಸ್ತಕ ಎಂಬುದು ಒಂದು ಆದರ್ಶಸ್ಥಿತಿ. ಅದರತ್ತ ನಡೆಯುವುದು ನಮ್ಮ ಆಶಯವೇ ಹೊರತು ನೂರಕ್ಕೆ ನೂರು ಅತ್ಯುತ್ತಮವಾದ ಪಠ್ಯಪುಸ್ತಕವನ್ನು ರಚಿಸುವುದು ಸಾಧ್ಯವಿಲ್ಲ. ಆ ವಿನಯದಿಂದಲೇ ನಾವು ಈ ಮನರ್ ಪರಿಶೀಲನೆಯ ಕಾರ್ಯವನ್ನು ಮುಗಿಸಿ ಪಠ್ಯಗಳನ್ನು ನಿಮ್ಮ ಕೈಗಿಡುತ್ತಿದ್ದೇವೆ. ಇದು ಕೇವಲ ಮರುಪರಿಷ್ಕರಣೆಯೇ ಹೊರತು ಸಮಗ್ರ ಮನಾರಚನೆಯಲ್ಲ. ಈಗಾಗಲೇ (೨೦೧೪ರಲ್ಲಿ) ರಚಿತವಾಗಿದ್ದ ಪಠ್ಯಪುಸ್ತಕದ ಆಶಯ ಮತ್ತು ಸ್ವರೂಪಕ್ಕೆ ಎಲ್ಲಿಯೂ ಧಕ್ಕೆಯುಂಟುಮಾಡಿಲ್ಲ. ರಾಷ್ಟ್ರೀಯ ಮತ್ತು ಪಠ್ಯಕ್ರಮ ಚೌಕಟ್ಟಿ ಮತ್ತು ಅದನ್ನನುಸರಿಸಿ ಒಂದ ರಾಜ್ಯ ಪಠ್ಯಕ್ರಮ ಚೌಕಟ್ಟಿಗಳನ್ನು ಮುಂದಿಟ್ಟುಕೊಂಡೇ ಇಡಿಯ ಮರುಪರಿಷ್ಕರಣೆಯ ಕಾರ್ಯ ನಡೆದಿದೆ. ಜೊತೆಗೆ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯಲಾಗಿದೆ. ಪರಿಷ್ಕರಣೆಯ ಕೆಲಸವನ್ನು ಅತ್ಯುತ್ತಮ ಅಭಿಪ್ರಾಯಗಾಗಿ ನಿರ್ವಹಿಸಿರುವ ಪರಿಶೀಲನಾ ಸಮಿತಿಯ ನನ್ನ ಎಲ್ಲ ಸಹೋದ್ಯೋಗಿಗಳಿಗೆ ನಾನು ಕೃತಜ್ಞ, ಅಂತಹೀ ಸಮಿತಿಯ ಕೆಲಸ ಸುಗಮವಾಗಿ ನಡೆಯಲು ಸಹಕರಿಸಿದ ಪಠ್ಯಪುಸ್ತಕ ಸಂಘದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗೂ ಆಭಾರಿ. ಈ ಪರಿಷ್ಕರಣೆಯು ಈಗಷ್ಟೇ ಒಂದಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯಗಳನ್ನು ಹೆಚ್ಚು ಪ್ರತಿಫಲಿಸುತ್ತ, ಮುಂದೆ ಬರಲಿರುವ ಸಮಗ್ರ ಮನಾರಚಿತ ಪಠ್ಯಗಳಿಗೆ ಪ್ರವೇಶಿಕೆಯಾಗಲಿದೆ ಎಂಬ ಭರವಸೆ ನಮ್ಮದು.

ಶ್ರೀ ಎಂ. ಹಿ. ಮಾದೇಗೌಡ

ವ್ಯವಸ್ಥಾಪಕ ನಿರ್ದೇಶಕರು
ಕನಾರ್ಟಿಕ ಪಠ್ಯಪುಸ್ತಕ ಸಂಘ (ರಿ.)
ಬೆಂಗಳೂರು-೫೬

ರೋಹಿತ್ ಚಕ್ರತೀಧರ್

ಅಧ್ಯಕ್ಷರು,
ಕನಾರ್ಟಿಕ ಪಠ್ಯಪುಸ್ತಕಗಳ
ಪರಿಶೀಲನಾ ಸಮಿತಿ

ಮನರ್ ಪರಿಷ್ಕರಣಾ ಸಮಿತಿ

ಶ್ರೀ ರೋಹಿತ್ ಚಕ್ರತೀರ್ಥ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ವಿಧಾನಸೌಧ, ಬೆಂಗಳೂರು

ಸದಸ್ಯರು :

ಡಾ. ರೋಹಿತಾಕ್ಷ, ಸಹಾಯಕ ಪ್ರಾಧ್ಯಾಪಕರು, ಜಾನಪದಶಾಸ್ತ್ರ ಮತ್ತು ಬುಡಕಟ್ಟಿ ಅಧ್ಯಯನ ವಿಭಾಗ, ಕನಾಂಟಿಕ ಕೇಂದ್ರೀಯ ವಿಶ್ವವಿದ್ಯಾಲಯ, ಕಡಗಂಡಿ, ಅಳಂದ ರಸ್ತೆ, ಕಲಬುರಗಿ.

ಶ್ರೀ ಚಿಕ್ಕದೇವೇಗೌಡ, ಕನ್ನಡ ಭಾಷಾ ಶಿಕ್ಷಕರು, ಕನಾಂಟಿಕ ಪಬ್ಲಿಕ್ ಶಾಲೆ, ಉತ್ತರಹಳ್ಳಿ, ಬೆಂಗಳೂರು, ದಕ್ಷಿಣ ವಲಯ-೨.

ಕಲಾವಿದರು :

ಶ್ರೀ ರಘುಪತಿ ಶ್ರಂಗೇರಿ

ಸಲಹೆಗಾರರು :

ಶ್ರೀ ಎಂ.ಪಿ. ಮಾಡೇಗೌಡ, ವ್ಯವಸ್ಥಾಪಕ ನಿರ್ದೇಶಕರು, ಕನಾಂಟಿಕ ಪರ್ಯಾಪ್ತಿಕ ಸಂಘ (ರ.), ಬೆಂಗಳೂರು.

ಶ್ರೀ ಕೆ.ಜಿ.ರಂಗಯ್ಯ, ಉಪನಿರ್ದೇಶಕರು, ಕನಾಂಟಿಕ ಪರ್ಯಾಪ್ತಿಕ ಸಂಘ (ರ.), ಬೆಂಗಳೂರು.

ಕಾರ್ಯಕ್ರಮ ಸಂಯೋಜಕರು :

ಶ್ರೀಮತಿ. ಎಂ.ಡಿ. ಉಪಾ. ಹಿರಿಯ ಸಹಾಯಕ ನಿರ್ದೇಶಕರು, ಕನಾಂಟಿಕ ಪರ್ಯಾಪ್ತಿಕ ಸಂಘ(ರ.), ಬೆಂಗಳೂರು.



ಭಾಗ-೧ ಪತ್ಯ ಪ್ರಧಾನ ಅಧ್ಯಯನ ಗದ್ಯ-ಪದ್ಯ

ಕ್ರಿಸಂ.	ಪತ್ಯದ ಹೆಸರು	ಪ್ರಕಾರ	ಕೃತಿಕಾರರ ಹೆಸರು	ಪುಟ ಸಂಖ್ಯೆ
೧	ವಸಂತ	ಪದ್ಯ	ಬಿ.ಎಂ. ಶ್ರೀ	೧೧
೨	ರಾಮಸೇನೆಯ ಲಂಕಾಪ್ರವೇಶ	ಗದ್ಯ	ಈಶ್ವರಯ್ಯ ಬಜಕೊಡ್ಲು	೧೨
೩	ಮಿಶ್ರ	ಪದ್ಯ	ಎಂ. ಅಕ್ಬರ ಅಲೀ	೧೩
೪	ನಾಲಗೆ	ಗದ್ಯ	ಎನ್.ಎಸ್. ತಾರಾನಾಥ್	೧೪
೫	ಕನ್ನಡವ ನುಡಿ	ಪದ್ಯ	ಸವಿತಾ ನಾಗಭೂಷಣ	೧೫
೬	ಯಹ್ವಾಪ್ತಿ	ಗದ್ಯ	ಸಂಪಾದಿತ	೧೬
೭	ನೀತಿ ಮಾತು	ಪದ್ಯ	ಕನಕದಾಸ	೧೭
೮	ನಾನು ಕನ್ನಡ ಕವಿಯಾದೆ	ಗದ್ಯ	ಕುಚೆಂಪು	೧೮
೯	ಒಂದು ರಾತ್ರಿ	ಪದ್ಯ	ಎಸ್.ಎ. ಪರಮೇಶ್ವರ ಭಟ್ಟ	೧೯
೧೦	ಬುದ್ಧನ ಸನ್ನಿಧಿಯಲ್ಲಿ ದಿವ್ಯ ಮೌನ	ಗದ್ಯ	ರಾಜಶೇಖರ ಹತಗುಂದಿ	೨೧
೧೧	ನಿರೀಕ್ಷೆ	ಪದ್ಯ	ಡಿ.ಎಸ್. ವೀರಯ್ಯ	೨೦
೧೨	ನನ್ನ ಓರ್ಮೆ	ಗದ್ಯ	ಬಿ.ಜಿ.ಎಲ್. ಸ್ವಾಮಿ	೨೨
೧೩	ಬಡತನ	ಪದ್ಯ	ಜನಪದ	೨೩
೧೪	ಮೊದಲ ಜೀವಿ ಯಾವಾಗ ಹುಟ್ಟಿತು ?	ಗದ್ಯ	ಡಾ. ಟಿ. ಆರ್. ಅನಂತರಾಮು	೨೪
೧೫	ಸೂಲಗಿತಿ ನರಸಮ್ಮು	ಗದ್ಯ	ಬಾ. ಹ. ರಮಾಕುಮಾರಿ	೨೫

ಭಾಗ-೨ ಪತ್ಯ ಮೂರಕ ಅಧ್ಯಯನ ಗದ್ಯ-ಪದ್ಯ

೧	ಚತುರ ಮೊಲ	ಗದ್ಯ	ಸಂಪಾದಿತ	೧೦೨
೨	ಅಲ್ಲಮನ ವಚನ	ಪದ್ಯ	ಅಲ್ಲಮ ಪ್ರಭು	೧೦೩
೩	ಕನ್ನಡ ನುಡಿ	ಗದ್ಯ	ಬೆಂಗಳೂರು ಕೃಷ್ಣಶರ್ಮ	೧೦೪
೪	ಅಮೃನಾಗವಪುದೆಂದರೆ	ಪದ್ಯ	ರೂಪ ಹಾಸನ	೧೦೫
೫	ಯಾತಕ್ಕೆ ಮಳೆ ಮೋದವೋ	ಪದ್ಯ	ಜನಪದ	೧೦೬



೧. ವಸಂತ (ಪದ್ಯ)



ಪ್ರಮೇಶ : ಆರು ಖುತುಗಳಲ್ಲಿ ಬಂದಾದ ವಸಂತ ಖುತುವಿನ ಆಗಮನದಿಂದ ಪ್ರಕೃತಿ ಹೊಸ ಚೈತನ್ಯವನ್ನು ಪಡೆಯುತ್ತದೆ. ಎಳೆ ಚಿಗುರು, ಬಣ್ಣಬಣ್ಣದ ಹೂಗಳು, ತಂಪಾಗಿ ಬೀಸುವ ಗಾಳಿ, ಇಂಪಾಗಿ ಹಾಡುವ ಹಕ್ಕಿಗಳ ದನಿ ಮನಸ್ಸನ್ನು ಸೂರೆಗೊಳ್ಳುತ್ತವೆ. ಸಕಲ ಜರಾಚರ ಜೀವಜಂತುಗಳಲ್ಲಿಯೂ ನವ ಉತ್ಸಾಹವನ್ನು ತುಂಬುವ ಪ್ರಕೃತಿಯ ಸೋಬಗನ್ನು ಕೆವಿ ಇಲ್ಲಿ ಸುಂದರವಾಗಿ ಚಿತ್ರಿಸಿದ್ದಾರೆ.



ವಸಂತ ಬಂದ, ಖುತುಗಳ ರಾಜ ತಾ ಬಂದ,
ಚಿಗುರನು ತಂದ, ಹೆಣ್ಣ ಕುಣಿಸುತ ನಿಂದ,
ಚೆಳಿಯನು ಕೊಂದ, ಹಕ್ಕಿಗಳುಲಿಗಳೇ ಚೆಂದ,
ಕೊವೂ, ಜಗ್ಗ ಜಗ್ಗ, ಮುವ್ವು ಟೂವಿಟ್ಟು ವೂ!

ಕುರಿ ನೆಗೆದಾಟ, ಕುರುಬರ ಕೊಳಲಿನೂದಾಟ,
ಇನಿಯರ ಬೇಟ; ಬನದಲೆ ಬೆಳದಿಂಗಳೂಟ,
ಹೊಸ ಹೊಸ ನೋಟ, ಹಕ್ಕಿಗೆ ನಲಿವಿನ ಪಾಟ,
ಕೊವೂ, ಜಗ್ಗ ಜಗ್ಗ, ಮುವ್ವು ಟೂವಿಟ್ಟು ವೂ!

ಮಾವಿನ ಸೊಂಪು, ಮಲ್ಲಿಗೆ ಬಯಲೆಲ್ಲ ಕಂಪು,
ಗಾಳಿಯ ತಂಪು, ಜನಗಳ ಜಾತ್ಯೇಯ ಗುಂಪು,
ಕಿವಿಗಳಿಗಿಂಪು ಹಕ್ಕಿಗಳುಲುಹಿನ ಪೆಂಪು,
ಕೊವೂ, ಜಗ್ಗ ಜಗ್ಗ, ಮುವ್ವು ಟೂವಿಟ್ಟು ವೂ!

ಬಂದ ವಸಂತ- ನಮ್ಮ
ರಾಜ ವಸಂತ!

- ಬಿ. ಎಂ. ಶ್ರೀಕಂಠಯ್ಯ

ಕೃತಿಕಾರರ ಪರಿಚಯ



ಬಿ.ಎಂ. ಶ್ರೀಕಂಠಯ್ಯ ಇವರು ನರೋದಯ ಕನ್ನಡ ಸಾಹಿತ್ಯದ ಆಚಾರ್ಯರು, ಪ್ರಾಂತೀಯ ಕನ್ನಡದ ಕಣ್ಣಬೆಳ್ಳಾರು ಮೈಲಾರಯ್ಯ ಶ್ರೀಕಂಠಯ್ಯನವರು 'ಶ್ರೀ' ಎಂಬ ಕಾವ್ಯನಾಮದಿಂದ ಪ್ರಸಿದ್ಧರು. ಇವರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳಾರಿನಲ್ಲಿ ಗುರುತಿರುವ ಜನಪರಿ ಏ ರಂದು ಜನಿಸಿದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಸೇರಿದ ಶ್ರೀಯವರು ಅಲ್ಲಿಯೇ ಪ್ರಾಚಾರ್ಯರು ಪದವಿಗೇರಿದರು. ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವರಾಗಿ ಸೇವೆ ಸಲ್ಲಿಸಿದ ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿಯೂ, ಧಾರವಾಡದ ಖಾಸಗಿ ಕಾಲೇಜಿನ ಪ್ರಾಂತುಪಾಲರಾಗಿಯೂ ಕಾರ್ಯ ನಿರ್ವಹಿಸಿದರು. ಕನ್ನಡ ನಾಡು, ನುಡಿಗೆ ಶ್ರೀಯವರು ನೀಡಿದ ಕೊಡುಗೆ ಅನನ್ಯವಾದುದು. 'ಇಂಗ್ಲೀಷ್ ಗೀತಗಳು', 'ಹೊಂಗನಸುಗಳು' ಇವರ ಪ್ರಮುಖ ಕವನ ಸಂಕಲನಗಳಾದರೆ, 'ಅಶ್ವತಾಮನ್', 'ಪಾರಸಿಕರು', 'ಗದಾಯುಧ' ಪ್ರಮೀಳೆ ನಾಟಕಗಳು. 'ಕನ್ನಡ ಬಾಪುಟ', 'ಕನ್ನಡ ಕ್ಷೇತ್ರಿಕಿ' ಸಂಪಾದನಾ ಕೃತಿಗಳು. ಇವರ ಸಮಗ್ರ ಸಾಹಿತ್ಯವನ್ನೊಳಗೊಂಡ ಕೃತಿ 'ಶ್ರೀ ಸಾಹಿತ್ಯ'. ಇವರಿಗೆ ಇಂಗ್ಲಿಷ್ ಮೈಸೂರು ರಾಜರು 'ರಾಜಾಸೇವಾಸಕ್ತ' ಬಿರುದನ್ನು ನೀಡಿ ಗೌರವಿಸಿದ್ದಾರೆ. ಇಂಗ್ಲಿಷ್ ಕಲಬುಗ್ರಾಮದಲ್ಲಿ ನಡೆದ ಇಂನೇ ಅಭಿಲ ಭಾರತ ಕನ್ನಡ ಸಾಹಿತ್ಯ ಸಮೇಳನದ ಅಧ್ಯಕ್ಷ ಪದವಿಯನ್ನು ಕೊಡ ಇವರಿಗೆ ನೀಡಿ ಗೌರವಿಸಲಾಗಿದೆ. ಇವರು ಇಂಗ್ಲಿಷ್ ನಿಧನರಾದರು.

ಪ್ರಸ್ತುತ 'ವಸಂತ' ಕವನವನ್ನು ಅವರ 'ಇಂಗ್ಲೀಷ್ ಗೀತಗಳು' ಸಂಕಲನದಿಂದ ಆರಿಸಲಾಗಿದೆ.

ಪದಗಳ ಅಧ್ಯಾತ್ಮ

ಇನಿಯರ	-	ಪ್ರೇಮಿಗಳ;	ಪೆಂಪು	-	ಸೋಗಸು;
ಇಂಪ್ಲೈ	-	ಮಧುರ;	ಬನ	-	ವನ, ಕಾಡು;
ಲಾಲುಹು	-	ಕಲರವ; ದ್ವನಿ;	ಬಯಕೆ	-	ಆಸೆ;
ಕಂಪು	-	ಪರಿಮಳ, ಸುಗಂಧ;	ಬೇಟಿ	-	ಆಕರ್ಷಣೆ;
ಚಿಗುರು	-	ಕುಡಿ;	ಸೊಂಪು	-	ಸಮೃದ್ಧಿ.

ಟಿಪ್ಪಣಿ

ಕೊವ್ರೋ, ಜಗ್ಗಾಜಗ್ಗಾ ಮುಖ್ಯಿ ಟೊವಿಟ್ಟ್ವೋ! : ಇದು ಹೋಗಿಲೆ ಮುಂತಾದ ಹಕ್ಕಿಗಳ ಅನುಕರಣ ದ್ವನಿ.
ಮತು : ಎರಡೆರಡು ತಿಂಗಳ ಕಾಲಾವಧಿ.

ಮತುಗಳು

ಚೈತ್ರ	-	ವೈಶಾಖ	:	ವಸಂತ ಮತು
ಜ್ಯೇಷ್ಠ	-	ಆಷಾಢ	:	ಗ್ರೀಷ್ಮ ಮತು
ಶ್ರಾವಣ	-	ಭಾದ್ರಪದ	:	ವಷಣ ಮತು
ಅಶ್ವಯುಜ	-	ಕಾರ್ತಿಕ	:	ಶರದ್ಯತು
ಮಾರ್ಗಾಶ್ರಿರ	-	ಪುಷ್ಟ	:	ಹೇಮಂತ ಮತು
ಮಾಘ	-	ಫಾಲ್ಗುಣ	:	ಶೀತಿರ ಮತು

ಅಭ್ಯಾಸ

- ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಒಂದು ವಾಕ್ಯದಲ್ಲಿ ಉತ್ತರಿಸಿರಿ.
- ಇತುಗಳ ರಾಜ ಯಾರು?
 - ಚಿನರನ್ನ ತರುವ ಇತು ಯಾವುದು?
 - ವಸಂತ ಪದ್ಯದಲ್ಲಿ ಹೇಳಿರುವಂತೆ ಬೆಳದಿಂಗಳೂಟ ಎಲ್ಲಿ ನಡೆಯುತ್ತದೆ?
 - ಬಿ.ಎಂ. ಶ್ರೀಯವರು ವರ್ಣಿಸಿರುವಂತೆ ಬಂಪೆಲ್ಲಾ ಕಂಪಾಗುವಂತೆ ವಾಡಿರುವುದು ಯಾವುದು?
 - ವಸಂತ ಕಾಲದಲ್ಲಿ ಯಾವುದು ಕಿವಿಗಳಿಗೆ ಇಂಪಾಗಿರುತ್ತದೆ?
- ಆ) ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಮೂರು ಅಥವಾ ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.
- ವಸಂತ ಬಂದಾಗ ಪ್ರಕೃತಿಯಲ್ಲಾಗುವ ಬದಲಾವಣೆಗಳನ್ನು ಬಿಂಬಿಸಿದ್ದಾರೆ? ವಿವರಿಸಿ.
 - ವಸಂತ ಕಾಲದಲ್ಲಿ ಪ್ರಾಣಿ ಪ್ರಾಣಿಗಳ ಪ್ರತಿಕ್ರಿಯೆಯನ್ನು ‘ವಸಂತ’ ಕವನದಲ್ಲಿ ಕವಿ ಹೇಗೆ ಬಣ್ಣಿಸಿದ್ದಾರೆ ಎಂಬುವುದನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
- ಇ) ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿರಿ.

ಕುರಿ _____

_____ ಮುವಿ ಟೂವಿಟ್ಟ ವ್ಯಾ

ಮಾವಿನ ಸೋಂಪು _____

_____ ಮುವ್ವಿ ಟೂವಿಟ್ಟ ವ್ಯಾ!

ಭಾಷಾಭ್ಯಾಸ

ಅ) ‘ವಸಂತ’ ಪದ್ಯದಲ್ಲಿ ಬಂದಿರುವ ಪ್ರಾಸಪದಗಳನ್ನು ಗುರುತಿಸಿ ಬರೆಯಿರಿ.

ಉದಾಹರಣೆ: ಕಂಪು- ತಂಪು

ಆ) ಕೆಳಗಿನ ಪದಗಳಿಗೆ ತತ್ವಮ ತದ್ವವಗಳನ್ನು ಬರೆಯಿರಿ.

ರಾಜ, ಬನ, ಜಾತೀ, ಮಲ್ಲಿಗೆ, ಹಕ್ಕೆ.

ಇ) ‘ವಸಂತ’ ಪದ್ಯದಲ್ಲಿರುವ ಅನುಸ್ವಾರಯುತ ಪದಗಳನ್ನು ಪಟ್ಟಿ ಮಾಡಿರಿ.

ಉದಾಹರಣೆ: ಬಂದ, ತಂದ.

ಭಾಷಾ ಚರ್ಚೆವಟಿಕೆ

ಅ) ಬೇರೆ ಬೇರೆ ಶಿಯತುಗಳ ವರ್ಣನೆಯನ್ನು ಮಾಡಿರುವ ಕವಿತೆಗಳನ್ನು ಸಂಗೃಹಿಸಿ ಓದಿರಿ.

ಆ) ವಸಂತ ಪದ್ಯವನ್ನು ಕಂತಪಾಠ ಮಾಡಿ, ತರಗತಿಯಲ್ಲಿ ರಾಗವಾಗಿ ಹಾಡಿರಿ.

ಇ) ಬಿ.ಎಂ. ಶ್ರೀಯವರ ಇತರ ಕವನಗಳನ್ನು ಸಂಗೃಹಿಸಿರಿ.

ವ್ಯಾಕರಣ

ಭಾಗ ‘ಅ’

ನಾವು ಮಾತನಾಡುವ ಮಾತುಗಳೆಲ್ಲ ವಾಕ್ಯಗಳಾಗಿರುತ್ತವೆ. ವಾಕ್ಯಗಳು ಪದಗಳಿಂದ ಕೂಡಿರುತ್ತವೆ. ಪದಗಳು ಅಕ್ಷರಗಳಿಂದ ಕೂಡಿರುತ್ತವೆ. ಒಂದು ಭಾಷೆಯಲ್ಲಿರುವ ಅತಿ ಜಿಕ್ಕು ಅಂಶ ‘ಅಕ್ಷರ’. ಉಚ್ಛರಿಸಲು ಸಾಧ್ಯವಿರುವ ಮತ್ತು ಬರಹದ ರೂಪವುಳ್ಳ ಅಂಶಗಳು ಮಾತ್ರ ಅಕ್ಷರಗಳನಿಸುತ್ತವೆ. ಅಕ್ಷರಗಳನ್ನು ಒಂದು ಕ್ರಮದಲ್ಲಿ ಜೋಡಿಸುವ ಪದ್ಧತಿ ಎಲ್ಲಾ ಭಾಷೆಗಳಲ್ಲಾ ರೂಪಿಯಲ್ಲಿ ಬಂದಿದೆ. ಕನ್ನಡ ಅಕ್ಷರಗಳ ಕ್ರಮಬದ್ಧ ಜೋಡಣಿಯೇ ‘ಕನ್ನಡದ ವರ್ಣಮಾಲೆ’. ಇದು ‘ಅ’ಕಾರದಿಂದ ‘ಽ’ಕಾರದವರೆಗಿನ ಲಿಂಗ ಅಕ್ಷರಗಳನ್ನು ಒಳಗೊಂಡಿದೆ. ಹಿಂದಿನ ತರಗತಿಗಳಲ್ಲಿ ಇವುಗಳ ಬಗೆಗೆ ವಿವರವಾಗಿ ನೋಡಿದ್ದೇವೆ.

ಕನ್ನಡ ವರ್ಣಮಾಲೆ

ಸ್ವರಗಳು = ಇಂ

ಅ ಆ ಇ ಈ ಉ ಉ ಶ ಏ ಐ ಐ ಈ ಔ

(ಸ್ವತಂತ್ರವಾಗಿ, ಸ್ವಪ್ರವಾಗಿ ಉಚ್ಛರಿಸುವ ಅಕ್ಷರಗಳು)

ಯೋಗವಾಹಗಳು

ಅನುಸ್ವಾರ (ಒ) ವಿಸರ್ಗ (ಃ) - ಇ

(ಅಕ್ಷರದ ಸಂಬಂಧದಿಂದ ಮಾತ್ರವೇ ಉಚ್ಛರಿಸಲಾಗುವ ಅಕ್ಷರಗಳು)

ವ್ಯಂಜನಗಳು = ೩೪

ಕ್ರೊ ಖ್ರೋ ಫ್ರೋ ಜ್ರೋ	- ಕ	ವರ್ಗ್ರೆ	- ಝಿ
ಚ್ರೋ ಭ್ರೋ ಜ್ರೋ ರ್ಹ್ರೋ ಇ್ರೋ	- ಚ	ವರ್ಗ್ರೆ	- ಝಿ
ಟ್ರೋ ತ್ರೋ ದ್ರೋ ಧ್ರೋ ಟ್ಹ್ರೋ	- ಟ	ವರ್ಗ್ರೆ	- ಝಿ
ತ್ರೋ ಧ್ರೋ ದ್ರೋ ಧ್ರೋ ನ್ಹ್ರೋ	- ತ	ವರ್ಗ್ರೆ	- ಝಿ
ಪ್ರೋ ಫ್ರೋ ಬ್ರೋ ಭ್ರೋ ಮ್ಹ್ರೋ	- ಪ	ವರ್ಗ್ರೆ	- ಝಿ
ಯ್ರೋ ರ್ಹ್ರೋ ಲ್ರೋ ವ್ರೋ ಶ್ರೋ ಸ್ಹ್ರೋ ಹ್ರೋ ಳ್ರೋ - ಣ			

(ಸ್ವರಗಳ ಸಹಾಯದಿಂದ ಮಾತ್ರ ಉಚ್ಚರಿಸಲು ಸಾಧ್ಯವಾಗುವ ಅಕ್ಷರಗಳು)
ಕನ್ನಡ ಭಾಷೆಯಲ್ಲಿ ಒಟ್ಟು ೪೯ ಅಕ್ಷರಗಳಿವೆ.

ಗುಣಿತಾಕ್ಷರಗಳು

ವ್ಯಂಜನ + ಸ್ವರ = ಗುಣಿತಾಕ್ಷರ ವ್ಯಂಜನ + ಸ್ವರ = ಗುಣಿತಾಕ್ಷರ

ಕ್ರೋ + ಅ = ಕ್ರ	ಟ್ರೋ + ಎ = ಟ್ರೇ
ಕ್ರೋ + ಏ = ಕ್ರಾ	ಟ್ರೋ + ಏ = ಟ್ರೇ
ಚ್ರೋ + ಇ = ಚ್ರಿ	ಪ್ರೋ + ಇ = ಪ್ರೇ
ಚ್ರೋ + ಈ = ಚ್ರೀ	ಪ್ರೋ + ಈ = ಪ್ರೇ
ತ್ರೋ + ಉ = ತ್ರು	ಬ್ರೋ + ಉ = ಬ್ರೂ
ತ್ರೋ + ಊ = ತ್ರೂ	ಬ್ರೋ + ಊ = ಬ್ರೂ
ಗ್ರೋ + ಈ = ಗ್ರಿ	ಮ್ಹ್ರೋ + ಅಂ = ಮ್ಹಂ
	ಮ್ಹ್ರೋ + ಅಃ = ಮ್ಹಃ

ಗುಣಿತಾಕ್ಷರಗಳ ಬಗೆಗೆ ಹೆಚ್ಚಿನ ಮಾಹಿತಿಗಾಗಿ ಹಿಂದಿನ ತರಗತಿಗಳ ಪಠ್ಯ ಮುಸ್ತಕವನ್ನು ನೋಡಿರಿ.

ಭಾಗ ‘ಆ’

ಅ) ಪ್ರಸ್ತಾಪಿಸಿದಿಂದ ಆರಂಭವಾಗುವ ಐದು ಪದ ಮತ್ತು ದೀರ್ಘಸ್ವರದಿಂದ ಆರಂಭವಾಗುವ ಐದು ಪದಗಳನ್ನು ಬರೆಯಿರಿ.

ಮಾದರಿ: ಪ್ರಸ್ತಾಪಿಸಿದಿಂದ ಆರಂಭವಾಗುವ ಐದು ಪದಗಳನ್ನು ಬರೆಯಿರಿ.

ದೀರ್ಘಸ್ವರ: ಆಗನ, ಜೀತಣ

ಆ) ಕೆಳಗಿನ ಅಕ್ಷರಗಳಲ್ಲಿ ಅಲ್ಪಪ್ರಾಣ, ಮಹಾಪ್ರಾಣ ಮತ್ತು ಅನುನಾಸಿಕ ಅಕ್ಷರಗಳನ್ನು ಗುರುತಿಸಿ ಬರೆಯಿರಿ.

ನೋ, ಗು, ರುಂಬ, ಫ್ರೋ, ಮ್ಹೋ, ಮ್ಹೊ, ಭ್ರು, ಇ್ರೋ, ಟ್ರೋ, ಜ್ರೋ, ಜಿ, ಭಿ, ಧಿ, ಧ್ರೋ

ಇ) ಅನುಸ್ವಾರವನ್ನು ಹೊಂದಿರುವ ಏದು ಪದಗಳನ್ನು, ವಿಸರ್ಗವನ್ನು ಹೊಂದಿರುವ ಏದು ಪದಗಳನ್ನು ಮತ್ತು ಅನುಸ್ವಾರ ಮತ್ತು ವಿಸರ್ಗ ಎರಡನ್ನೂ ಹೊಂದಿರುವ ಏದು ಪದಗಳನ್ನು ಬರೆಯಿರಿ.

ಮಾದರಿ: ಅನುಸ್ವಾರ: ಸೌಂದರ್ಯ

ವಿಸರ್ಗ: ಮನಃ

ಅನುಸ್ವಾರ ಮತ್ತು ವಿಸರ್ಗ: ಅಂತಹಸತ್ಯ

ಈ) ಕೆಳಗೆ ಕೊಟ್ಟಿರುವ ಪದಗಳಲ್ಲಿ ಯೋಗವಾಹಗಳಿಂದ ಕೂಡಿರುವ ಅಕ್ಷರಗಳನ್ನು ಪ್ರತ್ಯೇಕಿಸಿ ಬರೆಯಿರಿ.

ವಸಂತ, ದುಃಖ, ಚಂದ, ಬೆಳದಿಂಗಳೂಟ, ಅಂಗಡಿ, ಅಂತಹಕರಣ, ನಮಃ, ಬಂದ, ತಂದ.

ಉ) ಕೆಳಗಿನ ಪದಗಳಲ್ಲಿ ಅಡಿಗೆರೆ ಎಳೆದ ಅಕ್ಷರವು ಹ್ರಸ್ವಸ್ವರವೇ ಅಥವಾ ದೀಘಸ್ವರವೇ ಗುರುತಿಸಿ ಬರೆಯಿರಿ.

ಅ) ಒಮ್ಮೆ ಆ) ಅರಣ್ಯ ಇ) ಈ ಹಕ್ಕಿ ಈ) ತಿನನ್ನಾದರೂ ಉ) ಉಹಿಸು ಉ) ಇಚ್ಛಿಸಿದನು.

ಉ) 'ಕ್ಷ' ಕಾರದಿಂದ 'ಳ್ಳ' ಕಾರದವರೆಗಿನ ಇಂಥ ವ್ಯಂಜನಗಳಿಗೆ 'ಅ' ಯಿಂದ 'ಅಃ' ವರೆಗಿನ ಸ್ವರ ಸಂಜ್ಞೆಗಳನ್ನು ಸೇರಿಸಿ ಗುರುತಾಕ್ಷರ ಬರೆಯುವುದನ್ನು ಅಭ್ಯಾಸ ಮಾಡಿರಿ.

ಇ) ಸ್ವರ ಸಂಜ್ಞೆಗಳ ಬಳಕೆ ಸ್ವಷ್ಟವಾಗಲು ವ್ಯಂಜನಗಳಿಗೆ ಒಂದು ಬಣ್ಣ ಮತ್ತು ಸ್ವರ ಸಂಜ್ಞೆಗಳಿಗೆ ಒಂದು ಬಣ್ಣ ಹಾಕಿ ಬರೆಯಿರಿ.

ಮಾದರಿ: ಕ ಕಾ ಶಿ ಶೀ ಕು ಕೂ ಕೃ ಕೆ ಕೇ ಕೈ ಕೊ ಕೇರ್ ಕೌ ಕಂ ಕಃ

ಎ) ಕೆಳಗೆ ಕೊಟ್ಟಿರುವ ಗುರುತಾಕ್ಷರಗಳಿಂದ ಪ್ರಾರಂಭವಾಗುವ ಒಂದೊಂದು ಪದ ಬರೆಯಿರಿ.

ಮಾದರಿ: ಬ-ಬನ

ಇ) ಭ- ಉ) ಭಾ- ಇ) ಭಿ- ಉ) ಭಿಇ-

ನಿಸರ್ಗವೇ ಜಗತ್ತಿನಲ್ಲಿ ಅತಿ ದೊಡ್ಡ ಗುರು

* * * * *

೨. ರಾಮಸೇನೆಯ ಲಂಕಾಪ್ರವೇಶ (ಗದ್ಯ)

(ಅಂಗದನ ರಾಯಭಾರ ಎಂಬ ಏಕಾಂಕ ನಾಟಕದ ಆಯ್ದು ಭಾಗ)



-ಕೃಷ್ಣರಯ್ಯ ಬಜಕೊಡ್ಲು

ಪ್ರವೇಶ: ನಾಟಕಗಳನ್ನು ಅಂಕಗಳಾಗಿ ವಿಭಾಗಿಸುತ್ತಾರೆ. ನಾಲ್ಕು, ಐದು, ಏಳು ಅಂಕಗಳ ನಾಟಕಗಳು ಪ್ರಸಿದ್ಧವಾಗಿವೆ. ಹಾಗೆಯೇ ಏಕಾಂಕ, ಅಥಾರ್ತ್ ಒಂದು ಅಂಕವಿರುವ ನಾಟಕ ಪ್ರಕಾರವೂ ಇದೆ. ಇದರಲ್ಲಿ ಒಂದು ಸಣ್ಣ ಕಥಾಭಾಗವನ್ನು ವಿಸ್ತರಿಸಲಾಗುತ್ತದೆ. ಪ್ರಸ್ತುತ ಭಾಗವನ್ನು “ಅಂಗದನ ರಾಯಭಾರ” ಎಂಬ ಏಕಾಂಕ ನಾಟಕದಿಂದ ಆರಿಸಿಕೊಳ್ಳಲಾಗಿದೆ. ರಾಮನ ನೇತ್ಯತ್ವದಲ್ಲಿ ಕಟಿಸೇನೆ ಲಂಕೆಯನ್ನು ಪ್ರವೇಶಿಸಿದಾಗ ರಾವಣನಲ್ಲಾದ ಮಾನಸಿಕ ಕ್ಷೋಭೇಯನ್ನು ಈ ಭಾಗವು ಚೆನ್ನಾಗಿ ವಿವರಿಸುತ್ತದೆ. ರಾವಣನ ಆಸ್ಥಾನದಲ್ಲಿರುವವರೂ ರಾಮನ ಸೇನೆಯನ್ನು ಕಂಡು ದಂಗಾಗಿದ್ದಾರೆ. ಇದು ಸಾಮಾನ್ಯವಾದ ಯುದ್ಧವಲ್ಲ, ಮಹಾಯುದ್ಧವೇ ನಡೆಯಲಿದೆ ಎಂಬುದು ಅವರಿಗೆ ಖಚಿತವಾಗಿದೆ. ರಾವಣನಿಗೂ ದಿಗಿಲಾಗಿದ್ದರೂ ಅದನ್ನು ಆತ ವ್ಯಕ್ತಪಡಿಸಲಾರದೆ ಚಡವಣಿಸುತ್ತಿದ್ದಾನೆ. ಲಂಕೇಶ್ವರನ ಸೇನೆಯ ಗಡಿಬಿಡಿ, ಗೊಂದಲಗಳನ್ನು ಹೇಳುತ್ತಲೇ ಈ ಭಾಗವು ರಾಮನ ಸೇನೆಯ ಅಗಾಧತೆಯನ್ನೂ, ರಾಮನ ವ್ಯಕ್ತಿತ್ವದ ಮಹಿಮೆಯನ್ನೂ ಹೇಳುತ್ತದೆ. ಈ ನಾಟಕವನ್ನು ಪಾತ್ರಿಸುಬ್ಬ ಎಂಬ ಪ್ರಸಿದ್ಧ ಯಕ್ಷಗಾನ ಪ್ರಸಂಗಕರ್ತರ “ಅಂಗದ ಸಂಧಾನ” ಎಂಬ ಯಕ್ಷಗಾನ ಪ್ರಸಂಗದಿಂದ ಪ್ರೇರಣೆಗೊಂಡು ರಚಿಸಿರುವಂತೆ ಕಾಣಲಾಗುತ್ತದೆ. ನಾಟಕದ ಸಂಭಾಷಣೆ, ಪಾತ್ರಚಿತ್ರಣ, ಕಥೆಯ ಓಟ ಇವೆಲ್ಲ ಯಕ್ಷಗಾನ ಪ್ರಸಂಗಕ್ಕೆ ಹತ್ತಿರವಿರುವುದನ್ನು ಗಮನಿಸಬಹುದು.

ದೃಶ್ಯ : ರ

[ರಾವಣನ ಆಸ್ಥಾನ. ಮಂತ್ರಿ, ಮಕ್ಕಳು, ಸಭಾಸದರು ಆಸೀನರಾಗಿರುವರು.

ರಾವಣನ ಪ್ರವೇಶ, ಎಲ್ಲರೂ ಎದ್ದು ನಿಲ್ಲುವರು.]

ಸಭಾಸದರು: ಸಾರ್ವಭೌಮರಿಗೆ ಜಯವಾಗಲಿ! (ರಾವಣನು ಸಿಂಹಾಸನದಲ್ಲಿ ಮಂಡಿಸುವನು. ಎಲ್ಲರೂ ಕುಳಿತುಕೊಳ್ಳುವರು.)

ಚಾರಕ: (ಪ್ರವೇಶಿಸಿ) ಅರಿತಿಮಿರ ಮಾತಾಂಂಡ ಲೋಕೋದ್ದಂಡ, ಸಂಗರ ವಿಜಯವಿಹಾರ, ಚತುರ್ವೇದದ ಸದ್ಗೀಚಾರ, ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕೋ ಭೋಪರಾಕು! ಕರುಣಾಗಳಿಂದ ಖಳಗಳಿಂದ ಶಿಳಲೋಕಗಳನಾಳ್ಳ ಉತ್ತರಂಗ ಬಲಾಢ್ಯ, ಶ್ರೀಮಂಗಳ ಕಾಂತಿಯಿಂದ ಕೂಡಿದ ನಮ್ಮ ಮಹಾಪ್ರಭುಗಳಾದ ರಾವಣೇಶ್ವರರಿಗೆ ಜಯವಾಗಲಿ! (ಮೂರು ಸಲ ವಂದಿಸಿ ಹೋಗುವನು.)

ರಾವಣ: ಅವಾತ್ಯವಂಯರೇ ನಮ್ಮೇ ರಾಜ್ಯವಾದ ಲಂಕಾನಗರಿಯಲ್ಲಿ ಏನಾದರೂ ವಿಶೇಷ ವಾರ್ತೆಗಳಿವೆಯೇ? ಪ್ರಜೆಗಳೆಲ್ಲರೂ ಕುಶಲದಿಂದ ಇರುವರಷ್ಟೇ? ನಮ್ಮ ಕಡೆಯ ಗುಪ್ತಜಾರರು ಹೊಸ ವಾರ್ತೆಯನ್ನು ತಂದಿರುವರೇ?

ಮಂತ್ರಿ: (ಪ್ರಹಸ್ತ ಎದ್ದು ಕ್ಷೇತ್ರದಲ್ಲಿ) ಮಹಾಪ್ರಭೋ ವಂದಿಸಿದ್ದೇನೆ. ಲಂಕಾನಗರಿಯ ಸರ್ವಪ್ರಜೆಗಳೂ ಕ್ರಮಬದ್ಧವಾಗಿ ನಡೆಯುತ್ತಿರುವರು. ಆದರೊಂದು ಹೊಸ ವಾರ್ತೆಯನ್ನು ಗೂಡಾಚಾರರು ತಂದಿರುವರು. ಶತ್ರುಗಳು ಯುದ್ಧಸನ್ನಧರಾಗಿ ನಮ್ಮ ನಗರವನ್ನು ಮುತ್ತಿರುವರಂತೆ.

ರಾವಣ: ಯಾರವರು? ನರೇತರರೋ? ಗರುಡ, ಗಂಥವ, ಕನ್ನರರೋ? ದೇವಕ ಲೋ? ಯಾಕ್ಷರಾಕ್ಷಸ ಕಿಂಪರುಷರೋ? ಏತಕ್ಕಾಗಿ?

ಪ್ರಹಸ್ತ: ಪ್ರಭೋ, ಇಬ್ಬರು ಮಾನವರು ಅಸಂಖ್ಯಾತ ಕರಿಗಳೊಡನೆ ಸೇರಿಕೊಂಡು, ತಮ್ಮ ಬಂಧನದಲ್ಲಿರುವ ಜನಕಸುತ್ತೆ ರಾಮನರಸಿ ಜಾನಕಿಯನ್ನು ಬಂಧವಿಮುಕ್ತ ಮಾಡಿ ಕರೆದುಕೊಂಡುಹೋಗಲು ಬಂದಿರುವರಂತೆ. ಅವರು ಬಲು ಬಲಾಧ್ಯರಂತೆ... ಅಸಮಶಾರರಂತೆ...

ರಾವಣ: (ಕೋಪಾಕ್ರಾಂತನಾಗಿ) ಪ್ರಹಸ್ತ, ಸಾಕುಮಾಡು! ಎನಿದು ಹಂಚ್ಚು! ಅಲ್ಲಾದ ಮಾನುಷರು ಹುಲು ಕರಿಗಳೊಡಗೂಡಿ ಬಂದರೆ, ಅವರನ್ನು ಬಲು ಬಲಾಧ್ಯರೆನ್ನಬೇಕೆ?

ಪ್ರಹಸ್ತ: ಅದನ್ನೇ ನಾನೂ ಹೇಳುವುದು. ನಿಮಗೂ ಅವರಿಗೂ ಅಜಗಜಗಳಷ್ಟು ವೃತ್ತಾಸ. ಆದರೆ, ಪ್ರಭೋ! ಇನ್ನು ಮುಂದಿನಾಲೋಚನೆಯೇನು?

ರಾವಣ: ಪಟ್ಟಣದ ರಕ್ಷಣೆಗೂ ಪ್ರತಿಭಟರ ಪ್ರವೇಶಕ್ಕೆ ತಡೆಯನ್ನು ಒಡ್ಡುವುದಕ್ಕೂ ಯೋಗ್ಯ ಸನ್ನಾಹವನ್ನು ಎಸಗುವಂತೆ ಸೈನಿಕರಿಗೆ ಆಜ್ಞಾಪ್ರಸಿದಿ. ಸೇನಾಪತಿಗಳೇ, ಎನೇನು ವ್ಯವಸ್ಥೆಗಳನ್ನು ಕೈಗೊಂಡಿರುವಿರಿ?

ಸೇನಾಪತಿ: ಮಹಾಪ್ರಭೋ, ದೇವತೀಲ್ಲಿಯಾದ ವಿಶ್ವಕರ್ಮನೂ, ನಮ್ಮಗಳ ಜತುರ ಶಿಲ್ಪಿಯಾದ ಮಯನೂ, ಇವರಿಬ್ಬರೂ ಒಟ್ಟಿಗೂಡಿ, ಉಂಟಿಸಲು ಅಸದಳವಾದ, ಭದ್ರತೆಯಿಂದ ಕೂಡಿದ ಕೋಟಿಕೋತ್ತಳಗಳನ್ನು ಕ್ಷಣಾಧರದಲ್ಲಿ ನಿರ್ಮಿಸಿರುವರು. ಏಳು ಸುತ್ತಿನ ಕೋಟೆ, ಆಳವಾದ ಕಂದಕಗಳು, ಜಾರಿಬಿಳುವಂತೆ ನಯವಾದ ರುಧಿರಗಳು. ಪ್ರತಿಯೊಂದು ಕೋಟಿಯ ಸುತ್ತಲೂ ಜತುರಂಗಬಲಗಳು.

ರಾವಣ: ತಂಡ ತಂಡವಾಗಿ ಮುತ್ತುವ ಕರಿಗಳಿಗೇನನ್ನು ಮಾಡಿರುವಿರಿ?

ಸೇನಾಪತಿ: ಸಾರ್ವಭೌಮ, ಕಾಡುಕರಿಗಳನ್ನು ಆಗ್ನೇಯಾಸ್ತಗಳಿಂದ ಸುಟ್ಟು ಭಸ್ತುವಾಡುವ ವ್ಯವಸ್ಥೆ ಮಾರ್ಗಗೊಂಡಿದೆ. ದಾರಿಗಳಲ್ಲಿ ತಡೆಯನ್ನು ಒಡ್ಡುವ ಸಿದ್ಧತಯೂ ಆಗಿದೆ.



ರಾವಣ: ಸೇನಾಪತಿಗಳೇ, ಸೇನಾಸನ್ಯಾಹದ ವಿವರವನ್ನು ತಿಳಿದುದಾಯಿತು. ಇನ್ನು ಸಾಮಂತರಾಜರಾದ ಭಾರತ ಮೊದಲಾದ ನವವಿಂಡಗಳ ನರೇಶರು, ಗರುಡ, ಗಂಧರ್ವ, ಯಕ್ಷರಾಕ್ಷಸ, ಕಿನ್ನರ, ಕಿಂಪುರುಷರೇ ಮೊದಲಾದವರನ್ನು ಓಲೆ ಬರೆಯಿಸಿ. ನಮ್ಮ ಕಡೆಗೆ ಬರುವಂತೆ ಕರೆಯಿಸಿಕೊಳ್ಳುವ ಅವಶ್ಯಕತೆಯಿದೆಯೇ?

ಪ್ರಹಸ್ತ: ಪ್ರಭೋ, ಕರೆಣಿಕರಿಂದ ಈ ಮೊದಲೇ ಓಲೆಯನ್ನು ಬರೆಸಿ, ಓಲೆಕಾರರನ್ನು ಅಟಿರುತ್ತೇನೆ.

ರಾವಣ: ಚಾಣಾಕ್ಷರಾದ ನಿಮ್ಮಂಥವರು ಇರುವುದರಿಂದಲೇ ಲಂಕಾನಗರದ ಕೀರ್ತಿಯು ದಿಗ್ಂತಿಗಳಲ್ಲಿ ಹರಡಿದೆ. ಇರಲಿ. (ಸ್ವಗತ) ರಣಸಿದ್ಧತೆಯನ್ನು ಯೋಗ್ಯ ರೀತಿಯಲ್ಲಿ ನೆರವೇರಿಸಿದ್ದಾಯಿತು. ಇನ್ನು ವ್ಯೇರಿ ಸೈನ್ಯದ ವಿಸ್ತಾರವನ್ನು ಕಣ್ಣಾರೆ ಕಂಡು, ಪರಾಂಬರಿಸುವುದಕ್ಕಾಗಿ ಕೋಟಿಯ ಗೋಡೆಯನ್ನೇರಿ, ಆ ಸೈನ್ಯದ ವಿಚಾರಗಳನ್ನು ನಮ್ಮ ಕಡೆಯ ಗೂಡಚಾರರಾದ ಶುಕ - ಸಾರಣಿಂದ ತಿಳಿಯಬೇಕು. (ಪ್ರಕಾಶ) ಯಾರಲ್ಲಿ? ಗುಪ್ತಚಾರರಾದ ಶುಕ - ಸಾರಣರನ್ನು ಬರಮಾಡಿ!

ಶುಕ - ಸಾರಣ: (ಪ್ರವೇಶಿಸಿ) ಪ್ರಭೋ! ಸಾಷ್ಟಾಂಗ ವಂದಿಸಿರುತ್ತೇವೆ. ನಮ್ಮಂದಾಗಬೇಕಾದ ಕಾರ್ಯವೇನು?

ರಾವಣ: ಚಾರಕರೇ, ನನಗೆ ಶತ್ರುಸೈನ್ಯದ ವಿಸ್ತಾರವನ್ನು ಕಣ್ಣಾರೆ ಕಾಣಬೇಕಾಗಿದೆ. ಮತ್ತುವರ ಪರಿಚಯವನ್ನೂ ತಿಳಿಯಬೇಕಾಗಿದೆ.

ಶುಕ: ಒಡೆಯಾ, ನಮಗೆ ತಿಳಿದಷ್ಟು ವಿಚಾರಗಳನ್ನು ತಿಳಿಸುತ್ತೇವೆ. ಹೊರಡೋಣವೇ?

ರಾವಣ: ಸರಿ. ಅಮಾತ್ಯರೇ ಹಾಗೂ ಸಭಾಸದರೇ, ಇಂದಿನ ಸಭೆಯನ್ನು ಮುಗಿಸುವಾ. (ಎಲ್ಲರೂ ತೆರಳುವರು)

ದೃಶ್ಯ - ೨

[ಲಂಕಾನಗರದ ಕೋಟಿಯ ಗೋಡೆ - ರಾವಣನು ಶುಕ ಸಾರಣಿಂದ ಶತ್ರುಸೈನ್ಯದ ಪರಿಚಯವನ್ನು ತಿಳಿಯತ್ತಿರುವನು. ಕಹಿಪಾಳ್ಯವು ಅಸ್ವಷ್ಟವಾಗಿ ಕಾಣಲುವುದು.]

ರಾವಣ: ಶುಕ, ಅದೇ ಅಲ್ಲವೇ ಅರಿಸೇನೇ? ನೀವು ಹೊಗಳಿ ಅಟಕ್ಕೇರಿಸುವ ಸೇನಾವಾರಿಧಿ ಅದೇ ಅಲ್ಲವೇ? ನಮ್ಮ ಸರೆಯಲ್ಲಿರುವ ಸೀತೆಯ ಪತಿ ಯಾರು? ಅವಳ ಮೈದುನನಾರು? ವಾಲಿಯನುಜನಾರು? ಶರ್ಕಸುತಸಂಭವನಾರು? ಬ್ರಹ್ಮನ ಚೊಚ್ಚಲ ಮಗನಾರು? ಅಗಾಧವಾದ ಶರ್ದಿಗೆ ಸೇತುವೇ ಕಟ್ಟಿದವನಾವನು?

ಶುಕ: ಪ್ರಭೋ, ಪರಾಂಬರಿಸೋಣಾಗಲಿ. ನಿಮ್ಮನುಜನಾದ ವಿಭಿಂಬಣನ ಹೆಗಲ ಮೇಲೆ ಕ್ಯಾರ್ಯಾರಿ, ಅಂತರಂಗ ಮಾತಾಡುವವನು ಸುಭಾಹುವಿರೋಧಿಯಾದ ಸೀತಾಪತಿ ರಾಮ; ಅವನ ಸಮೀಪದಲ್ಲಿರುವಾತನೇ ನಿಮ್ಮ ಭಗಿನಿಯ ನಾಸಿಕಭೇದನ ಮಾಡಿದಾತ ಉಮ್ಮೀಡಾಪತಿ ಲಕ್ಷ್ಮಿ; ಕಹಿಗಳಿಗೆ ಸೂಚನೆ ಕೊಡುತ್ತಿರುವವನು ಇನ್ನುತ ಸುಗ್ರೀವ; ಸೆಟೆದು, ಸೈನ್ಯದ ಮುಂಭಾಗದಲ್ಲಿರುವವನೇ ಸೇನಾನಾಯಕ ನೀಲ; ಸುಕೃಗಟ್ಟಿದ ಮುಖದ, ಬಾಗಿದ ಬೆನ್ನಿನವನೇ ವಿಧಿಸುತ ಜಾಂಬವ; ಭೂಮಿಯ ಸೃಷ್ಟಿಗಿಂತಲೂ ಮೊದಲೇ ಮಟ್ಟಿದವನೆಂಬರು; ಜಗದಂಬೀಗೂ ಶಿವನಿಗೂ ಮದುವೆಯಾದಾಗ ಈತನಿಗೆ ಹತ್ತೊಂಬತ್ತು ವರುಷವಂತೆ, ಬಹು ಬಲಶಾಲಿಯಂತೆ, ಅದ್ವಿತೀಯ ಏರನಂತೆ, ದೋಧರಂಡಪರಾಕ್ರಮಿ.

ರಾವಣ: (ಕೋಪಾಕ್ರಾಂತನಾಗಿ) ಶುಕ, ನಿಲ್ಲಿಸು! ನನ್ನ ಅಶನವನ್ನು ತಿಂದುಂಡ ನೀನು ನನ್ನೆದುರಿನಲ್ಲಿ ಶತ್ರುಸೇನೆಯನ್ನು ಹೊಗಳುವುದೇ? ಅತಿರೇಕದಿಂದಾಗಿ ನೀನು ಸಾಯಾವಿ! ಸಾರಣ, ನೀನು ಹೇಳು.

ಸಾರಣ: (ವಿನೀತನಾಗಿ) ಸಾರ್ವಭಾಮ, ಸುಮಿತ್ರೆಯ ಸುತ ಲಕ್ಷ್ಮಣನ ಪಕ್ಷದಲ್ಲಿ ನಿಂತಿರುವಾತನೇ ವಾತಸಂಭವ ಹನುಮಂತ. ಬಾಲ್ಯದಲ್ಲೇ ರುಗರುಗಿಸುತ್ತಿರುವ ರವಿಯನ್ನು ಕಂಡು, ಹಣ್ಣಿಂದು ಭೂಮಿಸಿ, ಹಿಡಿಯಲು ನಭಕ್ಕೆ ಹಾರಿದಾತ; ಬಾಲಬ್ರಹ್ಮಚಾರಿಯಂತೆ; ಈತನ ಹೆಗಲ ಮೇಲೆ ಸಿಡಿಲಿನ ಜ್ಞಾಲೆಯಂತೆ ಮೆರೆಯುವವನೇ ವಾಲಿಸುತ ಅಂಗದ; ಯುವರಾಜ; ಅಸಮಸಾಹಸಿ; ರಣಶೂರ. ಜೀಯಾ, ತನ್ನ ಮುಖನ್ನು ಮೇಲೆ ಕೆಳಗ ಹಾರಿಸುತ್ತಾ ಬಿಂಕದಿಂದ ನಿಂತಿರುವಾತನೇ...

ರಾವಣ: (ಸಿಟ್ಟಿನಿಂದ) ಸಾರಣ, ಸಾಕು, ಸಾಕು! ಅವಿವೇಕಿಂಯಂತೆ ಬೋಗಳಬೇಡ. ನಮ್ಮ ಬಲಪೌರುಷಾದಿಗಳನ್ನು ತಿಳಿದಿರುವವರು ನೀವಿರುವಾಗ, ಆ ಹುಲು ಕಷಿಗಳನ್ನು ಹೊಗಳುತ್ತ ಬದನೇಕಾಯನ್ನು ಪರಬ್ರಹ್ಮವೆನ್ನುವ ಹಾಗೆ ಗ್ರಹಿಸಿದಿರಲ್ಲವೇ? ಮರದಿಂದ ಮರಕ್ಕ ಹಾರುವ ಕಪಿಗಳಿಗೆ ಸರಿಸಮಾನರಿಲ್ಲವಂತೆ! ವೃರಿಗಳ ಕ್ಯೆಗೆ ಸಿಕ್ಕಿ ಪ್ರಾಣಭಯದಿಂದ ಓಡಿಬಂದ ನಿಮಗಿದು ಸಹಜವೇ. ಅರ್ಕನನ್ನು ಮೋಡಗಳು ಕವಿದ ಮಾತ್ರಕ್ಕೆ, ಆತನು ಹೆದರಿ ತನ್ನ ಸಂಕಾರವನ್ನು ನಿಲ್ಲಿಸುವುದುಂಟೇ? ಅಂತೆಯೇ ಅಭೇದ್ಯವಾದ ಕೋಟಿಯನ್ನು ಮುಕ್ತಿ, ಪಾರಾಗಿ ಹೋಗುವೆವೆಂಬ ಆಸೆಯು ಈ ಹುಲು ಕಪಿಗಳಿಗಿರುವುದೇ? ಸೀತೆಯನ್ನು ಬಿಡಿಸುವುದು ಕನ್ನಡಿಯೋಳಿಗಿನ ಗಂಟಿಗೆ ಆಶೇಪಟ್ಟಿಂತೆ ಎಂದು ತಿಳಿಯಲಿ.

ಸಾರಣ: ಪ್ರಭೂ, ದೇವತೆಗಳು ನಮ್ಮ ನಾಶಕ್ಕೆ ಈ ರೂಪದಲ್ಲಿ ಅವಶರಿಸಿರುವರಂತೆ.

ರಾವಣ: ಸಾರಣ, ‘ಅಂತೆ–ಕಂತೆ’ಗಳ ಕಟ್ಟಿನ್ನು ಬಳಸಿದ್ದ್ರು! ಬೇರನ್ನು ಬಲ್ಲವರಿಗೆ ಎಲೆಯನ್ನು ತೋರಿಸುವುದುಂಟೇ? ಮೂಲೋರ್ಕಗಂಡನೆಂದು ಬಿರುದನ್ನು ಪಡೆದಿರುವ ಈ ರಾವಣನಲ್ಲಿ ಹೋರಾಡಿ, ಜೀವಹಿಡಿದು ಹೋಗುವೆವೆಂಬ ಆಶೆಯು ಅವರಿಗಿದ್ದರೆ, ಅಲ್ಲಕಾಲ ಸಂತೋಷಪಟ್ಟಿರಲಿ!

ಶುಕ: ಪ್ರಭೋ, ಸೇತುಬಂಧನವನ್ನು ನೋಡಿದರೇನೇ ಅವರ ಪರಾಕ್ರಮವನ್ನು ತಿಳಿಯಬಹುದು.

ರಾವಣ: (ಸಿಟ್ಟಿನಿಂದ) ಭೀ, ಎಂಥ ಮಾತಿದು!

ಸಾರಣ: (ಗಾಬರಿಯಿಂದ) ಪ್ರಭೋ, ತ್ವರೇಮಾಡಿರಿ; ತ್ವರೇ. ರಾಮನು ನಮ್ಮೆಡೆಗೆ ಗುರಿಯಿಟ್ಟು ಬಾಣ ಪ್ರಯೋಗಿಸುತ್ತಿರುವನು. (ಬೇಗನೇ ಮರೆಯಾಗುವರು. ರಾಮನ ಅಸ್ತವು ಬಂದು ರಾವಣನ ಶ್ವೇತಭತ್ರವನ್ನು ಮುರಿಯುವುದು. ಸುಗ್ರೀವನು ಹಾರಿಬಂದು ರಾವಣನ ಕಿರಿಇವನ್ನು ಕೊಂಡೊಯ್ಯುವನು. ರಾವಣನು ದುಃಖಿದಿಂದಲೂ ಆಶ್ಚರ್ಯದಿಂದಲೂ ನೋಡುವನು.)

ರಾವಣ: (ಸ್ವಾಗತ) ಏನಾಶ್ಚಯ! ವೃರಿಬಲದ ಸೇನೆಯನ್ನು ನೋಡುತ್ತಿರುವಾಗಲೇ ಶತ್ರುವಾದ ರಾಮನ ಒಂದೇ ಅಸ್ತದಿಂದ ನನ್ನ ಶ್ವೇತಭತ್ರವು ಮುರಿಯಿತು. ಕಷಿಯೊಂದು ಹಾರಿಬಂದು ನನ್ನ ಕಿರಿಇವನ್ನು ಕೊಂಡೊಯ್ಯಿತು. ವೃರಿಯಾದರೂ ಆತನ ಸಾಹಸವನ್ನು ಕೊಂಡಾಡಬೇಕು. ಕಾಯಾರಂಭದಲ್ಲಿಯೇ ವಿಷ್ಣುಸೂಚನೆಗಳು! (ದಪ್ರದಿಂದ) ಇರಲಿ. ಇದಕ್ಕೆಲ್ಲ ಹೆದರುವವನು ಈ ರಾವಣನಲ್ಲ. ಸದ್ಯ ಅರಮನೆ ಪ್ರವೇಶಮಾಡಿ ಮುಂದಿನ ಕಾಯ್ದವನ್ನು ಯೋಚಿಸೋಣ.

ಕೃತಿಕಾರರ ಪರಿಚಯ

ಈಶ್ವರಯ್ಯ ಬಜಕೂಡ್ಲು ಅವರು ೨೦ನೇಯ ಶತಮಾನದ ಮುಧಭಾಗದಲ್ಲಿ ಸಾಹಿತ್ಯದಲ್ಲಿ ತನ್ನನ್ನು ಸ್ತೋತ್ರಾಗಿದ್ದರು. ನಾಟಕ ಸಾಹಿತ್ಯದಲ್ಲಿ ಆಸಕ್ತರಾಗಿದ್ದ ಈಶ್ವರಯ್ಯ ಶಾಗಶ್ಚಿರೋಮಣಿ ಜಿಮೂತವಾಹನ, ಅಭಿಮನ್ಯ, ಶಕುಂತಲಾ, ಅಂಗದನ ರಾಯಭಾರ ಮುಂತಾದ ಹಲವು ವಿಕಾಂಕಗಳನ್ನು, ಮೂರ್ಖಪ್ರಮಾಣದ ನಾಟಕಗಳನ್ನು ಬರೆದಿದ್ದಾರೆ. ಹಾಗೆಯೇ ಕಣಾಂಟಕ ಕವಿಚರಿತ್ರೆ ಎಂಬ ಕೃತಿಯನ್ನು ರಚಿಸಿದ್ದಾರೆ. ಪ್ರಸ್ತುತ ನಾಟಕಭಾಗವನ್ನು ಅವರ “ಅಂಗದನ ರಾಯಭಾರ” ನಾಟಕಕೃತಿಯಿಂದ ಆರಿಸಲಾಗಿದೆ.

ಪದಗಳ ಅರ್ಥ

ಅಮಾತ್ಯ	- ಮಂತ್ರಿ
ಗುಪ್ತಚಾರರು	- ಗುಟ್ಟಾಗಿ ಸುದ್ದಿಗಳನ್ನು ಸಂಗ್ರಹಿಸಿ ತರುವವರು, ಗೂಡಚಾರರು
ಸನ್ನಿಧಿ	- ಸಿದ್ಧರಾಗಿ
ನರೇತರ	- ಮನುಷ್ಯರಲ್ಲದ
ಕಂದಕ	- ಕಣೀವೆ, ಆಳವಾದ ಕೊರಕಲು
ಚತುರಂಗಬಲ	- ರಥ, ಆನೆ, ಕುದುರೆ ಮತ್ತು ಕಾಲಾಳುಗಳನ್ನು ಹೊಂದಿರುವ ನಾಲ್ಕು ಬಗೆಯ ಸೇನೆ
ಓಲೆ	- ಕಾಗದ
ಪರಾಂಬರಿಸು	- ಪರಿಶೀಲಿಸು
ಅರಿಸೇನೆ	- ಶತ್ರುಗಳ ಸೈನ್ಯ
ಶರಧಿ	- ಸಾಗರ
ನಾಸಿಕಬೇದನ	- ಮೂಗು ಕತ್ತರಿಸು
ಅಶನ	- ತುತ್ತ, ಅನ್ನ, ಉಂಟು
ಅಕ್ರ	- ಸೂರ್ಯ
ಅಭೇದ್ಯ	- ಭೇದಿಸಲು ಅಸಾಧ್ಯವಾದ
ತ್ವರೆ	- ಬೇಗ, ಗಡಿಬಿಡಿ, ಶೀಪ್ತ್ರೆ
ಶೈತಭತ್ರ	- ಬೆಳ್ಳಾಡೆ, ರಾಜನ ತಲೆ ಮೇಲಿರುವ ದೊಡ್ಡದಾದ ಭತ್ರ

ಅಭ್ಯಾಸ

ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.

- ರಾವಣನ ಮಂತ್ರಿಯಾರು?
- ಲಂಕಾನಗರಿಯನ್ನು ಮುತ್ತಿದವರು ಯಾರು?
- ಕಪಿಸೇನೆಯು ಲಂಕಾನಗರಿಗೆ ಮುತ್ತಿಗೆ ಹಾಕಲು ಕಾರಣವೇನು?
- ಕೋಟಿಕೊತ್ತಳಗಳನ್ನು ಯಾರು ನಿರ್ಮಿಸಿದರು?

- ಃ. ಏಳು ಸುತ್ತಿನ ಕೋಟೆಯ ವ್ಯವಸ್ಥೆ ಹೇಗಿತ್ತು?
- ಈ. ಸುಗ್ರೀವ ಯಾರ ಮಗ?
- ಉ. ಜಾಂಬವ ನೋಡಲು ಹೇಗಿದ್ದಾನೆ?
- ಎ. ಅಂಗದನನ್ನು ಸಾರಣನು ಹೇಗೆ ವರ್ಣಿಸಿದನು?
- ಏ. ರಾವಣನ ಶೈತಳತ್ವವು ಹೇಗೆ ಮುರಿಯಿತು?
- ಗ೦. ರಾವಣನ ಕರೀಟವನ್ನು ಯಾರು ಕೊಂಡೊಯ್ದರು?
- ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಎರಡು-ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ.
- ತನ್ನ ಪರವಾಗಿ ನಿಲ್ಲಲು ರಾವಣನು ಯಾರ್ಥಾರನ್ನು ಬೇಡಿದನು?
 - ಶುಕನು ಶತ್ರುಸ್ಯೇನ್ಯವನ್ನು ಹೇಗೆ ವರ್ಣಿಸಿದನು?
 - ಸಾರಣನು ಹನುಮಂತನನ್ನು ಹೇಗೆ ವರ್ಣಿಸಿದನು?
 - ಶುಕಸಾರಣರ ಮೇಲೆ ರಾವಣನು ಸಿಟ್ಟಾಗಿದ್ದೇಕೆ?
- ಆ) ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಏಳು-ಎಂಟು ವಾಕ್ಯಗಳಲ್ಲಿ ಉತ್ತರ ಬರೆಯಿರಿ.
- ಶತ್ರುಗಳನ್ನು ಎದುರಿಸಲು ರಾವಣನು ಮಾಡಿಕೊಂಡ ಸಿದ್ಧತೆಗಳನ್ನು ವಿವರಿಸಿ.
 - ರಾಮನ ಸೇನೆಯಲ್ಲಿದ್ದ ಪರಾಕ್ರಮಿಗಳನ್ನು ಪ್ರಹಸ್ತಿ. ಶುಕ, ಸಾರಣರು ಹೇಗೆ ವರ್ಣಿಸಿದರು?
 - ಕಪಿಸೇನೆಯನ್ನು ಕಂಡು ರಾವಣ ಮತ್ತು ಆತನ ಸೇನೆಯ ಮನಸ್ಸಿಗೆ ಏನಾಯಿತು?
- ಇ) ಕೆಳಗಿನ ಸ್ವಿವೇಶವನ್ನು ಸ್ವಾರ್ಥಸ್ವಸಹಿತ ವಿವರಿಸಿರಿ.
- ನಿಮಗೂ ಅವರಿಗೂ ಅಜಗಟಗಳಷ್ಟು ವ್ಯತ್ಯಾಸ.
 - ಚಾಣಕರಾದ ನಿಮ್ಮಂಧವರು ಇರುವುದರಿಂದಲೇ ಲಂಕಾನಗರದ ಕೇರಿಯ ದಿಗ್ಂಭಗಳಲ್ಲಿ ಹರಡಿದೆ.
 - ನೀವು ಹೊಗಳಿ ಅಟ್ಟಕ್ಕೇರಿಸುವ ಸೇನಾವಾರಿದಿ ಅದೇ ಅಲ್ಲವೇ?
 - ಅತಿರೇಕದಿಂದಾಗಿ ನೀನು ಸಾಯುವಿ!
 - ಸೀತೆಯನ್ನು ಬಿಡಿಸುವುದು ಕನ್ನಡಿಯೋಳಗಿನ ಗಂಟಿಗೆ ಆಶೇಪಟ್ಟಂತೆ.
 - ಸೇತುಬಂಧನವನ್ನು ನೋಡಿದರೇನೇ ಅವರ ಪರಾಕ್ರಮವನ್ನು ತಿಳಿಯಬಹುದು.
 - ಕಾರ್ಯಾರಂಭದಲ್ಲಿಯೇ ವಿಷ್ಣುಸೂಚನೆಗಳು!
- ಈ) ಕೆಳಗಿನ ವಾಕ್ಯಗಳಲ್ಲಿ ಖಾಲಿಬಿಟ್ಟಿರುವ ಸ್ಫಳಗಳನ್ನು ತುಂಬಿರಿ.
- ಶತ್ರುಗಳು _____ ನಮ್ಮು ನಗರವನ್ನು ಮುತ್ತಿರುವರಂತೆ.
 - ಅಲ್ಪರಾದ ಮಾನುಷರು ಹಲು ಕಪಿಗಳೊಡಗೂಡಿ ಬಂದರೆ ಅವರನ್ನು _____ ಎನ್ನಬೇಕೆ?
 - ಕಾಡುಕಪಿಗಳನ್ನು _____ ಸುಂಟ್ಯಾ ಭಸ್ಕಮಾಡುವ ವ್ಯವಸ್ಥೆ ಮಾರ್ಗಗೊಂಡಿದೆ.

- ಉ. ನಿಮ್ಮ ಭಗವಿನಿಯ ನಾಸಿಕಳೇದನ ಮಾಡಿದಾತ _____ ಲಕ್ಷ್ಯ.
- ಇ. ಕರಿಗಳನ್ನು ಹೊಗಳುತ್ತ ಬದನೇಕಾಯನ್ನು _____ ಎನ್ನುವ ಹಾಗೆ ಗ್ರಹಿಸಿದಿರಲ್ಲವೇ?
- ಈ. ರಾಮನ ಒಂದೇ ಅಸ್ತ್ರದಿಂದ ನನ್ನ _____ ಮುರಿಯಿತು.

ಭಾಷಾಭ್ಯಾಸ

ಅ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ.

ಸದ್ವಿಚಾರ, ನರೇಶರ, ಕಪಿಗಳೊಡಗೂಡಿ, ಕ್ಷಣಾರ್ಥ, ಆಗ್ನೇಯಾಸ್ತಿ, ದಿಗ್ನೀಶ, ಸಾಷ್ಟಾಂಗ

ಆ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.

ಜಯ, ವಿಶೇಷ, ಬಂಧನ, ಶೀಷ್ಯ, ಅಸ್ವಷ್ಟ

ಇ) ಕೆಳಗೆ ಕೊಟ್ಟಿರುವ ವಿಶೇಷಣಗಳು ಯಾವ ವ್ಯಕ್ತಿಗಳನ್ನು ಕುರಿತಾಗಿವೆ ಎಂಬುದನ್ನು ಬರೆಯಿರಿ.

ಸುಖಾಹುವಿರೋಧಿ, ಉಂಟಾಪತ್ತಿ, ಇನಸುತ್ತ, ದೋಧಂಡಪರಾಕ್ರಮಿ, ವಾತಸಂಭವ, ವಾಲಿಸುತ್ತ

ಈ) ಕೆಳಗಿನ ಪದಗಳಿಗೆ ಸಮಾನಾರ್ಥಕ ಪದಗಳನ್ನು ಬರೆಯಿರಿ.

ಕುಶಲ, ಕ್ರಮಬುದ್ಧ, ಸನ್ಯಾಹ, ಚತುರ, ಜೊಚ್ಚಲ, ಪೌರುಷ

ಭಾಷಾ ಚರ್ಚೆಪಟೆಕೆ

ಅ) ಈ ನಾಟಕ ಭಾಗವನ್ನು ತರಗತಿಯಲ್ಲಿ ಅಭಿನಯಿಸಿ ತೋರಿಸಿ.

ಆ) ರಾಮಾಯಣದ ಯುದ್ಧಕಾಂಡದ ಸಾರಾಂಶ ಕತೆಯನ್ನು ಓದಿ ತಿಳಿಯಿರಿ.

ವ್ಯಾಕರಣ

ಭಾಗ-‘ಅ’

ಸಂಯುಕ್ತಾಕ್ಷರಗಳು

ಎರಡು ಅಥವಾ ಅದಕ್ಕಿಂತ ಹೆಚ್ಚಿನ ವ್ಯಂಜನಗಳು ಒಂದು ಸ್ವರದೊಂದಿಗೆ ಸೇರಿ ಆಗುವ ಅಕ್ಷರವೇ ಸಂಯುಕ್ತಾಕ್ಷರ. ಸಂಯುಕ್ತಾಕ್ಷರದಲ್ಲಿ ಬಳಸುವ ವ್ಯಂಜನ ಸಂಜ್ಞೆಗಳನ್ನು ಒತ್ತುಗಳಿಂದು ಕರೆಯುತ್ತಾರೆ. ಒತ್ತುಗಳನ್ನು ಹೊಂದಿರುವ ಅಕ್ಷರಗಳೇ ಸಂಯುಕ್ತಾಕ್ಷರಗಳು.

ವ್ಯಂಜನ+ವ್ಯಂಜನ+ಸ್ವರ ಅಥವಾ ವ್ಯಂಜನ+ವ್ಯಂಜನ+ವ್ಯಂಜನ+ಸ್ವರ=ಸಂಯುಕ್ತಾಕ್ಷರ

ವ್ಯಂ + ವ್ಯಂ + ಸ್ವ = ಸಂಯುಕ್ತಾಕ್ಷರ

ಕ್ + ತ್ + ಅ = ಕ್ತ

ವ್ಯಂ + ವ್ಯಂ + ವ್ಯಂ + ಸ್ವ = ಸಂಯುಕ್ತಾಕ್ಷರ

ಸ್ + ತ್ + ರ್ + ಅ = ಸ್ತ

ಸಂಯುಕ್ತಾಕ್ಷರದಿಂದ ಕೂಡಿದ ಪದಗಳು ಅಕ್ಷರ, ಶಬ್ದ, ಭಕ್ತ, ಶಾಸ್ತ

ಸಂಯುಕ್ತರಗಳಲ್ಲಿ ಎರಡು ವಿಧಃ

(ಇ) ಸಚಾತೀಯ ಸಂಯುಕ್ತರ

ಒಂದೇ ಜಾತಿಯ ವ್ಯಂಜನಗಳನ್ನು ಹೊಂದಿರುವ ಸಂಯುಕ್ತರವೇ ‘ಸಚಾತೀಯ ಸಂಯುಕ್ತರ.’ ಉದಾ: ನ್ನ, ಮ್ಮ, ಗ್ಗ, ರ್ರ, ಸ್ಸ ಇತ್ಯಾದಿ.

ಬೇರೆ ಬೇರೆ ವ್ಯಂಜನಗಳನ್ನು ಹೊಂದಿರುವ ಸಂಯುಕ್ತರವೇ ‘ವಿಚಾತೀಯ ಸಂಯುಕ್ತರ.’ ಉದಾ: ಸ್ತ, ಖ್ಯಾ, ಕ್ಷ, ಯೋಂ, ಜ್ಞ ಇತ್ಯಾದಿ.

(ಅ) ಕೆಳಗೆ ಕೊಟ್ಟಿರುವ ಪದಗಳನ್ನು ಸಚಾತೀಯ ಮತ್ತು ವಿಚಾತೀಯ ಸಂಯುಕ್ತರಗಳಿಂದ ವಿಂಗಡಿಸಿ ಬರೆಯಿರ.

ಉದಾ: ದಟ್ಟ, ಪಾತ್ರ, ಪ್ರತಿನಿತ್ಯ, ಬೇಸತ್ತ, ಪ್ರಾಣಿ, ಒಟ್ಟತು, ನೆಮ್ಮಡಿ, ಸ್ವಲ್ಪ, ಅಲ್ಲಿದ್ದ, ಕ್ಷಮಿಸು, ಗಜ್‌ಸು.

ಕನ್ನಡ ಸಂಧಿಗಳು

ಕೆಳಗಿನ ಪದಗಳನ್ನು ಗಮನಿಸಿರಿ.

ಗುಂಡಿಕ್ಕು, ಹೊಲವನ್ನು, ಹೊಸಗನ್ನಡ

ಇವುಗಳನ್ನು ಬಿಡಿಸಿ ಬರೆದಾಗ

ಉ + ಇ	=	ಇ
ಗುಂಡು + ಇಕ್ಕು	=	ಗುಂಡಿಕ್ಕು
ಅ + ಅ	=	ಅ
ಹೊಲ + ಅನ್ನ	=	ಹೊಲವನ್ನು
ಅ + ಕ್ಕ	=	ಗ್ಗ
ಹೊಸ + ಕನ್ನಡ	=	ಹೊಸಗನ್ನಡ

ಈ ಮೇಲಿನ ಶಬ್ದಗಳನ್ನು ಕೊಡಿಸಿ ಬರೆದಾಗ ಅವುಗಳ ಮತ್ತು ಅಕ್ಷರಗಳು ಕಾಲ ವಿಳಂಬವಿಲ್ಲದೆ ಸೇರಿ ಅರ್ಥಪೂರ್ವಾದ ಪದ ದೊರೆಯುತ್ತದೆ.

ಹೀಗೆ ಎರಡು ಶಬ್ದಗಳು ಕಾಲ ವಿಳಂಬವಿಲ್ಲದೇ ಒಂದೇಡೆ ಅರ್ಥವತ್ತಾಗಿ ಒಂದಾಗುವುದಕ್ಕೆ ‘ಸಂಧಿ’ ಎಂದು ಕರೆಯುತ್ತಾರೆ. ಈ ರೀತಿಯಲ್ಲಿ ಶಬ್ದಗಳು ಒಟ್ಟು ಸೇರುವಾಗ ಮೂಲ ಪದಗಳ ಅರ್ಥಕ್ಕೆ ಯಾವ ಲೋಪವೂ ಬರಬಾರದು. ಅರ್ಥಕ್ಕೆ ಲೋಪ ಬರುವುದಾದಲ್ಲಿ ಸಂಧಿ ಮಾಡಬಾರದೆಂಬ ನಿಯಮವುಂಟು.

ಹೀಗೆ ಸಂಧಿಯಾಗುವಾಗ ಸ್ವರದ ಮುಂದೆ ಸ್ವರ ಇದ್ದು ಸಂಧಿಯಾದರೆ ಅದು ‘ಸ್ವರಸಂಧಿ’. ಸ್ವರದ ಮುಂದೆ ವ್ಯಂಜನ ವ್ಯಂಜನದ ಮುಂದೆ ಸ್ವರ ಅಥವಾ ವ್ಯಂಜನ ಇದ್ದು ಸಂಧಿಯಾದರೆ ಅದು ‘ವ್ಯಂಜನ ಸಂಧಿ’. ಸಂಧಿಗಳಲ್ಲಿ ‘ಕನ್ನಡ ಸಂಧಿ’ ಮತ್ತು ‘ಸಂಸ್ಕೃತ ಸಂಧಿ’ ಗಳಿಂದು ಎರಡು ವಿಧಗಳಿವೆ. ಕನ್ನಡ ಶಬ್ದಗಳೇ

ಸೇರಿ ಅಥವಾ ಕನ್ನಡ ಮತ್ತು ಸಂಸ್ಕೃತ ಶಬ್ದಗಳು ಸೇರಿ ಸಂಧಿಯಾದರೆ ‘ಕನ್ನಡ ಸಂಧಿ’ ಎಂತಲೂ ಸಂಸ್ಕೃತ ಪದಗಳು ಸೇರಿ ಸಂಧಿಯಾದರೆ ‘ಸಂಸ್ಕೃತ ಸಂಧಿ’ ಎಂತಲೂ ಕರೆಯಲ್ಪಡುತ್ತವೆ.

ಕನ್ನಡ ಸಂಧಿಯಲ್ಲಿ ಪ್ರಮುಖವಾಗಿ ಲೋಪ, ಆಗಮ, ಆದೇಶ ಎಂಬ ಮೂರು ಪ್ರಕಾರಗಳಿರುತ್ತವೆ.

ಲೋಪಸಂಧಿ

ಉ + ಉ ‘ಉ’ ಲೋಪ.

ಉರು + ಉರು = ಉರೂರು

ಎ + ಒ ‘ಎ’ ಲೋಪ

ಬೇರೆ + ಒಬ್ಬ = ಬೇರೊಬ್ಬ

ಇ + ಅ ‘ಇ’ ಲೋಪ. .

ಉಲ್ಲಿ + ಅಲ್ಲಿ = ಅಲ್ಲಲ್ಲಿ

ಮೇಲಿನ ಉದಾಹರಣೆಯಲ್ಲಿ ಪೂರ್ವ ಪದವಾದ ಉರು ಎಂಬಲ್ಲಿಯ ಕೊನೆಯ ಸ್ವರ ‘ಉ’ ಲೋಪವಾಗಿವೆ. ಅದೇ ರೀತಿ ಎರಡನೇ ಮತ್ತು ಮೂರನೇ ಉದಾಹರಣೆಗಳಲ್ಲಿ ಕ್ರಮವಾಗಿ ‘ಎ’ ಮತ್ತು ‘ಇ’ ಲೋಪವಾಗಿವೆ.

ಸ್ವರದ ಮುಂದೆ ಸ್ವರವು ಒಂದು ಸಂಧಿ ಕಾರ್ಯ ಮಾಡುವಾಗ ಪೂರ್ವ ಪದದ ಕೊನೆಯ ಸ್ವರವು ಅಥವಾ ವ್ಯಾತ್ಯಾಸವಾಗದಂತೆ ಲೋಪವಾದರೆ ಅದಕ್ಕೆ ಲೋಪಸಂಧಿ ಅಥವಾ ಸ್ವರಲೋಪಸಂಧಿ ಎಂದು ಕರೆಯುತ್ತಾರೆ. ಇದೇ ರೀತಿಯಾಗಿ ಈ ಕೆಳಗಿನ ಪದಗಳನ್ನು ಬಿಡಿಸಿರಿ.

ದೇವರಿಂದ, ಎಲ್ಲಂಟು, ಮಾತಿಲ್ಲ, ಬೇರೆಲ್ಲಿ.

ಆಗಮ ಸಂಧಿ

ಎ + ಇಂ = ‘ಯ್ಯ’ ಆಗಮ

ಮನೆ + ಇಂದ = ಮನೆಯಿಂದ

ಉ + ಅ = ‘ವ್ಯ’ ಆಗಮ

ಹಸು + ಅನ್ನ = ಹಸುವನ್ನು

ಈ ಮೇಲಿನ ಉದಾಹರಣೆಗಳನ್ನು ಗಮನಿಸಿ. ಇಲ್ಲಿ ಸ್ವರಕ್ಕೆ ಸ್ವರ ಪರವಾಗಿದೆ. (ಉ+ಅ, ಎ+ಇ) ಆದರೆ ಕೊಡಿಸಿದಾಗ ಯಾವ ಸ್ವರವೂ ಲೋಪವಾಗಿಲ್ಲ ಅಥವಾ ಬಿಟ್ಟುಹೋಗಿಲ್ಲ. ಒಂದು ವೇಳೆ ಸ್ವರ ಲೋಪವಾದರೆ ಅಥವಾ ಕೆಟ್ಟಿ ಹೋಗುತ್ತದೆ. ಆದುದರಿಂದ ಆ ಎರಡೂ ಸ್ವರಗಳ ನಡುವೆ ‘ಯ್ಯ’ ಅಥವಾ ‘ವ್ಯ’- ವ್ಯಂಜನ ಹಚ್ಚಾಗಿ ಸೇರಿಕೊಂಡಿದೆ ಅಂದರೆ ಆಗಮವಾಗಿದೆ.

ಹೀಗೆ ಸ್ವರಕ್ಕೆ ಸ್ವರ ಪರವಾದಾಗ ಲೋಪವಾಗಿ ಅಥವಾ ಕೆಡುವುದಿದ್ದರೆ ಆ ಸ್ವರಗಳ ಮಧ್ಯೆ ‘ಯ್ಯ’ಕಾರ ಅಥವಾ ‘ವ್ಯ’ಕಾರವು ಹೊಸದಾಗಿ ಸೇರಿ ಆಗಮ ಸಂಧಿಯಾಗುವುದು. ‘ಯ್ಯ’ಕಾರ ಸೇರಿದರೆ ಯಕಾರಾಗಮ ಸಂಧಿಯೂ, ‘ವ್ಯ’ಕಾರ ಸೇರಿದರೆ ವಕಾರಾಗಮ ಸಂಧಿ ಎಂದೂ ಕರೆಯುತ್ತಾರೆ.

ಆದೇಶ ಸಂಧಿ

ಕೆಳಗಿನ ಉದಾಹರಣೆಗಳನ್ನು ಗಮನಿಸಿರಿ.

ಕ್ ಗ್

ತಲೆ + ಕೂಡಲು = ತಲೆಗೂಡಲು (ಕ್ ಕಾರಕ್ಕೆ ಗ್ ಕಾರ ಆದೇಶ)

ತ್ ದ್

ಕೆಳ + ತುಟಿ = ಕೆಳದುಟಿ (ತ್ ಕಾರಕ್ಕೆ ದ್ ಕಾರ ಆದೇಶ)

ಪ್ ಬ್

ಕೆಣ್ಣ + ಪನಿ = ಕಂಬನಿ (ಪ್ ಕಾರಕ್ಕೆ ಬ್ ಕಾರ ಆದೇಶ)

ಸಂಧಿಯಾಗುವಾಗ ಒಂದು ಅಕ್ಷರದ ಸ್ಥಾನದಲ್ಲಿ ಬೇರೊಂದು ಅಕ್ಷರವು ಬರುವುದೇ ಆದೇಶಸಂಧಿ. ಆದೇಶಸಂಧಿಯನ್ನು ಕನ್ನಡದ ವ್ಯಂಜನ ಸಂಧಿ ಎಂದು ಕರೆಯುವರು.

ಉತ್ತರ ಪದದ ಮೊದಲ ವ್ಯಂಜನಾಕ್ಷರಗಳಾದ ಕ, ತ, ಪ ಗಳಿಗೆ ಅನುಕ್ರಮವಾಗಿ ಗ, ದ, ಬ ವ್ಯಂಜನಾಕ್ಷರಗಳು ಆದೇಶವಾಗಿ ಬರುತ್ತವೆ.

ಭಾಗ - ‘ಅ’

ಅ) ಕೆಳಗೆ ಕೊಟ್ಟಿರುವ ಪದಗಳನ್ನು ಸಚಾತೀಯ ಮತ್ತು ವಿಚಾತೀಯ ಸಂಯುಕ್ತಾಕ್ಷರಗಳೆಂದು ವಿಂಗಡಿಸಿ ಬರೆಯಿರಿ.

ದಟ್ಟ, ಪಾತ್ರ, ಪ್ರತಿನಿತ್ಯ, ಬೇಸತ್ತ, ಪೂರ್ವಿ, ಒಪ್ಪಿತು, ನೆಮ್ಮೆದಿ, ಸ್ಪೃಹ, ಅಲ್ಲಿದ್ದ, ಕ್ಷಮಿಸು, ಗಜ್‌ಸು.

ಆ) ಕೆಳಗಿನ ಪದಗಳನ್ನು ಕೂಡಿಸಿ ಬರೆಯಿರಿ.

ಹುಲಿ + ತೋಗಲು , ಮಳೆ + ಕಾಲ

ಇ) ಕನ್ನಡ ಸಂಧಿಗಳಿಗೆ ಇದೆಂದು ಉದಾಹರಣೆಗಳನ್ನು ಬರೆಯಿರಿ.

* * * * *

ಇ. ಮಿತ್ರ (ಪದ್ಯ)



ಪ್ರವೇಶ: ಸೂರ್ಯ ಒಂದು ದೊಡ್ಡ ನಕ್ಷತ್ರ. ಭೂಮಿಗೆ ಬೆಳಕು, ಶಕ್ತಿ ಹೊಡುವ ಗಳೆಯ. ಇರುಳನ್ನು ಕಳೆದು ಬೆಳಕನ್ನು ತರುವ ಇವನು ಮನುಷ್ಯರಿಗೆ ಅಲ್ಲ, ಸಕಲ ಜೀವರಾಶಿಗಳಿಗೂ ಚೇತನ ನೀಡುವನು. ಎಲ್ಲರ ಬಾಳಿನಲ್ಲಿ ಬೆಳಕು ಚೆಲ್ಲುವನು. ಇಂತಹ ಸೂರ್ಯನ ಶಕ್ತಿ ಸಾಮರ್ಥ್ಯದ ಚಿತ್ರಣ ಇಲ್ಲಿದೆ.

ಇರುಳನು ಚದುರಿಸಿ ಹಗಲನು ಕುದುರಿಸಿ
ಹಾಬನವೆಲ್ಲವ ನಳನಳಿಸಿ
ಬಂದನು ಮಿತ್ರ ಪಾವನ ಪಾತ್ರ
ಜೀವನವೆಲ್ಲವ ನಲಿನಲಿಸಿ

ರನ್ನದ ಕನ್ನಡಿ ಬದುಕಿಗೆ ಹಿಡಿಯುತ್ತ
ಮಮತೆಯ ದೃಷ್ಟಿಯ ಬೀರುತಿಹ
ಬಾಳನು ಬೆಳಗಿಸಿ, ಕೊಳೆ ತಿಳಿಯಾಗಿಸಿ
ಸಮತೆಯ ಸೃಷ್ಟಿಯ ತೋರುತಿಹ

ಬಾಳಿನ ನಂಜನು ಗೋಳಿನ ಮಂಜನು
ಕಳೆಯಲಿಕೆಂದೇ ಬಂದಿಹನು
ಹೊಗೆಯನು ಚದುರಿಸಿ ನಗೆಯನು ಕುದುರಿಸಿ
ಬಗೆಯನು ಬೆಳಿಸುತ್ತ ನಿಂದಿಹನು



- ಎಂ. ಅಕ್ಬರ ಅಲಿ

ಕೃತಿಕಾರರ ಪರಿಚಯ



ಇಂಜಿನಿಯರಲ್ಲಿ ಹುಟ್ಟಿದ ಎಂ. ಅಕ್ಬರ ಅಲಿ ಬೆಳಗಾವಿ ಜಿಲ್ಲೆಯ ಉಳ್ಳಾಗಡ್ಡಿ ಖಾನಾಪುರದವರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದ ಇವರು ‘ನವಚೇತನ’, ‘ಸುಮನ ಸೌರಭ’, ‘ಗಂಧಕೆಶ್ವರ’, ‘ತಮಾ ನದಿಯ ಎಡಬಲದಿ’, ‘ಅಕ್ಬರ ಅಲಿ ಚುಟುಪುಗಳು’, ‘ಕಸಿ ಗುಲಾಬಿಯ ಕಥನ’ ಎಂಬ ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆ ಬಹುಮಾನ, ಕನಾಡಿಕ ರಾಜ್ಯೋತ್ಸವ ಪ್ರಶಸ್ತಿಗಳು ಸಂದಿವೆ. ಈ ಕವನವನ್ನು ‘ತಮಾ ನದಿಯ ಎಡಬಲದಿ’ ಸಂಕಲನದಿಂದ ಆರಿಸಲಾಗಿದೆ. ೨೦೧೯ರಲ್ಲಿ ಶ್ರೀಯುತರು ನಿಧನರಾದರು.

ಪದಗಳ ಅರ್ಥ

ಗೋಳು	-	ಕಡ್ಡು ;	ಮಂಜು	-	ಮಸುಕು, ಮಬ್ಬು, ಇಬ್ಬನೀ;
ನಂಜು	-	ವಿಷ ;	ಮಮತೆ	-	ಪ್ರೀತಿ;
ಪಾವನ	-	ಪವಿತ್ರು;	ಮಿತ್ರ	-	ಸೂರ್ಯ, ಗಳೆಯ;
ಒಗೆ	-	ಬುದ್ಧಿ, ಮನಸ್ಸು;	ರನ್ನ	-	ರತ್ನ;
ಬಾಳು	-	ಜೀವನ;	ಸೃಷ್ಟಿ	-	ಪ್ರಕೃತಿ.

ಅರ್ಥಾತ್

ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಒಂದು ವಾಕ್ಯದಲ್ಲಿ ಉತ್ತರಿಸಿರಿ.

೧. ಇರುಳನ್ನು ಕಡುರಿಸುವವನು ಯಾರು?

೨. ಮಿತ್ರನು ಮಮತೆಯ ದೃಷ್ಟಿಯನ್ನು ಹೇಗೆ ಬೀರುತ್ತಿರುವನೆಂದು ಅಕ್ಬರ ಅಲಿಯವರು ಹೇಳಿದ್ದಾರೆ?

೩. ‘ಮಿತ್ರ’ ಕವನದಲ್ಲಿ ಹೇಳಿರುವಂತೆ ನಗೆಯನ್ನು ಕುದುರಿಸುವವರು ಯಾರು?

೪. ‘ಮಿತ್ರ’ ಪದ್ಯದಲ್ಲಿ ತಿಳಿಸಿರುವಂತೆ ಸೂರ್ಯನು ಏನನ್ನು ಕಳೆಯಲು ಬಂದಿರುವನು?

ಆ) ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

೧. ಮಿತ್ರನನ್ನು ಪಾವನ ಪಾತ್ರನೆಂದು ಕವಿ ಏಕೆ ಕರೆದಿದ್ದಾರೆ?

೨. ಸೂರ್ಯನು ಸಮತೆಯನ್ನು ಹೇಗೆ ತೋರುತ್ತಿರುವನೆಂದು ಅಕ್ಬರ ಅಲಿಯವರು ಹೇಳಿದ್ದಾರೆ?

೩. ‘ಮಿತ್ರ’ ಪದ್ಯದಲ್ಲಿ ವರ್ಣಿಸಿರುವಂತೆ ಸೂರ್ಯನು ಕಷ್ಟಗಳನ್ನು ಕಳೆದು ಬಾಳನ್ನು ಹೇಗೆ ಹಾಸನುಗೊಳಿಸುತ್ತಿದ್ದಾನೆ?

ಇ) ಕೆಳಗಿನ ನುಡಿಗಳ ಸಂದರ್ಭವನ್ನು ಶಾಫರ್ಸ್ ಸಹಿತ ವಿವರಿಸಿರಿ.

೧. “ಜೀವನವೆಲ್ಲವ ನಲೈನಲಿಸಿ”.

೨. “ರನ್ನದ ಕನ್ನಡಿ ಬದುಕಿಗೆ ಹಿಡಿದಿಹನು”.

೩. “ಒಗೆಯನು ಬೆಳೆಸುತ್ತ ನಿಂದಿಹನು”.

ಭಾಷಾಭ್ಯಾಸ

ಅ) ಕೆಳಗಿನ ಪದಗಳನ್ನು ಬಳಸಿ ಸ್ಪಂತ ವಾಕ್ಯವನ್ನು ರಚಿಸಿರಿ.

- ಇ. ಇರುಳು. ೨. ಮಂಜು. ೩. ಗೋಳು. ೪. ಕೊಳೆ.

ಆ) ಗುಂಪಿಗೆ ಸೇರದ ಪದವನ್ನು ಗುರುತಿಸಿ ಬರೆಯಿರಿ.

೧. ಹೂವು, ಸುಮ, ಸುಗಂಥ, ಮುಷ್ಟ.
೨. ಮಿತ್ರ, ಗೆಳೆಯ, ಸ್ನೇಹಿತ, ಬಳಗ.
೩. ಬಾನು, ಭಾನು, ಆಕಾಶ, ಆಗಸ.
೪. ಜನನ, ಜೀವನ, ಬಾಳು, ಬದುಕು.

ಭಾಷಾ ಚಟುವಟಿಕೆ

ಅ. ‘ಮಿತ್ರ’ ಪದ್ಯವನ್ನು ಕಂಠಪಾಠ ಮಾಡಿರಿ.

ಆ. ಕುವೆಂಪು ಅವರ ಈ ಪದ್ಯಭಾಗದ ಸ್ವಾರಸ್ಯವನ್ನು ತಿಳಿದುಕೊಂಡು ರಾಗವಾಗಿ ಹಾಡಿರಿ.

ಆನಂದಮಯ ಈ ಜಗಹೃದಯ

ಎತಕೆ ಭಯ? ಮಾಣೋ!

ಸೂರ್ಯೋದಯ ಚಂದ್ರೋದಯ

ದೇವರ ದಯ ಕಾಣೋ

ಬಿಸಿಲಿದು ಬರಿ ಬಿಸಿಲಲ್ಲವೋ

ಸೂರ್ಯನ ಕೃಪೆ ಕಾಣೋ

ಸೂರ್ಯನು ಬರಿ ರವಿಯಲ್ಲವೋ

ಆ ಭಾಂತಿಯ ಮಾಣೋ!

-ಕುವೆಂಪು

ಎಂಕರಣ

ಭಾಗ 'ಅ'

ಭಂದಸ್ಸು

ಈ ಕೆಳಗಿನ ಪದ್ಯಭಾಗವನ್ನು ಗಮನಿಸಿ:

ಆಚಾರವಿಲ್ಲದ ನಾಲಗೆ ನಿನ್ನ

ನೀಂತ ಬುದ್ಧಿಯ ಬಿಡು ನಾಲಗೆ

ವಿಚಾರವಿಲ್ಲದೆ ಪರರ ದೊಷಿಸುವುದಕೆ

ಚಾಚಿಕೊಂಡಿರುವಂಥ ನಾಲಗೆ

- ಪ್ರರಂದರದಾಶರು

ಇಲ್ಲಿ ಪದ್ಯದ ಪ್ರತಿ ಸಾಲಿನ ಮೊದಲ ಪದವನ್ನು ಗಮನಿಸಿ, ಪದದಲ್ಲಿರುವ ಎರಡನೇಯ ವರ್ಣದ ವ್ಯಂಜನ 'ಈ' ಎಲ್ಲಾ ಸಾಲಿನಲ್ಲಿ ಕ್ರಮವಾಗಿ ಬಂದಿದೆ. ಈ ರೀತಿ ಒಂದೇ ವ್ಯಂಜನಗಳು ಕ್ರಮವಾಗಿ ಬಂದ ಪದಗಳನ್ನು 'ಪ್ರಾಸ ಪದಗಳು' ಎನ್ನುತ್ತೇವೆ. ಇವು ಪದ್ಯದ ಪ್ರತಿ ಸಾಲಿನ ಮೊದಲಲ್ಲೋ, ಮಧ್ಯದಲ್ಲೋ ಅಥವಾ ಹೊಸೆಯಲ್ಲೋ ಬರಬಹುದು. ಹೀಗೆ ಬಂದ ಪದಗಳನ್ನು ಕ್ರಮವಾಗಿ ಆದಿಪ್ರಾಸ, ಮಧ್ಯಪ್ರಾಸ ಮತ್ತು ಅಂತ್ಯಪ್ರಾಸ ಎಂದು ಕರೆಯುತ್ತೇವೆ.

ಭಾಗ 'ಆ'

ದಿನಕರ ದೇಶಾಯಿ ತವರು ಬರೆದಿರುವ ಕೆಳಗಿನ ಪದ್ಯದಲ್ಲಿ ಬಂದಿರುವ ಪ್ರಾಸಪದಗಳನ್ನು ಗುರುತಿಸಿ ಬರೆಯಿರಿ:

ಎಲ್ಲರಿಗೊಂದೆ ಭೂತಲವೆಂದೆ

ಎಲ್ಲರಿಗೂ ಭಗವಂತನು ತಂದೆ

ಸರ್ವರಿಗೊಂದೆ ಸೂರ್ಯನ ಕಣ್ಣಿ

ವಿಧ ವಿಧ ಸಸ್ಯಕೆ ಒಂದೇ ಮಣ್ಣಿ

ಬಗೆ ಬಗೆಯಾದರೂ ದೇಹದ ಬಣ್ಣಿ

ಎಲ್ಲರ ನಗೆಯೂ ಒಂದೇ ಅಣ್ಣಿ

ಎತಕೆ ಯುದ್ಧವು? ಏತಕೆ ಮದ್ದಿ

ಒಂದೇ ಮನೆಯೊಳಗೆಲ್ಲರು ಇದ್ದಿ

ಜಗತ್ತನ್ನು ಬೆಳಗಲು ಸೂರ್ಯ ಬೇಕು, ಬಾಳನ್ನು ಬೆಳಗಲು ಪ್ರಸ್ತುತ ಬೇಕು.

* * * * *

ಳಿ. ನಾಲಗೆ (ಗದ್ಯ)



- ಎನ್.ಎಸ್. ತಾರಾನಾಥ

ಪ್ರಮೇಶ: ಒಬ್ಬ ವ್ಯಕ್ತಿಯು ತನ್ನ ಅನುಭವ, ವಿಚಾರ, ಭಾವನೆಗಳನ್ನು ಮತ್ತೊಬ್ಬಿಗೆ ತಿಳಿಸಲು ಬಳಸುವ ಶಾಬ್ದಿಕ ಮಾಧ್ಯಮಕ್ಕೆ ಭಾಷೆ ಎಂದು ಕರೆಯಲ್ಪಡುತ್ತಾರೆ. ಪ್ರತಿಯೊಬ್ಬ ವ್ಯಕ್ತಿಯು ಬಳಸುವ ಭಾಷೆಯು ಅವನ ವ್ಯಕ್ತಿತ್ವ ಮತ್ತು ಸಂಸ್ಕೃತಿಯನ್ನು ತಿಳಿಸುತ್ತದೆ. ಪದ ಹಾಗೂ ವಾಕ್ಯಗಳು ಭಾಷೆಯ ಅವಿಭಾಜ್ಯ ಅಂಗವಾಗಿರುತ್ತವೆ. ನಾವು ಮಾತನಾಡುವಾಗ ನಾಲಗೆಯು ಪ್ರಮುಖವಾದ ಕಾರ್ಯ ನಿರ್ವಹಿಸುತ್ತದೆ. ಪಂಚೇಂದ್ರಿಯಗಳಲ್ಲಿ ಒಂದಾದ ನಾಲಗೆಯ ಕೆಲಸ ಮತ್ತು ಸಾಫ್ಟ್‌ವರನವನ್ನು ಈ ಪಾಠದಲ್ಲಿ ಚರ್ಚಿಸಲಾಗಿದೆ.

ಕಣ್ಣಿ, ಕೆವಿ, ಮೂಗು, ಚರ್ಮ, ನಾಲಗೆ ಮನುಷ್ಯನ ಏದು ಇಂದಿರಿಯಗಳು. ಕಣ್ಣಿ ನೋಡುತ್ತದೆ; ಕೆವಿ ಆಲಿಸುತ್ತದೆ; ಮೂಗು ಆಫ್ರಾನಿಸುತ್ತದೆ; ಚರ್ಮ ವಸ್ತುವಿನ ಕೋಮಲತೆ ಅರಿಯುತ್ತದೆ; ನಾಲಗೆ ರುಚಿ ತಿಳಿಸುತ್ತದೆ. ಕಣ್ಣಿಗಳು ಎರಡು- ನೋಟ ಒಂದು; ಕೆವಿಗಳು ಎರಡು-ಶಳ್ಳಿ ಒಂದು; ಮೂಗಿನ ಹೊಳ್ಳಿಗಳು ಎರಡು, ವಾಸನೆ ಒಂದು; ಚರ್ಮ ಬಹುವ್ಯಾಪ್ತಿಯದು, ಸ್ವರ್ವ ಒಂದು. ಆದರೆ ನಾಲಗೆ ಹೀಗೆ ಅಲ್ಲ. ಅದು ಒಂದೇ, ಅದರ ಕೆಲಸ ಮಾತ್ರ ಎರಡು.

ನಾಲಗೆಯ ಮುಖ್ಯ ಕೆಲಸ ರುಚಿ ನೋಡುವುದು. ಅದಕ್ಕೆ ಬೇದಭಾವ ಇಲ್ಲ. ಅದು ಸಿಹಿ, ಕಹಿ, ಹುಳಿ, ಕಾರ, ಸಪ್ಪೆ ಎಲ್ಲದರ ರುಚಿ ನೋಡುತ್ತದೆ. ರುಚಿಕೆಟ್ಟಿ ವಸ್ತುವನ್ನು ನಾಲಗೆ ದೇಹದ ಒಳಕ್ಕೆ ಸೇರಿಸುವುದಿಲ್ಲ; ರುಚಿ ಹಿತವಿದ್ದ, ಸರಿಯಿದ್ದ ವಸ್ತುವನ್ನು ಮಾತ್ರ ಅದು ಒಳಕ್ಕೆ ಕಳಿಸುತ್ತದೆ. ಒಂದೊಮ್ಮೆ ಅಂಥದ್ದು ಒಳಹೊಕ್ಕರೂ ಹೊಟ್ಟಿ ಹೊರಧಿಭಿಡಾಗ ನಾಲಗೆ ಅದಕ್ಕೆ ಸಹಾಯಕವಾಗಿ ಅದನ್ನು ತುಟಿಯಿಂದ ಹೊರಚಿಲ್ಲತ್ತದೆ. ದೇಹದ ಆರೋಗ್ಯವನ್ನು ಕಾಪಾಡುವ, ವರ್ಧಿಸುವ ಶಕ್ತಿ ನಾಲಗೆಗೆ ಇದೆ. ನಾಲಗೆಗೆ ಸ್ವಾಧ್ಯಾವಿಲ್ಲ; ಅದು ಯಾವುದಕ್ಕೂ ಅಂಟಿಕೊಳ್ಳುವುದಿಲ್ಲ. ಬಾಯೋಜಿಗೆ ಹೋಗುವ, ಬಾಯಿಂದ ಹೊರಹೋಗುವ ಯಾವುದೇ ಪದಾರ್ಥದ ಕಣವನ್ನೂ ಅದು ಇರಿಸಿಕೊಳ್ಳುವುದಿಲ್ಲ. ಹಾಲು-ನೀರು, ಎಣ್ಣೆ-ತುಪ್ಪ, ಕೆನೆ-ಪಾಕ, ಬಿಸಿ-ತಂಪ್ಯ ಯಾವುದನ್ನು ಬೇಕಾದರೂ ನಾಲಗೆ ಸ್ವೀಕರಿಸುತ್ತದೆ. ಆದರೆ ಅದು ಯಾವುದಕ್ಕೂ ಅಂಟಿಕೊಳ್ಳುವುದಿಲ್ಲ; ಎಲ್ಲವನ್ನೂ ಸ್ವೀಕರಿಸಿಯೂ ತಾನು ನಿಲ್ದೇವಿಸಿದರೂ ತುಭ್ರವಾಗಿರುತ್ತದೆ. ಬದುಕಿನಲ್ಲಿ ಬಂದ ನೋವ-ನಲಿವು, ಸುಖ-ದುಃಖ ಏರುಪೇರುಗಳನ್ನು ಸ್ವೀಕರಿಸಿ. ಯಾವುದಕ್ಕೂ ಅಂಟಿಕೊಳ್ಳುವುದೇ ಇರಲೇ ಬೇಕೆಂಬುದನ್ನು ನಾಲಗೆ ಇಂಗಿತಗೊಳಿಸುತ್ತದೆ. ‘ಜೀವನವರ್ಧಕವಾದುದನ್ನು ಇಟ್ಟುಕೊ, ಜೀವಕ್ಷೇಣಾಗೊಳಿಸುವುದನ್ನು ತ್ಯಜಿಸು’ ಎಂಬ ಸೂತ್ರ ಇಲ್ಲಿಯೇ ಇದೆ.

ನಾಲಗೆಯ ಮತ್ತೊಂದು ಕೆಲಸ ಮಾತನಾಡುವುದು. ನಮ್ಮ ಭಾವನೆ, ಜಿಂತನೆ, ಪ್ರಾರ್ಥನೆ, ಆಸೆ, ಸಂಕಟ, ಸಂತೋಷ, ಉಲ್ಲಾಸ, ಮೂನ್ಹನಲೆ ಎಲ್ಲವನ್ನೂ ವ್ಯಕ್ತಪಡಿಸಲು ನಾಲಗೆಯೇ ವಾಹಕ ಅದು ಹೃದಯದ ಲೇಖನಿ; ಮನಸ್ಸಿನ ದೂತ, ದೇಹವೆಂಬ ಸೌಧಕ್ಕೆ ಬಾಯಿ ಹೆಬ್ಬಾಗಿಲಾದರೆ ನಾಲಗೆ ಅಗಣಿ. ಅದನ್ನು ತೆರೆಯುವುದು


ಮುಚ್ಚುವುದು ನಮ್ಮ ಕೈಯಲ್ಲಿದೆ. ಅದು ಮೃದುವಾದ ಮೆದುವಾದ ಮಥುರವಾದ ಮಿತವಾದ ಲಹರಿ ಹರಿಸಬಲ್ಲದು. ಹಾಗೆಯೇ ಕೆಸರ ಹೊಳೆಯನ್ನೂ ಉರಿಯ ಮಳೆಯನ್ನೂ ಮಾತ್ರಯಿದ ತುಂತುರನ್ನೂ ಚೆಲ್ಲಬಲ್ಲದು. ಅದು ಇತರರನ್ನು ಚುಚ್ಚಿ ನೋಯಿಸಬಲ್ಲದು; ಚಾಚಿ ಪರರನ್ನು ನಿಂದಿಸಬಲ್ಲದು; ಹುಸಿಯಾಡಿ ಆಚಾರ ಕಳೆಯಬಲ್ಲದು. ಆದ್ದರಿಂದಲೇ ‘ಕಾಲು ಜಾರಿದರೂ ನಾಲಗೆ ಜಾರಬಾರದು’ ಎಂಬ ಮಾತು ರೂಢಿಗೆ ಬಂದಿರುವುದು. ಕಾಲು ಜಾರುವಿಕೆಯಿಂದ ಮೂಳೆ ಮಾತ್ರ ಮುರಿಯುತ್ತದೆ. ನಾಲಗೆ ಜಾರುವುದರಿಂದ ಮನಸ್ಸು ಮುರಿಯುತ್ತದೆ, ಬದುಕು ಒಡೆಯುತ್ತದೆ. ಆರಂಗುಲದ ನಾಲಗೆಗೆ ಆರಡಿ ವ್ಯಕ್ತಿಯನ್ನು ಕರಗಿಸುವ, ಕೆರಳಿಸುವ, ಅಗಲಿಸುವ ಶಕ್ತಿಯಿದೆ. ‘ಚಾಡಿ ಹೇಳಲು ಬೇಡ ನಾಲಗೆ ನಿನ್ನ ಬೇಡಿಕೊಂಬನು’ ಎಂದು ಪುರಂದರರು ಹೇಳುವುದಾದರೂ ಇದಕ್ಕೆ.

ನಾಲಗೆ ತನ್ನ ಮನೆಯಾದ ಬಾಯಿಂದ ಹೊರಬರುವುದಿಲ್ಲ. ಅದು ತನ್ನ ಸರಹದ್ದನ್ನು ಮೀರಿ ಚಾಚಿಕೊಳ್ಳುವುದು ತೀರ ವಿರಳ. ಮಾತನಾಡುವಾಗ ಹೊರತು ನಾಲಗೆ ಸದ್ಗ್ಯ ಮಾಡುವುದಿಲ್ಲ. ಅದು ತಿನ್ನವಾಗ, ಮಾತನಾಡುವಾಗ, ಓದುವಾಗ, ಹಾಡುವಾಗ ಚುರುಕಾಗಿ ಚಲಿಸುತ್ತದೆ. ಇಂಥ ಸಂದರ್ಭದಲ್ಲಿ ಅದಕ್ಕೆ ಅಲಸ್ಯವೆಂಬುವುದಿಲ್ಲ. ಮೇಲೆ-ಕೆಳಗೆ, ಹಿಂದೆ-ಮುಂದೆ, ಅಕ್ಕ-ಪಕ್ಕ ಅಗತ್ಯಕ್ಕೆ ತಕ್ಕಷ್ಟು ಸರಿಯುತ್ತದೆ; ಓಡಾಡುತ್ತದೆ, ಅಲಗಿನಂತೆ ಮೊನಚಾದ ಹಲ್ಲಗಳಿಂದ ತಪ್ಪಿಸಿಕೊಂಡು ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ. ನಾಲಗೆಯನ್ನು ತಿನ್ನಲಾಗದ ಹಲ್ಲಗಳು ನಾಲಗೆ ನೀಡಿದ್ದನ್ನು ಅಗಿದು ಜಗಿದು ನರಭುತ್ವವೇ, ಉರುಳುತ್ವವೇ, ಸೋಲುತ್ವವೇ, ನಾಲಗೆ ಅಜೇಯವಾಗಿರುತ್ತದೆ. ಇದನ್ನರಿತ ನಾಲಗೆಯ ಮನುಷ್ಯ ಕೂಡ ವಿಜೇತನಾಗಬಲ್ಲ.

ನಾಲಗೆ ಮನುಷ್ಯ ದೇಹದ ಒಂದು ಒಂಟಿ ಸಲಗ. ಅದನ್ನು ಕಟ್ಟಿದರೆ ಜಿಹ್ವಾಭಾಪಲ್ಯ ಮರೆಯಾಗಿ ಆರೋಗ್ಯ ವರ್ಧಿಸುತ್ತದೆ. ಅದರ ಮಾತನ್ನು ನಿಯಂತ್ರಿಸಿದರೆ ವ್ಯಕ್ತಿತ್ವ ಕಾಂತಿಯುಕ್ತವಾಗುತ್ತದೆ. ಹೃದಯದ ಕವಚವಾಗಿ ವ್ಯಕ್ತಿಯ ಪೂರ್ಣವನ್ನು ಕಾಪಾಡುವ ‘ನಾಲಗೆಯಿಂದಾಗಿದೇನು?’ ಎಂಬ ಕವಿ ಮಾತು ಚಿಂತನೀಯ.

‘ನಾಲಗೆ ಒಳ್ಳಿಯಾದರೆ ನಾಡೆಲ್ಲ ಒಳ್ಳಿಯದು’

ಕೃತಿಕಾರರ ಪರಿಚಯ



ಮೈಸೂರಿನ ಡಾ. ಎನ್.ಎಸ್. ತಾರಾನಾಥರು ನವೆಂಬರ್ ೮, ೧೯೫೫ರಲ್ಲಿ ಮಟ್ಟಿದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಇವರು ಕನ್ನಡ ಸಾಹಿತ್ಯ ಪರಿಷತ್ತಿನ ‘ಕನ್ನಡ-ಕನ್ನಡ-ಇಂಗ್ಲಿಷ್’ ನಿರ್ವಂಟು’ನಿನ ಪರಿಷತ್ತರಣ ಯೋಜನೆಯ ಸಂಪಾದಕ ಸಮಿತಿಯ ಸದಸ್ಯರಾಗಿ, ಕನ್ನಡ ಶಾಸ್ತ್ರೀಯ ಭಾಷಾ ವರದಿ ಸಲ್ಲಿಕೆ ಸಮಿತಿಯ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಇವರ ಪ್ರಮುಖ ಕೃತಿಗಳಿಂದರೆ ‘ಶೋಧನ ಲೋಕ’, ‘ಪರಿಶೋಧನ’, ‘ಸಾಹಿತ್ಯಲೋಕ’ ಮುಂತಾದವು.

ಶ್ರೀಯತರ ‘ಚೆಳಕಿನ ಬಳ್ಳ’ ಎಂಬ ಕೃತಿಯಿಂದ ‘ನಾಲಗೆ’ ಪಾಠವನ್ನು ಆಯ್ದುಕೊಳ್ಳಲಾಗಿದೆ.

ಪದಗಳ ಅರ್ಥ

ಅಗಣಿ	- ಬಾಗಿಲನ್ನು ತೆರೆಯಲಾಗದಂತೆ ಮಾಡುವ ಸಾಧನ, ಚಿಲಕ;	ತೃಜಿಸು	- ಬಿಡು;
ಅಲಗು	- ಹರಿತವಾದ ಬಾಯಿಯಿರುವುದು, ಖಿಡ್, ಕತ್ತಿ	ನರಜು	- ಸಂಕಟಪಡು;
ಅಜೀಯ	- ಗೆಲ್ಲಲಾಗದ;	ನಿಲೇವಿ	- ಅಂಟಿಕೊಳ್ಳಬಿರುವುದು
ಆಲಿಸು	- ಕೇಳು;	ಮಾತ್ರಯ್	- ಹೊಟೆಕಿಚ್ಚು;
ಆಫ್ರಾಣಿಸು	- ವಾಸನೆ ನೋಡು;	ಮಾನತೆ	- ಬೇಸರ;
ಇಂಗಿತ	- ಆಶಯ;	ಮೆದು	- ಮೃದು;
ಇಂದ್ರಿಯಗಳು	- ಮನುಷ್ಯನಿಗೆ ವಿವಿಧ ಅನುಭವಗಳನ್ನು ನೀಡುವ ಅಂಗಗಳ, ಕಣ್ಣಿ, ಕೀವಿ, ಮೂಗು, ನಾಲಗೆ, ಚಮ್ರ ಇವುಗಳಿಗೆ ಪಂಚೇಂದ್ರಿಯಾಗಳು ಎಂದು ಕರೆಯುವರು;	ಲಹರಿ	- ವುನ್ಸ್ವಿನ ಒಲವು, ಉಲ್ಲಾಸ, ಗುಂಗು
ಉಲ್ಲಾಸ	- ಸಂಕೋಷ;	ವರ್ಧಿಸು	- ಅಭಿವೃದ್ಧಿ ಹೊಂದು;
ಕವಚ	- ಹೊದಿಕೆ, ರಕ್ಷಣೆ;	ವಾಹಕ	- ಸಾಗಿಸುವ ಸಾಧನ;
ಕೋಮಲ	- ಸೂಕ್ಷ್ಮ;	ಸರಹದ್ದು	- ಗಡಿ;
ಜೀಹ್ವಾಭಾಪಲ್ಯ	- ನಾಲಗೆಯ ಚಪಲತೆ;	ಸಲಗ	- ಪ್ರಾಯದ ಗಂಡಾನೆ;
ಜೀಪ್ತೆ	- ನಾಲಗೆ.	ಸೌಧಾ	- ದೊಡ್ಡಕಟ್ಟಡ;
		ಸ್ವಾಧ್ಯ	- ಸ್ವಷ್ಟಯೋಜನ;
		ಹೆಸಿ	- ಸುಳ್ಳು;
		ಹೊಳ್ಳೆ	- ಮೂಗಿನ ರಂಧ್ರ.

ಅಭ್ಯಾಸ

ಅ) ಕೇಳಿಗನ ಪ್ರತಿಯೊಂದು ಪ್ರಶ್ನೆಗೂ ಒಂದು ವಾಕ್ಯದಲ್ಲಿ ಉತ್ತರಿಸಿ.

- ಪಂಚೇಂದ್ರಿಯಗಳು ಯಾವುವು?
- ಒಂದೇ ಇಡ್ಡರೂ ಎರಡು ಕೆಲಸವನ್ನು ನಿರ್ವಹಿಸುತ್ತಿರುವ ಇಂದ್ರಿಯ ಯಾವುದು?
- ನಾಲಗೆಯು ಯಾವ ಯಾವ ರುಚಿಯನ್ನು ನೋಡುತ್ತದೆ?
- ನಾಲಗೆಯು ಮಾಡುತ್ತಿರುವ ಕೆಲಸಗಳಾವುವು?
- ನಾಲಗೆಯು ತನ್ನ ಕೆಲಸದಲ್ಲಿ ಅಳವಡಿಸಿಕೊಂಡಿರುವ ಸೂತ್ರ ಯಾವುದು?
- ದೇಹವೆಂಬ ಸೌಧಕೆ ಹೆಬ್ಬಾಗಿಲು ಮತ್ತು ಅಗಣಿ ಯಾವುದು?

- ಇ. ಎನ್. ಎಸ್. ತಾರಾನಾಥ ಅವರು ಹೇಳಿರುವಂತೆ ವಿಚೇತನಾಗಬಲ್ಲ ಮನುಷ್ಯ ಯಾರು?
- ಉ. ನಾಲಗೆಯು ಯಾವಾಗ ಚುರುಕಾಗಿ ಚಲಿಸುತ್ತದೆ?
- ಆ) ಕೆಳಗಿನ ಪ್ರಶ್ನೆಗಳಿಗೆ ಪ್ರತಿಯೊಂದಕ್ಕೂ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

- ಇ. ಬದುಕಿನಲ್ಲಿ ಯಾವುದಕ್ಕೂ ಅಂಟಿಕೊಳ್ಳಬೇಕೆಂಬುದನ್ನು ನಾಲಗೆಯು ಹೇಗೆ ತಿಳಿಸುತ್ತದೆ?
- ಉ. ನಾಲಗೆ ಸ್ವಾಧ್ಯಾತ್ಮಾದೇ ನಿಲೇ ಪವಾಗಿರುತ್ತದೆ ಎಂದು ಲೇಖಿಕರು ಏಕೆ ಹೇಳಿದ್ದಾರೆ?
- ಇ. ಕಾಲು ಜಾರಿದರೂ ನಾಲಗೆ ಜಾರಬಾರದೆಂದು ಏಕೆ ಹೇಳುತ್ತಾರೆ?
- ಉ. ನಾಲಗೆಯು ಅಜ್ಞೀಯವಾಗಿರುತ್ತದೆ ಎಂದು ಲೇಖಿಕರು ಏಕೆ ಹೇಳಿದ್ದಾರೆ?

- ಇ) ಕೆಳಗಿನ ನುಡಿಗಳ ಸಂದರ್ಭವನ್ನು ಸ್ವಾರಸ್ಯ ಸಹಿತ ವಿವರಿಸಿರಿ.

- ಇ. “ಚಾಡಿ ಹೇಳಲು ಬೇಡ ನಾಲಗೆ ನಿನ್ನ ಬೇಡಿಕೊಂಬೆನು”.
- ಉ. “ಜೀವನವರ್ಧಕವಾದುದನ್ನು ಇಟ್ಟುಕೊ”.
- ಇ. “ಅರೋಗ್ಯ ವರ್ಧಿಸುತ್ತದೆ”.

ಭಾಷಾಭಾಷೆ

- ಆ. ಕೆಳಗಿನ ವಾಕ್ಯಗಳಲ್ಲಿ ಮೊದಲೆರಡು ಪದಗಳಿಗೆ ಇರುವ ಸಂಬಂಧದಂತೆ ಮೂರನೇ ಪದಕ್ಕೆ ಸಂಬಂಧ ಬರೆಯಿರಿ.

- ಇ. ಕಣ್ಣಿ : ನಯನ :: ಕೀವಿ : _____
- ಉ. ಸುಖಿ : ದುಖಿ :: ನಲಿವು : _____
- ಇ. ಬಿಸಿ : ತಂಪು :: ಮೇಲೆ : _____

- ಆ. ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ.

- ಮಾದರಿ : ಕೈ + ಅಲ್ಲಿ = ಕೈಯಲ್ಲಿ
- ಇ. ದೇಹವೆಂಬ = _____
- ಉ. ಮಿತವಾದ = _____
- ಇ. ಹೊಳೆಯನ್ನು = _____
- ಉ. ಬಾಯಿಂದ = _____
- ಇ. ಮರೆಯಾಗಿ = _____

- ಇ) 'ನಾಲಗೆ' ಗಡ್ಡಭಾಗದಲ್ಲಿ ಬಂದಿರುವ ಜೋಡುನುಡಿಗಳನ್ನು ಸಂಗ್ರಹಿಸಿ ಬರೆಯಿರಿ.
- ಈ) ಕೆಳಗಿನ ವಾಕ್ಯಗಳಲ್ಲಿ ಪದಗಳ ಸಾಫ್ತನ ಹಿಂದು ಮುಂದಾಗಿದೆ. ಅದನ್ನು ಸರಿಯಾಗಿ ಜೋಡಿಸಿ ಅಥವಾಪೂರ್ಣ ವಾಕ್ಯಗಳನ್ನಾಗಿ ಮಾಡಿಸಿರಿ.
- ಉದಾ : ರುಚಿ ನೋಡುವುದು ಕೆಲಸ ಮುಖ್ಯ ನಾಲಗೆಯ.
- ಉತ್ತರ : ನಾಲಗೆಯ ಮುಖ್ಯ ಕೆಲಸ ರುಚಿ ನೋಡುವುದು.
೧. ಆರೋಗ್ಯವನ್ನು ಕಾಪಾಡುವ ದೇಹದ ಇದೆ ವರ್ಧಿಸುವ ಶಕ್ತಿ ನಾಲಗೆಗೆ.
೨. ಜಾರಿದರೂ ಕಾಲು ಜಾರಬಾರದು ನಾಲಗೆ.
೩. ಮಾತು ಬೇಡ ನಾಲಗೆ ನಿನ್ನ ಬೇಡಿಕೊಂಬೆನು ನಾಡ.
- ೪) ಇವುಗಳನ್ನು ಬಿಡಿಸಿ ಬರೆದು ಸಂಧಿಗಳನ್ನು ಹೆಸರಿಸಿರಿ.
- ಮೊನಚಾದ, ಮೃದುವಾದ, ಮಾತನ್ನು
- ೯) ಕೆಳಗಿನ ಪದಗಳಿಗೆ ಸಮಾನಾರ್ಥಕ ಪದಗಳನ್ನು ಬರೆಯಿರಿ.
- ಕಣ್ಣ, ಸಂತೋಷ, ಸೌಧ, ಆನೆ.

ಭಾಷಾ ಚೆಟ್ಟುವಟಿಕೆ

ಅ) ಕೆಳಗಿನ ಚಿತ್ರಗಳಲ್ಲಿರುವ ಅಂಗಗಳನ್ನು ಹೆಸರಿಸಿ ಅವುಗಳ ಕೆಲಸಗಳನ್ನು ತಿಳಿಸಿರಿ.



- ಆ) ಕೆಳಗೆ ಕೊಟ್ಟಿರುವ ಪದಗಳಿಗೆ ನಿಘಂಟನ್ನು ನೋಡಿ ಸಮಾನಾರ್ಥಕ ಪದಗಳನ್ನು ಬರೆಯಿರಿ.
- ಸಂಕಟ, ವಿಜೇತ, ಚಾಪಲ್ಯ, ಮೊನಚು.
- ಇ) ಕೆಳಗಿನ ಪದಗಳನ್ನು ಓದಿಕೊಂಡು ನಿಮ್ಮ ಪ್ರಸ್ತರಕದಲ್ಲಿ ಬರೆಯಿರಿ.
- ಮೊನಚು, ಅಗಿದು, ಜಗಿದು, ಒಂಟಿಸಲಗ, ಕವಚ, ವೃಕ್ಷಿತ್ಯ
- ಈ) ಪುರಂದರದಾಸರ ಕೀರ್ತನೆಗಳನ್ನು ಸಂಗ್ರಹಿಸಿ ಹಾಡಿರಿ.
೯. 'ನಾಲಗೆ ಒಳ್ಳೆಯದಾದರೆ ನಾಡೆಲ್ಲ ಒಳ್ಳೆಯದು' ಈ ಗಾದೆ ಮಾತನ್ನು ವಿಸ್ತರಿಸಿ ಬರೆಯಿರಿ.

ವ್ಯಾಕರಣ

ಸಂಸ್ಕೃತ ಸಂಧಿಗಳು

ಎರಡು ಸಂಸ್ಕೃತ ಶಬ್ದಗಳು ಸೇರಿದಾಗ ಸಂಧಿಕಾರ್ಯ ನಡೆದರೆ ಸಂಸ್ಕೃತ ಸಂಧಿಯಾಗುತ್ತದೆ. ಎರಡು ಸಂಸ್ಕೃತ ಶಬ್ದಗಳು ಸೇರಿದಾಗ ಪರಸ್ಪರ ಎದುರಾದ ಅಕ್ಷರಗಳ ನಡುವೆ ಸಂಧಿಯಾದರೆ ಸಂಸ್ಕೃತ ಸಂಧಿಯಾಗುತ್ತದೆ. (ಒಂದು ಸಂಸ್ಕೃತ ಶಬ್ದವು ಕನ್ನಡ ಶಬ್ದದೊಡನೆ ಸೇರಿದಾಗ ಪರಸ್ಪರ ಎದುರಾದ ಅಕ್ಷರಗಳ ನಡುವೆ ಸಂಧಿಯಾದರೆ ಕನ್ನಡ ಸಂಧಿಯೇ ಆಗುತ್ತದೆ.)

ಸಂಸ್ಕೃತದಲ್ಲಿ ಸ್ವರಸಂಧಿಗಳು, ವ್ಯಂಜನ ಸಂಧಿಗಳೆಂದು ಎರಡು ವಿಧ.

ಸಂಸ್ಕೃತ ಸ್ವರಸಂಧಿ: ಸ್ವರಕ್ಕೆ ಸ್ವರ ಪರವಾಗಿ ಸಂಧಿಯಾದರೆ ಸ್ವರಸಂಧಿ.

ಸಂಸ್ಕೃತ ವ್ಯಂಜನ ಸಂಧಿ: ವ್ಯಂಜನಕ್ಕೆ ವ್ಯಂಜನ, ವ್ಯಂಜನಕ್ಕೆ ಸ್ವರ, ಸ್ವರಕ್ಕೆ ವ್ಯಂಜನ ಪರವಾಗಿ ಸಂಧಿಯಾದರೆ ವ್ಯಂಜನ ಸಂಧಿ.

ಸಂಸ್ಕೃತದಲ್ಲಿ ನಾಲ್ಕು ಸ್ವರಸಂಧಿಗಳು ಮತ್ತು ಮೂರು ವ್ಯಂಜನ ಸಂಧಿಗಳಿವೆ.

ಸಂಸ್ಕೃತ ಸ್ವರಸಂಧಿಗಳು

ಸರಣಿ-ದೀಘ್ರ್ಯಾ ಸಂಧಿ:

ಸರಣಿಸ್ವರಗಳಾದ ಅಆ, ಇಆ, ಉಣಿಗಳು ಒಂದರ ಮುಂದೊಂದು ಬಂದಾಗ ಅವೇರಡರ ಸಾಫ್ನದಲ್ಲಿ ಅದೇ ಸ್ವರದ ದೀಘ್ರ್ಯಾಸ್ವರವು ಅಂದರೆ ಅಆ-ಆ, ಇಆ-ಆ, ಉಣಿ-ಉಣಿ, ಆದೇಶವಾಗಿ ಬರುವುದು. ಇದಕ್ಕೆ ಸರಣಿದೀಘ್ರ್ಯಾ ಸಂಧಿಯೆಂದು ಹೆಸರು.

ಉದಾಹರಣೆಗೆ :-

ಇ. ದೇವ + ಆಲಯ = ದೇವಾಲಯ

ಇ. ಮಹಾ + ಆಸನ = ಮಹಾಸನ

ಇ. ಗಿರಿ + ಈಶ = ಗಿರಿಈಶ

ಇ. ಅತಿ + ಇಂದ್ರ = ಅತಿಂದ್ರ

ಇ. ಗುರು+ಉಪದೇಶ=ಗುರೂಪದೇಶ

ಅ+ಆ=ಆ

ಇ+ಇ=ಇ

ಉ+ಉ=ಉ

ಆ+ಆ=ಆ

ಈ+ಈ=ಈ

ಉಣಿ+ಉಣಿ=ಉಣಿ

ಅ+ಆ=ಆ

ಇ+ಇ=ಇ

ಉ+ಉ=ಉ

ಆ+ಆ=ಆ

ಈ+ಈ=ಈ

ಉಣಿ+ಉಣಿ=ಉಣಿ

ಗುಣಸಂಧಿ:

ಅ ಆ ಕಾರಗಳಿಗೆ ಇ ಈ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ‘ಏ’ಕಾರವೂ, ಉ ಉ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ‘ಓ’ ಕಾರವೂ, ಇ ಕಾರ ಪರವಾದರೆ ಅವೆರಡರ ಸ್ಥಾನದಲ್ಲಿ ‘ಅರ್’ ಕಾರವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ‘ಗುಣಸಂಧಿ’ ಎಂದು ಹೆಸರು.

ಉದಾಹರಣೆಗೆ :- ೧. ಮಹಾ+ಇಂದ್ರ=ಮಹೇಂದ್ರ

೨. ಸೂರ್ಯ + ಉದಯ =ಸೂರೋದಯ

೩. ಮಹಾ+ಕೆಶ=ಮಹೇಶ

೪. ಮಹಾ+ಉದಯ=ಮಹೋದಯ

೫. ಮಹಾ+ಉಚ್ಯಂತ=ಮಹೋಚ್ಯಂತ

೬. ಮಹಾ+ಖಂಡ=ಮಹಂಡ

ಅ+ಇ= ಏ

ಅ+ಉ=ಓ

ಅ+ಇಮ= ಅರ್

ಅ+ಇ=ಎ

ಅ+ಉ=ಔ

ಅ+ಇಮ=ಅರ್

ಅ+ಕೆ=ಪ

ಅ+ಉಂ=ಒ

ಅ+ಕೆ=ವಿ

ಅ+ಉಂ=ಒ

ವೃದ್ಧಿ ಸಂಧಿ:

ಅ ಆ ಕಾರಗಳಿಗೆ ಏ ಇ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ‘ಇ’ಕಾರವೂ, ಓ ಜೀ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ‘ಇ’ ಕಾರವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ‘ವೃದ್ಧಿಸಂಧಿ’ ಯೆನ್ನುವರು.

ಉದಾಹರಣೆಗೆ :- ೧. ಮಹಾ+ಎಕ=ಮಹೇಕ

೨. ಮಹಾ+ಎಕ್ಕ=ಮಹೇಕ್ಕ

೩. ಎಕ+ಎಕ್ಕ=ಮಹೇಕ್ಕ

೪. ಮಹಾ+ಒಫ್ತ=ಮಹೋಫ್ತ

೫. ಮಹಾ+ಜೀಷ್ಠ=ಮಹೋಷ್ಠ

ಅ+ಎ=ಎ

ಅ+ಇ=ಇ

ಅ+ಎ=ಎ

ಅ+ಇ=ಇ

ಅ+ಎ=ಎ

ಅ+ಇ=ಇ

ಯಣ ಸಂಧಿ:

ಇ, ಈ, ಉ, ಊ, ಓ ಕಾರಗಳಿಗೆ ಸವಣವಲ್ಲದ ಸ್ವರ ಪರವಾದರೆ ಇತ್ತು ಕಾರಗಳಿಗೆ ‘ಯ್’ ಕಾರವೂ, ಉ ಉ ಕಾರಗಳಿಗೆ ‘ವ್’ ಕಾರವೂ, ಓ ಕಾರಕ್ಕೆ ‘ರ್’(ರೇಫ್)ವೂ ಅದೇಶಿಗಳಾಗಿ ಬರುತ್ತವೆ. ಇದಕ್ಕೆ ಯಣ ಸಂಧಿಯೆಂದು ಹೆಸರು.

ಇ+ಆ ಯ್

ಉ. ಅತಿ+ಆಸೆ = ಅತ್ಯಾಸೆ

ಇ+ಆಂ ಯ್

ಉ. ಅತಿ+ಆಂತ=ಅತ್ಯಾಂತ

ಇ+ಉ ಯ್

ಉ. ಅತಿ+ಉನ್ನತ=ಅತ್ಯಾನ್ನತ

ಇ+ಜೆ ಯ್

ಉ. ಅತಿ+ಜೆದಾಯ್=ಅತ್ಯೆದಾಯ್

ಉ+ಆ = ವ್

ಉ. ಗುರು+ಆಜ್ಞೆ=ಗುರ್ಜಾಜ್ಞೆ

ಓ+ಆ = ರ್

ಉ. ಹಿತ್ತೆ+ಆಜ್ಞೆ=ಹಿತ್ತಾಜ್ಞೆ

ಉ. ಸವಣದೀಫ್ರ್ ಸಂಧಿ-ಸವಣದೀಫ್ರ್ಸ್ವರ್ ಆದೇಶ.

ಉ. ಗುಣಸಂಧಿ-ಎ, ಓ, ಅರ್ ಆದೇಶ.

ಉ. ವೃಧಿ ಸಂಧಿ- ಐ, ಔ ಆದೇಶ.

ಉ. ಯಣ ಸಂಧಿ-ಯ್, ವ್, ರ್ ಆದೇಶ.

ಗಾದೆಗಳು

ಭಾಗ-‘ಅ’

ಗಾದೆಗಳು ನಾಳ್ಬಿಡಿ, ಲೋಕೋಕ್ತಿಗಳೆಂತಲೂ ಪ್ರಸಿದ್ಧವಾಗಿವೆ. ಜನಸಾಮಾನ್ಯರ ಅನುಭವದ ಸಾರವೇ ಗಾದೆಗಳ ರೂಪ ತಾಳಿವೆ. ಸರಳವಾಗಿ ಸಂಕ್ಷಿಪ್ತವಾಗಿ ಪ್ರಾಸಬದ್ಧವಾಗಿರುವ ಗಾದೆಗಳು ಜನರ ಮನದಲ್ಲಿ ಶಾಶ್ವತವಾಗಿ ಉಳಿಯೆವಂತಿವೆ.

ಗಾದೆಗಳನ್ನು ವೇದಕ್ಕೆ ಹೋಲಿಸುವುದಿದೆ. ‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು’ ಎನ್ನುವ ನಾಳ್ಬಿಡಿಯು ಇದೆ. ಬದುಕಿನ ಎಲ್ಲ ವಿಚಾರಗಳಿಗೂ ಮಾರ್ಗದರ್ಶನ ಮಾಡುವ ಅಸಂಖ್ಯೆ ಗಾದೆಗಳಿವೆ.

ಉದಾ : ‘ತುಂಬಿದ ಹೊಡ ತುಳುಕುವುದಿಲ್ಲ’.

ಕೊಡದ ತುಂಬ ನೀರಿದ್ದಾಗ ಅದು ತುಳುಕಾಡುವುದಿಲ್ಲ. ಸದ್ಯ ಮಾಡುವುದಿಲ್ಲ. ಅದೇ ಅಥವ ತುಂಬಿದ ಕೊಡದಲ್ಲಿ ನೀರು ತುಳುಕಾಡುತ್ತದೆ. ಶಬ್ದ ಮಾಡುತ್ತದೆ. ಇದು ಸಹಜವಾದುದು. ಇದು ಈ ಗಾದೆಯ ಮೇಲ್ಮೈಚಳದ ಅಥವ.

ಪ್ರಾರ್ಥ ವಿಚಾರವನ್ನು ಅರಿತವರು, ಪಂಡಿತರು ಅನಗತ್ಯವಾಗಿ ಮಾತನಾಡುವುದಿಲ್ಲ. ಪ್ರಚಾರಪ್ರಿಯರಲ್ಲ, ಅವಶ್ಯವಿದ್ದಾಗ ಮಾತ್ರ ತಾವು ತಿಳಿದುದನ್ನು ತಿಳಿಸಿ ಹೇಳಲು ಬಯಸುತ್ತಾರೆ. ಆದರೆ ಅರೆಬರೆ ತಿಳಿದವರು ತಾವು ತಿಳಿಯದ ವಿಚಾರಗಳನ್ನು ಕುರಿತು ತಿಳಿದವರ ಹಾಗೆ ನಟಿಸುತ್ತಾರೆ.

ಆದುದರಿಂದ ತುಂಬಿದ ಕೊಡ ಹೇಗೆ ತುಳುಕುವುದಿಲ್ಲವೋ ಹಾಗೆ ಮಹಾಜ್ಞನಿಯಾದವರು ಎಂದಿಗೂ ಗೀರ್ಧಿಯಾಗಿರದೇ ಏನಮ್ಮುವಾಗಿರುತ್ತಾರೆ ಎಂಬುದು ಈ ಗಾದೆಯ ತಾತ್ಪರ್ಯ. ಅರೆ ಬರೆ ಜ್ಞಾನ ಅಪಾಯಕಾರಿ.

ಭಾಗ-‘ಆ’

ಪ್ರಚಲಿತವಿರುವ ಗಾದೆಗಳನ್ನು ಸಂಗೃಹಿಸಿ.

ಮಾತು ಬಲ್ಲವನಿಗೆ ಜಗಳವಿಲ್ಲ, ಉಂಟ ಬಲ್ಲವನಿಗೆ ರೋಗವಿಲ್ಲ.

ಝ. ಕನ್ನಡವ ನುಡಿ (ಪದ್ಯ)



ಪ್ರಮೇಶ: ಕನ್ನಡವು ನಮ್ಮ ನಾಡಿನ ಪ್ರಥಾನ ಭಾಷೆಯಾಗಿದೆ. ನಮ್ಮ ಭಾವನೆಗಳು ನಮ್ಮ ಮಾತೃಭಾಷೆಯಲ್ಲಿ ಅಥವಾ ಪರಿಸರದ ಭಾಷೆಯಲ್ಲಿ ಮಾತ್ರ ಸ್ವಷ್ಟವಾಗಿ ವ್ಯಕ್ತವಾಗುತ್ತವೆ. ಪ್ರತಿಯೊಬ್ಬನೂ ಮಾತೃಭಾಷಾ ಪ್ರೀಮಿಯಾಗಿರಬೇಕು. ಕನ್ನಡದ ಬಳಕೆ ಕಡೆಯೆಯಾಗುತ್ತಿರುವ ಈ ದಿನಗಳಲ್ಲಿ ಅದನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಕವಯಿತ್ರಿಯು ಕನ್ನಡ ಬೆಳೆಸುವ ವಿವಿಧ ಬಗೆಗಳನ್ನು ಇಲ್ಲಿ ತಿಳಿಸಿದ್ದಾರೆ.

ಅಪ್ಪ ಅಮ್ಮ ಅನ್ನ
ಕನ್ನಡ ಉಳಿಯವುದು
ಕಟ್ಟಬಳ್ಳಿ ತಾನೆ
ನಂಟನು ಬೆಸೆಯುವುದು


ಅಕ್ಕೆ ರಾಗಿ ಅನ್ನ
ಕನ್ನಡ ಉಳಿಯವುದು
ಕಾಳು ಕಡ್ಡಿ ತಾನೆ
ಹಸಿವನು ನೀಗುವುದು

ಹಳ್ಳಕೊಳ್ಳ ಅನ್ನ
ಕನ್ನಡ ಉಳಿಯುವುದು
ನೀರೋಂದಿದ್ದರೆ ಸಾಕು
ಉಂರೂ ಬೆಳೆಯುವುದು

ಗಿಡಮರ ಅನ್ನ
ಕನ್ನಡ ಉಳಿಯುವುದು
ಹೂವು ಹಣ್ಣು ಬೀಜ
ಬಸಿರು ಬೆಳೆಯುವುದು

ಗಾಳಿ ಬೆಂಕಿ ಅನ್ನ
ಕನ್ನಡ ಉಳಿಯುವುದು
ಬೆಳಕೊಂದಿದ್ದರೆ ಸಾಕು
ಕತ್ತಲು ಹರಿಯುವುದು

ತಾಳು ಬಾಳು ಅನ್ನ
ಕನ್ನಡ ಉಳಿಯುವುದು
ಹಮ್ಮನು ಬಿಟ್ಟರೆ ತಾನೆ
ಒಮ್ಮತ ಮೂಡುವುದು



- ಸವಿತಾ ನಾಗಭೂಷಣ

ಕೃತಿಕಾರರ ಪರಿಚಯ



ರಣ್ಣಿಗೆ ಮೇ ಗಂಡು ಚಿಕ್ಕಮಗಳೂರಿನಲ್ಲಿ ಜನಿಸಿದ ಸವಿತಾ ನಾಗಭೂಷಣ ಅವರು ಈವರೆಗೆ ‘ನಾ ಬರೆಯತ್ತೇನೆ ಕೇಳು’, ‘ಚಂಡುನನ್ನು ಕರೆಯಿರಿ ಭೂಮಿಗೆ’, ‘ಹೊಳೆಮಗಳು’, ‘ಜಾತ್ರೆಯಲ್ಲಿ ತಿಪ್ಪ’ ಹಾಗೂ ‘ದರುಶನ’ ಎಂಬ ಕವನ ಸಂಕಲನಗಳನ್ನು, ‘ಶ್ರೀಲೋಕೆ’ ಎಂಬ ವಿಶಿಷ್ಟ ಕಾದಂಬರಿಯನ್ನು ಮತ್ತು ‘ಹೂ ಮನಸ್ಸಿನ ಹೋರಾಟಗಾರ ಮತ್ತು ಇತರ ಲೇಖನಗಳು’ ಎಂಬ ಸಂಗ್ರಹವನ್ನು ಪ್ರಕಟಿಸಿರುವರು. ‘ಆಕಾಶಮಲ್ಲಿಗೆ’, ‘ಕಾಡು ಲಿಲ್ಲಿ ಹೊಪುಗಳು’ ಹಾಗೂ ‘ಹಳ್ಳಿಯ ದಾರಿ’- ಇವರ ಇನ್ನಿತರ ಕವನ ಸಂಗ್ರಹಗಳು. ಇವರು ಕನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಒಳಗೊಂಡಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ‘ಕನ್ನಡವ ನುಡಿ’ ಕವನವನ್ನು ಅವರ ದರುಶನ ಕವನ ಸಂಕಲನದಿಂದ ಆರಿಸಲಾಗಿದೆ.

ಪದಗಳ ಅರ್ಥ

ಒಮ್ಮೆತ್ತ	- ಒಂದೇ ಅಭಿಪ್ರಾಯ; ಬಸಿರು	- ಗರ್ಭ;
ಕತ್ತಲು ಹರಿಯುವುದು	- ಬೆಳೆಕಾಗುವುದು; ಬಸಿರು ಬೆಳೆಯುವುದು	- ಅಭಿವೃದ್ಧಿಯಾಗುವುದು;
ಕಳ್ಳುಬಳ್ಳಿ	- ರಕ್ತಸಂಬಂಧಿಕರು; ಬೇಸೆ	- ಕೂಡಿಸು;
ನಂಟು	- ಸಂಬಂಧ; ಹಮ್ಮು	- ಗರ್ವ, ಅಹಂಕಾರ.
ನೀಗು	- ಹೋಗಲಾಡಿಸು;	

ಅಭ್ಯಾಸ

ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಒಂದು ವಾಕ್ಯದಲ್ಲಿ ಉತ್ತರಿಸಿರಿ.

೧. ನಂಟನು ಬೆಸೆಯುವುದು ಯಾವುದು ಎಂದು ಕನ್ನಡವ ನುಡಿ ಪದ್ಯದಲ್ಲಿ ಕವಯಿತ್ತಿ ಹೇಳಿದ್ದಾರೆ?
೨. ಕಾಳು ಕಡ್ಡಿಯು ಏನನ್ನು ನೀಗಿಸುತ್ತದೆ?
೩. ಉರು ಬೆಳೆಯಲು ಏನೊಂದಿದ್ದರೆ ಸಾಕು ಎಂದು ಸವಿತಾ ನಾಗಭೂಷಣ ಹೇಳಿದ್ದಾರೆ?
೪. ಸವಿತಾ ನಾಗಭೂಷಣರವರು ಕತ್ತಲು ಹರಿಯಲು ಯಾವುದೊಂದಿದ್ದರೆ ಸಾಕು ಎಂದಿದ್ದಾರೆ?
೫. ಒಮ್ಮೆತ್ತ ಮೂಡಲು ಏನನ್ನು ಬಿಡಬೇಕು ಎಂದು ಕನ್ನಡವ ನುಡಿ ಪದ್ಯದಲ್ಲಿ ಕವಯಿತ್ತಿ ಹೇಳಿದ್ದಾರೆ?

ಅ) ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಏದಾರು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

ಇ. ಕನ್ನಡ ಉಳಿಯಲು ಎನೇನು ಮಾಡಬೇಕೆಂದು ಸವಿತಾ ನಾಗಭೂಷಣ ಹೇಳಿದ್ದಾರೆ?

ಈ. ಕನ್ನಡವ ನುಡಿ ಪದ್ಯದ ಸಾರಾಂಶವನ್ನು ಬರೆಯಿರಿ.

ಭಾಷಾಭ್ಯಾಸ

ಅ) ಕೆಳಗಿನ ವಾಕ್ಯಗಳಲ್ಲಿಯ ಸರಿ / ತಪ್ಪಿಗಮನಿಸಿ ತಪ್ಪಿದ್ದಲ್ಲಿ ತಿದ್ದಿ ಬರೆಯಿರಿ.

ಇ. ಕಳ್ಳು ಬಳ್ಳಿ ನಂಟನು ಬೆಸೆಯುವುದು.

ಈ. ಗಾಳಿ ಬೆಂಕೆ ತಾನೆ ಹಸಿವನು ನೀಗುವುದು.

ಇಂತಹ ಒಂದು ಬಿಡದಿರೆ ತಾನೆ ಒಮ್ಮೆತ ಮೂಡುವುದು.

ಇಂತಹ ಒಂದು ಕತ್ತಲು ಹರಿಯುವುದು.

ಆ) 'ಕನ್ನಡವ ನುಡಿ' ಪದ್ಯದಲ್ಲಿ ಬಂದಿರುವ ಜೋಡುಪದಗಳನ್ನು ಸಂಗೃಹಿಸಿ ಬರೆಯಿರಿ.

ಮಾದರಿ: ಹಳ್ಳಿ-ಕೊಳ್ಳಿ

ಇ) ಕನ್ನಡದ ಉಳಿವಿನ ಬಗಗೆ ಕವಯಿತ್ರಿಯ ಅಭಿಪ್ರಾಯವನ್ನು ಸಂಗೃಹಿಸಿ ಬರೆಯಿರಿ.

ಭಾಷಾ ಜೆಟ್ಟುವಟಟಿಕೆ

ಅ) ನನ್ನ ಕನ್ನಡ ನುಡಿಯೇ, ನೀನೆಂಷ್ಟು ಚಂದ,
ವನು ಗೀಚಿದರೂ ಆಗುವುದು ಶ್ರೀಗಂಥ,
ಸಂಗರದ ಗಣ ನಿನ್ನ ಶಭ್ದ ಸಂಪತ್ತು,
ಬಂಗಾರಕ್ಕಿಂತಲೂ ಶ್ರೇಷ್ಠ ನಿನ್ನ ನುಡಿ ಮುತ್ತು.

– ದಿನಕರ ದೇಶಾಯಿ

ಮೇಲಿನ ಪದ್ಯವನ್ನು ರಾಗಬಧವಾಗಿ ಹಾಡಿರಿ.

ಆ) ಕನ್ನಡದಲ್ಲಿಯೇ ಮಾತನಾಡಲು ಅಭ್ಯಾಸ ಮಾಡಿರಿ.

ಇ) ಕನ್ನಡನಾಡು ನುಡಿಯನ್ನು ಬಿಂಬಿಸುವ ಕವನಗಳನ್ನು ಸಂಗೃಹಿಸಿ.

ಎೢಕರಣ

ಭಾಗ-‘ಅ’

ಜೋಡುನುಡಿಗಳು

ಗಮನಿಸಿ :

- ಬೆಟ್ಟಗುಡ್ಡಗಳು ಸೌಂದರ್ಯದ ಪ್ರತಿಕಗಳು.
- ಮಕ್ಕಳು ಕಾಡು-ಮೇಡುಗಳನ್ನು ಸುತ್ತಿ ಬಸವಳಿದರು.
- ರಾಮನು ಪೇಟೆಯಿಂದ ಹಣ್ಣು-ಹಂಪಲು ತಂದನು.
- ನಾವು ಸುಖಿ-ದುಃಖಿಗಳನ್ನು ಸಮನಾಗಿ ಸ್ವೀಕರಿಸಬೇಕು.

ಮೇಲೆ ಗರೆ ಎಳೆದ ಪದಗಳನ್ನು ಗಮನಿಸಿ. ಇಂಥಹ ಅನೇಕ ಪದಗಳನ್ನು ನಾವು ದಿನನಿತ್ಯದಲ್ಲಿ ಒಳಗೊಂಡಿರುತ್ತೇವೆ. ಕೆಲವೊಮ್ಮೆ ನಮ್ಮ ಮಾತಿನಲ್ಲಿ ಬರವಣಿಗೆಯಲ್ಲಿ ಒಂದಕ್ಕೊಂದು ಪೂರಕವಾದ, ಒಂದಕ್ಕೊಂದು ವಿರುದ್ಧವಾದ ಪದಗಳನ್ನು ಜೋಡಿ ಮಾಡುತ್ತೇವೆ. ಕೆಲವೊಮ್ಮೆ ಮೊದಲನೆಯ ಪದಕ್ಕೆ ಮಾತ್ರ ಅರ್ಥವಿದ್ದು, ಎರಡನೆಯ ಪದದ ಅರ್ಥ ಅನ್ವಯವಾಗಿರುತ್ತದೆ. ಇಂಥ ಪದಗಳನ್ನು ‘ಜೋಡುನುಡಿ’ ಗಳಿಂದು ಕರೆಯುತ್ತಾರೆ.

ಭಾಗ-‘ಅ’

ಇದರಂತೆಯೇ ‘ಕನ್ನಡವ ನುಡಿ’ ಪದ್ಯದಲ್ಲಿ ಬಂದಿರುವ ಜೋಡುನುಡಿಗಳನ್ನು ಗುರುತಿಸಿ
ಬರೆಯಿರಿ.

* * * * *

೬. ಯಕ್ಷ ಪ್ರಶ್ನೆ (ಗದ್ಯ)



- ಸಂಪಾದಿತ

ಪ್ರವೇಶ: ವ್ಯಾಸರು ರಚಿಸಿರುವ ಮಹಾಭಾರತ ಸಂಸ್ಕृತ ಭಾಷೆಯಲ್ಲಿರುವ ಒಂದು ಬೃಹತ್ ಮಹಾಕಾವ್ಯ. ಇದರಲ್ಲಿ ಬರುವ ಪಾಂಡವರು ಮತ್ತು ಕೌರವರ ಕತೆ ನಮಗೆ ನೀತಿ-ಮೌಲ್ಯಗಳನ್ನು ತಿಳಿಸುವಂತಹದು. ಕೌರವರೊಡನೆ ಆಡಿದ ಜೂಜಿನಲ್ಲಿ ರಾಜ್ಯ, ಸಂಪತ್ತು ಎಲ್ಲವನ್ನೂ ಕಳೆದುಕೊಂಡ ಪಾಂಡವರು ವನವಾಸಕ್ಕೆ ಬರುತ್ತಾರೆ. ವನವಾಸದ ಸಂದರ್ಭದಲ್ಲಿ ನಡೆಯುವ ಒಂದು ಪ್ರಸಂಗವೇ ‘ಯಕ್ಷಪ್ರಶ್ನೆ’. ಇಲ್ಲಿ ಪಾಂಡವರಲ್ಲಿ ಹಿರಿಯನಾದ ಧರ್ಮರಾಜ ತನ್ನ ಜಾಣಿನ, ಸತ್ಯ, ನಿಷ್ಠೆಗಳಿಂದ ಹೇಗೆ ಯಕ್ಷನ ಮೆಚ್ಚುಗೆ ಗಳಿಸಿದ ಎಂಬುದನ್ನು ತಿಳಿಯಬಹುದು. ಧರ್ಮರಾಜನು ಯಕ್ಷನಿಗೆ ಕೊಟ್ಟ ಉತ್ತರಗಳು ನಮ್ಮ ಜೀವನಕ್ಕೆ ದಾರಿ ತೋರಿಸುವಂತಹವುಗಳಾಗಿವೆ.

ದೃಶ್ಯ-೧

(ಯಜ್ಞ ಮಾಡಲು ಬೇಕಾದ ಅರಣೀಯನ್ನು ಕಚ್ಚಿಕೊಂಡು ಹೋದ ಜಿಂಕೆಯನ್ನು ಬೆನ್ನಣಿ ಧರ್ಮರಾಜ, ಭೀಮ, ಅರ್ಜುನ, ನಕುಲ ಮತ್ತು ಸಹದೇವ ಎಲ್ಲರೂ ಓಡುತ್ತಾರೆ. ಅದು ಅವರಿಗೆ ಸಿಗದೆ ಬಳಲಿ ಒಂದೆಡೆ ವಿಶ್ವಾಂತಿಗಾಗಿ ಕುಳಿತಿದ್ದಾರೆ.)

- ಅರ್ಜುನ - ಅಣ್ಣ, ಎಷ್ಟು ಪ್ರಯತ್ನಪಟ್ಟರೂ ಆ ಜಿಂಕೆಯನ್ನು ನಮ್ಮೀಂದ ಹಿಡಿಯಲು ಆಗಲಿಲ್ಲವಲ್ಲ!
- ಧರ್ಮರಾಜ - ಹೌದು ತಮ್ಮ ನಮ್ಮ ಪ್ರಯತ್ನ ಘಲಿಸಲಿಲ್ಲ. ಜಿಂಕೆಯ ಹಿಂದೆ ಓಡಿ ಬಹಳ ಆಯಾಸವಾಗಿದೆ. (ಬೆವರೊರೆಸಿಕೊಳ್ಳುವನು)
- ನಕುಲ - ತುಂಬ ಬಾಯಾರಿಕೆ ಆಗುತ್ತಿದೆ. ಹತ್ತಿರದಲ್ಲಿ ಎಲ್ಲಿಯಾದರೂ ನೀರು ಕಂಡರೆ ಮೊದಲು ನೀರು ಕುಡಿಯಬೇಕು.
- ಸಹದೇವ - (ಆ ಕಡೆ ಈ ಕಡೆ ನೋಡುತ್ತಾ ಸ್ವಲ್ಪ ಮುಂದೆ ಬಂದು, ದೂರದಲ್ಲಿದ್ದ ಸರೋವರವನ್ನು ಗುರುತಿಸಿ) ನಕುಲ, ಅಲ್ಲಿ ಸ್ವಲ್ಪ ದೂರದಲ್ಲಿ ಸರೋವರವಿರುವಂತೆ ಕಾಣುತ್ತಿದೆ. ಒಬ್ಬರು ಹೋಗಿ ನೀರು ತರೋಣ.
- ನಕುಲ - ಆಯಿತು, ನಾನೇ ಹೋಗುತ್ತೇನೆ. (ಸರೋವರದ ಕಡೆ ಹೋಗುವನು)
(ಸ್ವಲ್ಪ ಸಮಯದ ನಂತರ)
- ಸಹದೇವ - (ನಕುಲ ಹೋದ ದಿಕ್ಕನ್ನೇ ನೋಡುತ್ತಾ) ನೀರು ತರುವೆನೆಂದು ಹೋದವ ಇನ್ನೂ ಬರಲಿಲ್ಲವಲ್ಲ! ನಾನೇ ಹೋಗಿ ನೋಡಿ ಬರುತ್ತೇನೆ.
- ಭೀಮ - ಆಗಲಿ, ಬೇಗ ಹೋಗಿ ನೀರು ತೆಗೆದುಕೊಂಡು ಬಾ.
(ಮತ್ತೆ ಸ್ವಲ್ಪ ಸಮಯದ ನಂತರ)
- ಅರ್ಜುನ - ಇದೇನಿದು? ನಕುಲನನ್ನು ಕರೆತರಲು ಹೋದ ಸಹದೇವನೂ ಬರಲಿಲ್ಲ. ನೀರು ತರಲು ಇಷ್ಟು ಸಮಯಬೇಕೆ? ಇರಲಿ, ನಾನೋಮ್ಮೆ ನೋಡಿ ಬರುತ್ತೇನೆ.
- ಧರ್ಮರಾಜ - ಹೌದು ಅರ್ಜುನ, ನೀನು ಹೇಳುತ್ತಿರುವುದೂ ಸರಿಯೇ. ನೀನೇ ಹೋಗಿ ಏನಾಯಿತೋ ನೋಡಿ ಬಾ.

(ಇನ್ನೂ ಸ್ವಲ್ಪ ಸಮಯದ ನಂತರ)

ಭೀಮ - ಅಣ್ಣಾ ಧರ್ಮರಾಜ, ಇದೇನು ವಿಚಿತ್ರ! ನೀರು ತರಲು ಹೋದ ಮೂವರು ಸಹೋದರರೂ ಮರಳಿ ಬರಲಿಲ್ಲವಲ್ಲ! ಏನಾಯಿತು ಇವರಿಗೆ? . . . ನಾನೇ ಹೋಗಿ ಅವರನ್ನು ಕರೆತರುವೆ. ಚಾಯಾರಿಕೆ ತಡೆಯಲಾಗುತ್ತಿಲ್ಲ.

ಧರ್ಮರಾಜ - ಬೇಗ ಹೋಗಿ ಬಾ. ನಿನ್ನ ದಾರಿಯನ್ನೇ ನಾನು ನೋಡುತ್ತಿರುವೆ. (ಮತ್ತೊ ಸ್ವಲ್ಪ ಸಮಯದ ನಂತರ) ಬೇಗ ಬರುವೆನೆಂದು ಹೋದ ಭೀಮನೂ ಬರಲಿಲ್ಲವಲ್ಲ! ಸರೋವರ ಇಲ್ಲಿಯೇ ಸಮೀಪದಲ್ಲಿದೆಯೆಂದು ಹೇಳಿ ಹೋದ ನಾಲ್ಕುರು ಸಹೋದರರೂ ಬರಲಿಲ್ಲ. ಏನಾಗಿರಬಹುದು? ಇನ್ನಾವ ಕಷ್ಟಕ್ಕೆ ಸಿಕ್ಕಿಕೊಂಡರೋ ಕಾಣಣಲ್ಲ. (ಕಳವಳದಿಂದ) ನಾನೇ ಹೋಗಿ ನೋಡಿ ಬರುತ್ತೇನೆ.

ದೃಶ್ಯ-೨

(ಸರೋವರದ ದಡದಲ್ಲಿ ನಕುಲ, ಸಹದೇವ, ಅರ್ಜುನ, ಭೀಮ ನಿಶ್ಚಲವಾಗಿ ಬಿದ್ದಿದ್ದಾರೆ. ಧರ್ಮರಾಜ ಅಲ್ಲಿಗೆ ಬಂದು, ಬಿದ್ದ ತಮ್ಮಂದಿರ ಮೈದಾಡವುತ್ತಾ ಎಚ್ಚರಗೊಳಿಸುವ ಪ್ರಯತ್ನ ಮಾಡುತ್ತಾನೆ. ಯಾರೊಬ್ಬರೂ ಏಳದಿದ್ದಾಗ ದುಃಖದಿಂದ ಅಳತೊಡಗುತ್ತಾನೆ.)

ಧರ್ಮರಾಜ - ಅಯ್ಯೋ! ವಿಧಿಯೇ..., ಇದೇನು ಅನ್ಯಾಯವಾಯಿತು. ನೀರು ತರಲು ಬಂದವರು. ಹೀಗೆ ಸಾವನ್ನಪ್ಪಿದ್ದಾರಲ್ಲ. ನಾನಿಗೆ ಏನು ಮಾಡಲಿ? (ಕಣ್ಣೀರನ್ನು ಒರೆಸಿಕೊಳ್ಳುತ್ತಾ ಆ ಕಡೆ ಈ ಕಡೆ ನೋಡುವನು.) ಪರಮ ಪರಾಕ್ರಮಿಗಳಾದ ನನ್ನ ತಮ್ಮಂದಿರಿಗೆ ಈ ಸ್ಥಿತಿಯೇ? ಇಲ್ಲಿ ಯಾರೂ ಬಂದಂತೆಯೂ ಕಾಣುವುದಿಲ್ಲ. ಇದು ದುರೋಧನನ ಕುತಂತ್ರವಿರಬಹುದೆ? ಅಥವಾ ಅಥವಾ... ಗೂಡಬಾರರ ಕೆಲಸವೇ? ಏನೂ ಅರ್ಥವಾಗುತ್ತಿಲ್ಲವಲ್ಲ..... (ತಮ್ಮಂದಿರ ಹತ್ತಿರ ಬಂದು ಒಬ್ಬೊಬ್ಬರ ಮೈದಾಡವುತ್ತಾ) ಈ ಸರೋವರದ ನೀರಿನಲ್ಲಿ ವಿಷವಿದ್ದಿತೆ? ಆದರೆ ಇವರ ಮುಖಿಗಳನ್ನು ನೋಡಿದರೆ ವಿಷದಿಂದ ಸತ್ತ ಹಾಗೆ ಕಾಣುವುದಿಲ್ಲ. ಮೈ ಮೇಲೆ ಯಾವ ಆಯುಧದ ಗುರುತ್ವ ಇಲ್ಲ. ಇದೇನು ವಿಚಿತ್ರ! ದೇವರೇ, . . ಏನು ಮಾಡಲಿಗೆ? (ಹುಸಿದು ಕುಳಿತುಕೊಳ್ಳುವನು. ನಂತರ ನಿಧಾನವಾಗಿ ಸರೋವರದ ಹತ್ತಿರ ಬಂದು ಅತ್ತ ಇತ್ತ ನೋಡುತ್ತ ನೀರಿಗೆ ಇಳಿದು ಬೋಗಸೆಯಲ್ಲಿ ನೀರು ತುಂಬಿಕೊಳ್ಳುತ್ತಾನೆ. ಅಷ್ಟರಲ್ಲಿ,)

ಧೂನಿ - ನಿಲ್ಲು... ಧರ್ಮರಾಜ,.. ನಿಲ್ಲು. ಯಾರ ಅಪ್ಪಣೆ ಪಡೆದು ಈ ಸರೋವರದ ನೀರನ್ನು ಕುಡಿಯುತ್ತಿರುವೆ? ಇದು ನನ್ನ ಸರೋವರ. ನನ್ನ ಅಪ್ಪಣೆಯಿಲ್ಲದೆ ಯಾರೂ ಈ ನೀರನ್ನು ಕುಡಿಯಲಾಗದು.

ಧರ್ಮರಾಜ - (ಧೂನಿ ಬಂದತ್ತ ತಿರುಗಿ) ಯಾರು?. . . ಯಾರು ಮಾತನಾಡುತ್ತಿರುವುದು? ಯಾರೂ ಕಾಣುತ್ತಿಲ್ಲವಲ್ಲ!.... ಕೇವಲ ಧೂನಿ ಮಾತ್ರ ಕೇಳುತ್ತಿದೆ. ಇದು ನನ್ನ ಭೂಮೆಯಲ್ಲ ತಾನೆ?

ಧೂನಿ - ಧರ್ಮರಾಜ, ಇತ್ತ ನೋಡು. ನಾನೊಬ್ಬ ಯಕ್ಕ. (ಕಾಣಿಸಿಕೊಳ್ಳುವನು)

ಧರ್ಮರಾಜ - ಓ, ಯಕ್ಕನೇ? ಪರಮ ಪರಾಕ್ರಮಿಗಳಾದ ನನ್ನ ತಮ್ಮಂದಿರ ಈ ಸ್ಥಿತಿಗೆ ನೀನೇ ಕಾರಣನೋ?



ಯಕ್ಷ - ಹೌದು. . . ನಾನೇ ಕಾರಣ.

ಧರ್ಮರಾಜ - ಎಲ್ಲೆ ಯಕ್ಷನೇ, ಇವರು ನಿನಗೇನು ಕೇಡು ಮಾಡಿದರೆಂದು ಹೀಗೆ ಮಾಡಿದೆ? ಬಾಯಾರಿ ನೀರಿಗೆ ಬಂದವರನ್ನು ಹೀಗೆ ಕೊಲ್ಲಬಹುದೆ?

ಯಕ್ಷ - ನನ್ನ ಮಾತನ್ನು ಕೇಳಿದ್ದರೆ ಅವರಿಗೆ ಈ ಸ್ಥಿತಿ ಬರುತ್ತಿರಲಿಲ್ಲ.

ಧರ್ಮರಾಜ - ನಿನ್ನ ಮಾತೆ? ಅದ್ಯಾವ ಮಾತು ನೀನು ಹೇಳಿದ್ದು?

ಯಕ್ಷ - ಅವಸರ ಪಡಬೇಡ ಧರ್ಮರಾಜ. ನೀನಾದರೂ ಸಹನೆಯಿಂದ ನನ್ನ ಮಾತುಗಳನ್ನು ಕೇಳು. ಮೊದಲು ನನ್ನ ಪ್ರಶ್ನೆಗಳಿಗೆ ಉತ್ತರಿಸಿ, ಆ ಮೇಲೆ ನೀರು ಕುಡಿಯಲು ಹೇಳಿದರೆ, ಯಾರೊಬ್ಬರೂ ಕೇಳಲಿಲ್ಲ. ನನ್ನ ಮಾತುಗಳನ್ನು ಧಿಕ್ಷಾರಿಸಿ ನೀರು ಕುಡಿದರು.

ಧರ್ಮರಾಜ - ಅದಕ್ಕೆ... ನೀನು ಈ ಶಿಕ್ಷೆ ಕೊಟ್ಟಿಯಾ?

ಯಕ್ಷ - ಹೌದು ಧರ್ಮರಾಜ, ಈಗ ನೀನು ಯೋಚನೆ ಮಾಡು. ಮೊದಲು ನೀರು ಕುಡಿದು ಸಾಯುವೆಯೋ? ಇಲ್ಲಾ ನನ್ನ ಪ್ರಶ್ನೆಗಳಿಗೆ ಉತ್ತರ ಹೇಳಿ ಬದುಕುವಿಯೋ?

ಧರ್ಮರಾಜ - (ಸ್ವಾಗತ: ಏನು ಮಾಡಲಿ ಈಗ? ಈ ಯಕ್ಷನ ಪ್ರಶ್ನೆಗಳಿಗೆ ಉತ್ತರಿಸಿ ನನ್ನ ತಮ್ಮಂದಿರನ್ನು ಕಾಪಾಡುವುದೇ ಸರಿಯಾದ ಉಪಾಯ) ಸರಿ. ನಿನ್ನ ಪ್ರಶ್ನೆಗಳಿಗೆ ಉತ್ತರ ಹೇಳಿದರೆ ನನಗಾಗುವ ಉಪಯೋಗವೇನು?

ಯಕ್ಷ - ಹಾಂ, ... ನೀನು ಕೇಳಿದ್ದ ಸರಿಯೇ. ನನ್ನ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದರೆ ಸತ್ತಿರುವ ನಿನ್ನ ತಮ್ಮಂದಿರಲ್ಲಿ ಒಬ್ಬನನ್ನು ಬದುಕಿಸಿ ಕೊಡುತ್ತೇನೆ.

ಧರ್ಮರಾಜ - ಆಗಲಿ. ನಿನ್ನ ಮಾತನ್ನು ನಂಬುತ್ತೇನೆ. ಏನು ಪ್ರಶ್ನೆಗಳನ್ನು ಕೇಳಲಿಚ್ಛಿಸುವೆಯೋ ಕೇಳು.

ಯಕ್ಷ - ಧರ್ಮರಾಜ, ಹೇಳು ಭೂಮಿಗಿಂತ ದೊಡ್ಡ ವಸ್ತು ಯಾವುದು?

ಧರ್ಮರಾಜ - ಭೂಮಿಗಿಂತ ದೊಡ್ಡ ವಸ್ತು ತಾಯಿ.

ಯಕ್ಷ - ಸರಿ. ಹಾಗಾದರೆ ಆಕಾಶಕ್ಕಿಂತ ಉನ್ನತ ವಸ್ತು ಯಾವುದು?

ಧರ್ಮರಾಜ - ಕೇಳು ಯಕ್ಕನೇ, ಪ್ರಪಂಚದಲ್ಲಿ ಆಕಾಶಕ್ಕಿಂತ ಉನ್ನತ ವಸ್ತುವೊಂದಿದ್ದರೆ ಅದು ತಂದೆ.

ಯಕ್ಕ - ಸರಿಯಾಗಿ ಹೇಳಿದೆ. ಈಗ ಹೇಳು, ಗಾಳಿಗಿಂತ ವೇಗವಾದದ್ದು ಯಾವುದು?

ಧರ್ಮರಾಜ - ಯಕ್ಕ, ಗಾಳಿಯೇ ಅತ್ಯಂತ ವೇಗವಾದದ್ದು ಎಂದುಕೊಂಡರೆ, ಮನುಷ್ಯನ ಮನಸ್ಸು ಅದನ್ನು ಮೀರಿದ್ದು. ಅದು ಗಾಳಿಗಿಂತಲೂ ವೇಗವಾದದ್ದು.

ಯಕ್ಕ - ಭಲೇ ರಾಜ! ಭಲೇ! ಗಾಳಿಗಿಂತಲೂ ವೇಗವಾದ ಮನಸ್ಸನ್ನು ಹೊಂದಿದ ಆ ಮನುಷ್ಯನನ್ನು ಅತಿಯಾಗಿ ಕಾಡುವುದು ಯಾವುದು?

ಧರ್ಮರಾಜ - (ಸ್ವಲ್ಪ ಚಿಂತಿಸಿ) ಮಹಾತ್ಮನೇ ಮನುಷ್ಯನನ್ನು ಅತಿಯಾಗಿ ಕಾಡುವುದು ಚಿಂತೆ.

ಯಕ್ಕ - ಒಪ್ಪಿದೆ ಧರ್ಮರಾಜ ಒಪ್ಪಿದೆ. ಸ್ವರ್ಗಕ್ಕಾಗಿ ಮನುಷ್ಯ ಆಸೆ ಪಡುತ್ತಾನೆ. ಆದರೆ ಅವನಿಗೆ ಸ್ವರ್ಗ ಸಿಗುವುದು ಯಾವುದರಿಂದ?

ಧರ್ಮರಾಜ - ಸ್ವರ್ಗವೇ? .. ಯಕ್ಕ, ಸತ್ಯ ಮಾರ್ಗದಿಂದ ಸ್ವರ್ಗ ಸಿಗುವುದಲ್ಲದೆ ಬೇರೆ ಏನೂ ದಾರಿಯಿಲ್ಲ.

ಯಕ್ಕ - ಸರಿಯಾಗಿ ಹೇಳಿದೆ ರಾಜ, ಸರಿಯಾಗಿ ಹೇಳಿದೆ. ಈಗ ಹೇಳು, ಧನಗಳಲ್ಲಿ ಅತ್ಯಂತ ಉತ್ತಮ ಧನ ಯಾವುದು?

ಧರ್ಮರಾಜ - ಉತ್ತಮವಾದ ಪ್ರಶ್ನೆ ಕೇಳಿದೆ ನೀನು. ವಿದ್ಯಾಧನವೇ ಎಲ್ಲಾ ಧನಗಳಿಂತ ಉತ್ತಮವಾದುದು. ಸರ್ವಶ್ರೇಷ್ಠವಾದ ಧನ.

ಯಕ್ಕ - ಬಹಳ ಸಂಶೋಷ. ಧರ್ಮರಾಜ, ನೀನು ಗಮನಿಸಿರುವೆಯಾ, ಮನುಷ್ಯನಿಗೆ ಲಾಭವೇ ಮುಖ್ಯ ಜೀವನದಲ್ಲಿ ಉತ್ತಮವಾದ ಲಾಭವೇನಾದರೂ ಇದ್ದರೆ, ಅದು ಯಾವುದು?

ಧರ್ಮರಾಜ - ಗಮನಿಸಿದ್ದೇನೆ, ಮಹಾತ್ಮ, ಜೀವನದಲ್ಲಿ ಉತ್ತಮವಾದ ಲಾಭವೆಂದರೆ ಅದು ಆರೋಗ್ಯ ಭಾಗ.

ಯಕ್ಕ - ಭಲೇ! ಧರ್ಮರಾಜ ಸರಿಯಾಗಿ ಉತ್ತರಿಸಿದೆ. ಈಗ ಹೇಳು. ಯಾವುದನ್ನು ಬಿಟ್ಟರೆ ವ್ಯಕ್ತಿ ಜನರಿಗೆ ತ್ರಿಯನಾಗುವನು?

ಧರ್ಮರಾಜ - ಮಹಾತ್ಮನೇ ಕೇಳು. ವ್ಯಕ್ತಿ ಗರ್ವವನ್ನು ಬಿಟ್ಟರೆ ಜನರಿಗೆ ತ್ರಿಯನಾಗುತ್ತಾನೆ.

ಯಕ್ಕ - ಒಪ್ಪಿದೆ ಧರ್ಮರಾಜ ನಿನ್ನ ಧರ್ಮಪ್ರಸ್ತ್ರೇಯನ್ನು ಎಲ್ಲಾ ಸುಖ ಭೋಗಗಳಿಂದ ಯಾವಾಗಲೂ ದುಃಖಿಯಾಗಿರುವವನು ಯಾರು?

ಧರ್ಮರಾಜ - ಕೇಳು ಯಕ್ಕ, ಪರರ ವಿಳಿಗೆಯನ್ನು ಸೈರಿಸಲಾರದವನೇ ಯಾವಾಗಲೂ ದುಃಖಿ. (ಯಕ್ಕ ಇನ್ನೂ ಅನೇಕ ಪ್ರಶ್ನೆಗಳನ್ನು ಕೇಳುತ್ತಾನೆ. ಅದಕ್ಕೆಲ್ಲಾ ತಾಳ್ಳೆಯಿಂದ ಧರ್ಮರಾಜ ಉತ್ತರ ಕೊಡುತ್ತಾನೆ. ಯಕ್ಕ ಶ್ರವ್ಯಾಪನಾಗುವನು.)

ಯಕ್ಕ - ಭಲೇ ಧರ್ಮರಾಜ, ಭಲೇ, ನೀನು ಹೆಸರಿಗೆ ತಕ್ಷಂತೆ ಧರ್ಮರಾಜನೇ ಸರಿ. ಮೆಚ್ಚಿದೆ ನಿನ್ನ ಬುದ್ಧಿವಂತಿಕೆಯನ್ನು. ನಿನ್ನ ಉತ್ತರಗಳನ್ನು ಕೇಳಿ ಬಹಳ ಸಂಶೋಷವಾಗಿದೆ. ನಿನ್ನ ನಾಲ್ಕು ಸಹೋದರರಲ್ಲಿ ಯಾರಾದರು ಒಬ್ಬರನ್ನು ಬದುಕಿಸುವೆ. ಹೇಳು, ಯಾರನ್ನು ಬದುಕಿಸಲಿ?

ಧರ್ಮರಾಜ - (ಯಕ್ಷನಿಗೆ ಕೈ ಮುಗಿದು) ಧನ್ಯನಾದೆ. ನಾಲ್ಕುರಲ್ಲಿ ಒಬ್ಬನನ್ನು ಬದುಕಿಸುವುದಾದರೆ, ನನ್ನ ತಮ್ಮ ನಕುಲನನ್ನು ಬದುಕಿಸು.

ಯಕ್ಷ - (ಆಶ್ಚರ್ಯದಿಂದ) ಇದೇನು ಧರ್ಮರಾಜ, ಹೀಗೆ ಹೇಳುತ್ತಿರುವೆ? ಅವಸರ ಪಡಬೇಡ. ಸ್ವಲ್ಪ ಯೋಚಿಸು. ಏರರಾದ ಭೀಮ, ಅಜುಂಗರು ನಿನಗೆ ಶ್ರಿಯರಲ್ಲವೇ? ಅವರನ್ನು ಬಿಟ್ಟು ನಕುಲನನ್ನು ಬದುಕಿಸಲು ಹೇಳುತ್ತಿರುವಿಯಲ್ಲಾ! ಮತ್ತೊಮ್ಮೆ ಯೋಚಿಸು.

ಧರ್ಮರಾಜ - ಪೂಜ್ಯನೇ, ನಾನು ಚೆನ್ನಾಗಿ ಯೋಚಿಸಿದ್ದೇನೆ. ನನಗೆ ಇಬ್ಬರು ತಾಯಂದಿರು. ಕುಂತಿ ಮತ್ತು ಮಾದಿ. ಕುಂತಿಯ ಮಕ್ಕಳಲ್ಲಿ ನಾನು ಜೀವಂತವಾಗಿರುವೆ. ಈಗ ಮಾತೆ ಮಾದಿಯ ಮಕ್ಕಳಲ್ಲಿ ಒಬ್ಬನಾದ ನಕುಲನನ್ನು ಬದುಕಿಸಿಕೊಳ್ಳುವುದು ನಾಯವಲ್ಲವೇ? ನೀನೇ ಹೇಳು.

ಯಕ್ಷ - ಧರ್ಮರಾಜ, ಮೆಚ್ಚಿದೆ ನಿನ್ನ ನಾಯ ನಿಷ್ಠೆಯನ್ನು, ಸಹೋದರ ಪ್ರೀತಿಯನ್ನು. ನಕುಲನೋಬ್ಬನೇ ಏಕೆ? ನಿನ್ನ ಎಲ್ಲಾ ತಮ್ಮಂದಿರೂ ಬದುಕಲಿ. (ಯಕ್ಷನ ಕೃಪೆಯಿಂದ ಸತ್ತಬಿದ್ದಿದ್ದ ನಾಲ್ಕುರೂ ನಿದ್ದೆಯಿಂದ ಎದ್ದವರಂತೆ ಎದ್ದು ಕುಳಿತು, ಆಶ್ಚರ್ಯದಿಂದ ಯಕ್ಷನನ್ನೂ ಧರ್ಮರಾಜನನ್ನೂ ನೋಡುವರು.)

ಧರ್ಮರಾಜ - ಕೃತಾರ್ಥನಾದೆ ದೇವ, ನಾನು ಕೃತಾರ್ಥನಾದೆ. ನೀನು ಸಾಮಾನ್ಯ ಯಕ್ಷನಲ್ಲ. ಯಾರೋ ದೇವತೆಯೇ ಆಗಿರಬೇಕು. ದಯವಿಟ್ಟು ನಿನ್ನ ನಿಜರೂಪವನ್ನು ತೋರಿಸು.

ಯಕ್ಷ - ಹೌದು ಧರ್ಮರಾಜ, ನಾನು ಯಕ್ಷನಲ್ಲ. ನಿನ್ನ ತಂದೆ ಯಮಧರ್ಮ. ನಿನ್ನನ್ನು ಪರೀಕ್ಷಿಸಲು ಬಂದಿದೆ. ನಿನ್ನ ಧರ್ಮಪ್ರಜ್ಞ, ನಾಯನಿಷ್ಠೆ, ಸೋದರ ಪ್ರೇಮದಿಂದ ಸಂತುಷ್ಟನಾಗಿದ್ದೇನೆ. (ಸಹೋದರರಲ್ಲರೂ ಯಕ್ಷನಿಗೆ ನಮಸ್ಕರಿಸುವರು)

ಧರ್ಮರಾಜ - ಧನ್ಯನಾದೆ ತಂದೆ, ಧನ್ಯನಾದೆ. ನಿನ್ನ ದರ್ಶನದಿಂದ ನನ್ನ ಜೀವನ ಪಾವನವಾಯಿತು.

ಯಕ್ಷ - ನಿಮಗೆಲ್ಲರಿಗೂ ಶುಭವಾಗಲಿ. ಜಯಶಾಲೀಗಳಾಗಿ, ಕೇರ್ತಿವಂತರಾಗಿ ಬಾಳಿ.

* * * * *

ಪದಗಳ ಅರ್ಥ

ಅಪ್ರಾಣೀ-ಅನುಮತಿ, ಒಟ್ಟಿಗೆ;

ಜೂಜು - ಪಣವಿಟ್ಟು ಆಡುವ ಆಟ;

ಅರಣಿ-ಯಜ್ಞಕ್ಕೆ ಬೆಂಕಿ ಹುಟ್ಟಿಸಲು

ಧನ - ಹಣ;

ಬಳಸುವ ಮರದ ತುಂಡು;

ಧಿಕ್ಷರಿಸು - ತಿರಸ್ಕರಿಸು;

ಇಷ್ಟ - ಇಷ್ಟ;

ಪ್ರಿಯ - ಇಷ್ಟವಾದ;

ಉನ್ನತ - ಶ್ರೇಷ್ಠ, ಮೇಲು ಮಟ್ಟದ;

ಬಳಲು - ಆಯಾಸಗೊಳ್ಳು;

ಪಳ್ಳಿ - ಅಭಿವೃದ್ಧಿ;

ಯಕ್ಷರು - ದೇವತೆಗಳಲ್ಲಿ ಒಂದು ವರಗ್ರ;

ಕೃತಾರ್ಥ - ಧನ್ಯತೆಯ ಭಾವ;

ವನ - ಕಾಡು, ಬನ, ಅರಣ್ಯ, ಅಡವಿ.

ಗರ್ವ – ಅಹಂಕಾರ;

ಗೂಡಚಾರ – ಗುಟ್ಟಾಗಿ ಮಾಹಿತಿ ಸಂಗ್ರಹಿಸುವವ,

ಬೇಹುಗಾರ;

ವನವಾಸ – ಕಾಡಿನಲ್ಲಿ ವಾಸಿಸುವುದು;

ಸರೋವರ – ನೀರಿನ ತಾಣ;

ಸೈರಿಸು – ಸಹಿಸು.

ಅಭ್ಯಾಸ

ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಒಂದು ವಾಕ್ಯದಲ್ಲಿ ಉತ್ತರಿಸಿರಿ.

೧. ಪಾಂಡವರು ವನವಾಸಕ್ಕೆ ಬರಲು ಕಾರಣವೇನು?
೨. ನಕುಲನು ಸರೋವರಕ್ಕೆ ಏಕೆ ಹೋದನು?
೩. ಗಾಳಿಗಂತ ವೇಗವಾದುದು ಯಾವುದು?
೪. ‘ಯಕ್ಷ ಪ್ರಶ್ನೆ’ಯಲ್ಲಿ ಹೇಳಿರುವಂತೆ ಎಲ್ಲಕ್ಕಿಂತ ಉತ್ತಮವಾದ ಧನ ಯಾವುದು?
೫. ಧರ್ಮರಾಜನಿಗೆ ಪ್ರಶ್ನೆಗಳನ್ನು ಕೇಳಿದ ಯಕ್ಷ ಯಾರು?
೬. ಧರ್ಮರಾಜ ತನ್ನ ಸಹೋದರರಲ್ಲಿ ಯಾರನ್ನು ಬದುಕಿಸಲು ಕೇಳಿದನು?

ಆ) ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಮೂರು–ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

೧. ಪಾಂಡವರು ಜಿಂಕೆಯನ್ನು ಬೆನ್ನಟಟಿದ್ದ ಏಕೆ?
೨. ಧರ್ಮರಾಜನ ತಮ್ಮಂದಿರೆಲ್ಲ ಸಾಯಲು ಕಾರಣವೇನು?
೩. ಸ್ವರ್ಗ ಮತ್ತು ಲಾಭದ ಬಗೆಗೆ ಧರ್ಮರಾಜನ ಉತ್ತರವೇನು?
೪. ಯಕ್ಷನು ಏಕೆ ಸಂತುಷ್ಟಾದನು?

ಇ) ಕೆಳಗಿನ ನುಡಿಗಳ ಸಂದರ್ಭವನ್ನು ಸ್ವಾರಸ್ಯ ಸಹಿತ ವಿವರಿಸಿರಿ.

೧. “ಅಯೋಽ ವಿಧಿಯೇ, ಇದೇನು ಅನ್ಯಾಯವಾಯಿತು?”
೨. “ಮೊದಲು ನೀರು ಕುಡಿದು ಸಾಯುವೆಯೋ, ಇಲ್ಲಾ ನನ್ನ ಪ್ರಶ್ನೆಗೆ ಉತ್ತರ ಹೇಳಿ ಬದುಕುವೆಯೋ?”
೩. “ಮನುಷ್ಯನನ್ನು ಅಲಿಯಾಗಿ ಕಾಡುವುದೇ ಜಿಂತೆ”.
೪. “ಪರರ ಏಳಿಗೆಯನ್ನು ಸೈರಿಸಲಾರದವನೇ ದುಃಖಿ”.
೫. “ನನಗೆ ಇಬ್ಬರು ತಾಯಂದಿರು”.

ಭಾಷಾಭ್ಯಾಸ

ಅ) ಕೆಳಗಿನ ಪದಗಳನ್ನು ಬಿಡಿಸಿ ಬರೆದು, ಸಂಧಿಯ ಹೆಸರು ತಿಳಿಸಿರಿ.

ಇ. ಇದೇನು ೨. ಅಲ್ಲಿಂದಿಲ್ಲಿಗೆ ೩. ಮಾತನ್ನು ೪. ರೂಪದಲ್ಲಿದ್ದ ೫. ಮಹಾತ್ಮ.

ಆ) ಕೆಳಗೆ ಕೊಟ್ಟಿರುವ ಪದಗಳಿಗೆ ತತ್ವಮ ತದ್ವವಗಳನ್ನು ಬರೆಯಿರಿ.

ಇ. ಧರ್ಮ ೨. ಸ್ವರ್ಗ ೩. ವಿಧಿ ೪. ಸಂತೋಷ ೫. ವಿಷ ೬. ಧ್ವನಿ ೭. ಭೂಮಿ ೮. ಆಕಾಶ.

ಇಂದ್ರಾ) ಕೆಳಗೆ ಕೊಟ್ಟಿರುವ ಪಟ್ಟಿಯಲ್ಲಿನ ಪದಗಳನ್ನು ಜೋಡಿಸಿ ಅಧ್ಯಾಪ್ತಾಣಾ ವಾಕ್ಯಗಳನ್ನು ರಚಿಸಿರಿ.

ಮಾದರಿ: ಘಾತಿಮಾ ಪುಸ್ತಕವನ್ನು ಕೊಂಡಳು.

ಕರ್ತೃ	ಕರ್ಮ	ಕ್ರಿಯಾಪದ
ಘಾತಿಮಾ	ನೀರನ್ನು	ತಿಂದರು
ಹುಡುಗರು	ಪುಸ್ತಕವನ್ನು	ಹಿಡಿಯಿತು
ಮಹೇಶ	ಇಲಿಯನ್ನು	ಕೊಂಡಳು
ಬೆಕ್ಕು	ಹಣ್ಣಗಳನ್ನು	ತಂದನು

ಭಾಷಾ ಚಟುವಟಿಕೆ

ಅ) ಯಕ್ಕೆ ಪ್ರಶ್ನೆಯ ಪ್ರಸಂಗವನ್ನು ವೇಷಭಾಷಣಗಳೊಂದಿಗೆ ತರಗತಿಯಲ್ಲಿ ಅಭಿನಯಿಸಿರಿ.

ಆ) ಮಹಾಭಾರತದ ಕಥೆಯನ್ನು ಓದಿ ತಿಳಿಯಿರಿ.

ಇ) ಕೆಳಗಿನ ಕಥಾಭಾಗವನ್ನು ಸಂಭಾಷಣೆಯ ರೂಪದಲ್ಲಿ (ನಾಟಕ ರೂಪ) ಬರೆಯಿರಿ.

ಒಮ್ಮೆ ಮನುಷ್ಯನೊಬ್ಬ ಮೈ ತುಂಬಾ ಕಂಬಳಿ ಹೊದ್ದುಕೊಂಡು ಹೊರಟಿದ್ದನು. ಅವನನ್ನು ನೋಡಿದ ಮಾರುತ ಸೂರ್ಯನ ಬಳಿಗೆ ಬಂದು, ನೀನು ಬೆಳಕು, ಶಾಶಿ ಕೊಡುವ ದೇವರು. ನಾನು ಗಾಳಿ ಕೊಡುವೆ. ನಮ್ಮಿಬ್ಬರಲ್ಲಿ ಯಾರು ಬಲಶಾಲಿಗಳೆಂದು ಇವತ್ತು ತಿಳಿಯೋಣ ಎಂದು ಹೇಳಿದನು. ಅದಕ್ಕೆ ಸೂರ್ಯ ಅದನ್ನು ಹೇಗೆ ನಿರ್ಧರಿಸುವುದು ಎಂದನು. ಅದಕ್ಕೆ ಮಾರುತ, ಅದು ಹೇಗೆಂದರೆ, ಯಾರು ಆ ಮನುಷ್ಯ ಹೊದ್ದುಕೊಂಡ ಕಂಬಳಿಯನ್ನು ಬೀಳಿಸುತ್ತಾರೋ ಅವರೇ ಬಲಶಾಲಿಗಳು ಎಂದನು. ಸೂರ್ಯ ಒಪ್ಪಿಗೆ ಸೂಚಿಸಿದನು.

ಮಾರುತ ಮನುಷ್ಯನ ಸಮೀಪಕ್ಕೆ ಬಂದು ಜೋರಾಗಿ ಗಳಿ ಬೀಸ ತೊಡಗಿದನು. ಗಾಳಿಯಿಂದ ಚಳಿಹೆಚ್ಚಾಗಿ ಮನುಷ್ಯ ಬಿಗಿಯಾಗಿ ಕಂಬಳಿ ಹೊದ್ದುಕೊಂಡನು. ಮಾರುತ ಮಾಡಿದ ಪ್ರಯತ್ನ ಫಲಿಸಲಿಲ್ಲ. ಸೋತುಹುಳಿತನು. ನಂತರ ಸೂರ್ಯನ ಸರದಿ. ಸೂರ್ಯ ತನ್ನ ಕಿರಣಗಳನ್ನು ಪ್ರವಿಶಿಸಿ ಹರಡಿದನು. ಬಿಸಿಲುಹೆಚ್ಚಾಗತೊಡಗಿತು. ಸೆಬೆ ತಾಳಲಾರದೆ ಮನುಷ್ಯ ತನ್ನ ಕಂಬಳಿ ತೆಗೆದು ಕೆಳಕ್ಕೆ ಹಾಕಿದನು. ಇದನ್ನು ನೋಡಿಮಾರುತ ಸೂರ್ಯನ ಬಳಿ ಬಂದು ನಾನು ಸೋತೆ, ನೀನು ನಿಜಕ್ಕೂ ನನಗಿಂತ ಬಲಶಾಲಿ, ನೀನೇ ಗೆದ್ದೆಂದನು. ಆಗ ಸೂರ್ಯ ಇಲ್ಲ ಯಾರೂ ಹೆಚ್ಚ್ಯಾಗಿ ಇಲ್ಲ ಅಥವಾ ಕಡಿಮೆಯೂ ಇಲ್ಲ. ಅವರವರ ಕೆಲಸಅವರಿಗೆ ಮುಖ್ಯ ಎಂದನು.

ಘ್ಯಾಕರಣ ಕರ್ತೃತ್ವ, ಕರ್ಮ, ಕ್ರಿಯಾ ಪದಗಳು ಭಾಗ 'ಅ'

ಕರ್ತೃಪದ, ಕರ್ಮಪದ, ಕ್ರಿಯಾಪದ ಹಾಗೂ ಅವುಗಳ ವಿಶೇಷಣಗಳಿಂದ ಕ್ರಮವಾಗಿ ಬರೆದ ಪದಸಮಾಹವೇ ವಾಕ್ಯವೆನಿಸುವುದು. ಅನೇಕ ಪದಗಳನ್ನು ಪರಸ್ಪರ ಸಂಬಂಧವುಂಟಾಗುವಂತೆ ಜೋಡಿಸುವುದೇ ವಾಕ್ಯರಚನೆ ಎನಿಸುವುದು.

ಕೆಳಗಿನ ವಾಕ್ಯಗಳನ್ನು ಗಮನಿಸಿ

೧. ನನಗೆ ಹೂವುಗಳೆಂದರೆ ಬಹಳ ಇಷ್ಟ.
೨. ಆ ಬೊಂಬೆಯ ಪ್ರಸ್ತುತವನ್ನು ಕೊಡು.
೩. ನಾಳೆ ಅವರು ಯಾವ ಉಂಟಾಗಿದ್ದರು.

ಮೇಲಿನ ಪದ ಸಮಾಹಗಳನ್ನು ಒಳಗೊಂಡಿ ಅವು ಅಥವಾಗುತ್ತವೆ. ಮುಂದಿನ ಪದ ಸಮಾಹಗಳನ್ನು ಗಮನಿಸಿರಿ.

೧. ಇಷ್ಟ ಹೂವು ಬಹಳ ಎಂದರೆ ನನಗೆ.
೨. ಕೊಡು ಪ್ರಸ್ತುತವನ್ನು ಬೊಂಬೆಯ ಆ.
೩. ಯಾವ ಅವರು ಉಂಟಾಗಿದ್ದರು ನಾಳೆ?

ಇಲ್ಲಿರುವ ಪದಗಳು ಅವೇ ಆದರೂ ಅಥವಾಗುವುದಿಲ್ಲ. ಆದುದರಿಂದ ಅಥವಾಪೂರ್ಣವಾಗಿ ಜೋಡಿಸಲಾದ ಪದಗಳ ಗುಂಪನ್ನು ವಾಕ್ಯ ಎನ್ನುತ್ತೇವೆ. ವಾಕ್ಯಗಳಲ್ಲಿ ಕರ್ತೃತ್ವ, ಕರ್ಮ, ಕ್ರಿಯಾ ಪದಗಳು ಇರುತ್ತವೆ.

ಇಲ್ಲಿರುವ ವಾಕ್ಯಗಳನ್ನು ಗಮನಿಸಿರಿ.

೧. ಕರೀಮನು ಜಾರ್ಜನನ್ನು ನೋಡಿದನು.

೨. ತಂದೆ ಹಣ್ಣಿಗಳನ್ನು ತಂದರು.

೩. ಸುಹಾನ ಜಿತ್ತುವನ್ನು ಬರೆದಳು.

೪. ಮಕ್ಕಳು ಪುಸ್ತಕಗಳನ್ನು ಜೋಡಿಸುತ್ತಿರುವರು.

ಈ ವಾಕ್ಯಗಳಲ್ಲಿ ನೋಡಿದನು, ತಂದರು, ಬರೆದನು, ಜೋಡಿಸುತ್ತಿರುವರು ಇವುಗಳು ಕ್ರಿಯೆಯನ್ನು ಸೂಚಿಸುವ ಪದಗಳಾದ್ದರಿಂದ ಕ್ರಿಯಾ ಪದಗಳು. ಈ ಕ್ರಿಯೆಯನ್ನು ಮಾಡುತ್ತಿರುವವರನ್ನು ಸೂಚಿಸುವ ಪದಗಳು ಅಂದರೆ ಹನುಮಂತ, ತಂದೆ, ಸುರೇಶ, ಮಕ್ಕಳು ಇವು ಕರ್ತೃ ಪದಗಳು. ಏನನ್ನು ಮಾಡುತ್ತಾರೆ ಎಂದು ಸೂಚಿಸುವ ಪದಗಳು ಅಂದರೆ ಜಾರ್ಜನನ್ನು, ಹಣ್ಣಿಗಳನ್ನು, ಜಿತ್ತುವನ್ನು, ಪುಸ್ತಕಗಳನ್ನು ಇವು ಕರ್ಮ ಪದಗಳು.

ತತ್ವಮ - ತದ್ವವ

ಕೆಳಗಿನ ವಾಕ್ಯಗಳನ್ನು ನೋಡಿ, ಕೆಳಗೆ ಗೆರೆ ಎಳೆದ ಪದಗಳ ವಿಶೇಷತೆ ಗಮನಿಸಿರಿ.

೧. ಆಕಾಶದಲ್ಲಿ ಬಣ್ಣಬಣ್ಣಿದ ಗಾಳಿಪಟಗಳು ಹಾರಾಡುತ್ತಿದ್ದವು.

ಆಗಸದಲ್ಲಿ ಬಣ್ಣಬಣ್ಣಿದ ಗಾಳಿಪಟಗಳು ಹಾರಾಡುತ್ತಿದ್ದವು.

೨. ಗೀತಾಳ ದ್ವನಿ ತುಂಬಾ ಇಂಪಾಗಿದೆ.

ಗೀತಾಳ ದನಿ ತುಂಬಾ ಇಂಪಾಗಿದೆ.

ಮೊದಲನೇಯ ಉದಾಹರಣೆಯಲ್ಲಿ ‘ಆಕಾಶ’ ಎಂದು ಒಮ್ಮೆ, ‘ಆಗಸ’ ಎಂದು ಮತ್ತೊಮ್ಮೆ ಬಳಸಲಾಗಿದೆ. ಹಾಗೆಯೇ ಎರಡನೇಯ ಉದಾಹರಣೆಯಲ್ಲಿ ‘ದ್ವನಿ’ ಎಂದು ಒಮ್ಮೆ, ‘ದನಿ’ ಎಂದು ಮತ್ತೊಮ್ಮೆ ಉಪಯೋಗಿಸಲಾಗಿದೆ. ಆಕಾಶ, ದ್ವನಿ ಎಂಬ ಪದಗಳು ಸಂಸ್ಕೃತ ಮೂಲದವು. ಸಂಸ್ಕೃತದಲ್ಲಿ ಇರುವಂತೆಯೇ ಕನ್ನಡದಲ್ಲಿ ಬಳಸಿದರೆ ಅದನ್ನು ತತ್ವಮ ಎಂದರೆ ಮೂಲ ಭಾಷೆಗೆ ಸಮ ಎಂದು ಗುರುತಿಸುತ್ತೇವೆ. ಆದರೆ ಎಲ್ಲ ಸಂದರ್ಭದಲ್ಲಿಯೂ ಹಾಗೆ ಮಾಡಲಾಗುವುದಿಲ್ಲ. ಆಗ ಕನ್ನಡದ ಜಾಯಮಾನಕ್ಕೆ ಹೊಂದುವಂತೆ ಅದನ್ನು ಮಾಪಾಡು ಮಾಡಿಕೊಂಡು ಉಪಯೋಗಿಸುತ್ತೇವೆ. ಆ ಪದವನ್ನು ‘ತದ್ವವ’- ಎಂದರೆ ಮೂಲ ಶಬ್ದದಿಂದ ಹುಟ್ಟಿದ್ದು ಎನ್ನುತ್ತೇವೆ. ಈ ಮೇಲಿನ ಉದಾಹರಣೆಯಲ್ಲಿ ಆಕಾಶ ಮತ್ತು ದ್ವನಿ ತತ್ವಮಗಳಾದರೆ, ಆಗಸ ಮತ್ತು ದನಿ ತದ್ವವಗಳಾಗಿವೆ.

ಭಾಗ ‘ಆ’

ಅ) ಕೆಳಗಿನ ಪದಗಳಲ್ಲಿ ತತ್ವಮ-ತದ್ವವಗಳನ್ನು ಗುರುತಿಸಿ ಬರೆಯಿರಿ.

೧. ಶ್ರೀಮಂತ ಅ. ಹರುಷ ೨. ಸಿರಿ ೩. ಬ್ರಹ್ಮ.

ಆ) ‘ಯಕ್ಷಪ್ರಶ್ನೆ’ ಗಢಭಾಗದಲ್ಲಿ ಬಂದಿರುವ ತತ್ವಮ, ತದ್ವವಗಳನ್ನು ಪಟ್ಟಿ ಮಾಡಿರಿ.

ಕೋಪವನ್ನು ಸಹನೆಯಿಂದ ಗೆಲ್ಲಬೇಕು.

* * * * *

೨. ನೀತಿ ಮಾತು (ಪದ್ಯ)



ಪ್ರವೇಶ: ದಾಸ ಸಾಹಿತ್ಯವು ಕನ್ನಡ ಸಾಹಿತ್ಯದ ತವನಿಧಿಯಂತೆ. ಹರಿದಾಸರ ಕೃತಿಗಳು ಕನ್ನಡ ಸಾಹಿತ್ಯದ ಆಸ್ತಿ. ಇವು ಗೇಯತೆಯಿಂದ ಕೂಡಿದ್ದು ನೀತಿ ಬೋಧಕಗಳಾಗಿವೆ. ‘ಸಜ್ಜನರ ಸಂಗ ಹೆಚ್ಚೆನು ಸಮಿದಂತೆ’ ಎಂಬ ಮಾತನ್ನು ನಾವು ಕೇಳಿದ್ದೇವೆ. ಒಳ್ಳೆಯವರ ಸ್ನೇಹ ಮತ್ತು ಜ್ಞಾನಿಗಳ ಸಂಗ ಉತ್ತಮವಾದುದು. ವ್ಯಕ್ತಿ ಹೇಗೆ ಜೀವನ ನಡೆಸಬೇಕೆಂಬುದನ್ನು ಕನಕದಾಸರು ಇಲ್ಲಿ ಸರಳವಾಗಿ ಹೇಳಿದ್ದಾರೆ.

ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ

ಸುಜ್ಞಾನಿಗಳ ಕೂಡ ಜಗಳವೇ ಲೇಸು ॥ ಪ ॥

ಲಂಬುಡುವುದಕ್ಕಿಲ್ಲದ ಅರಸನೋಲಗಕ್ಕಿಂತ

ತುಂಬಿದೂರೊಳಗೆ ತಿರಿದುಂಬುವುದೇ ಲೇಸು

ಹಂಬಲಿಸಿ ಹಾಳ್ಳಿರಟೆ ಹೊಡೆಯುವುದಕ್ಕಿಂತ ಹರಿ

ಯೆಂಬ ದಾಸರ ಕೂಡೆ ಸಂಭಾಷಣೆಯೆ ಲೇಸು॥

ಒಡನೆ ಹಂಗಿಸುವನೋಗರವನುಂಬುವುದಕ್ಕಿಂತ

ಕುಡಿನೀರು ಕುಡಿದುಕೊಂಡಿರುವುದೇ ಲೇಸು

ಬಿಡದೆ ಬಾಂಧವರೊಡನೆ ಕಡಿದಾಡುವುದಕ್ಕಿಂತ

ಅಡವಿಯೊಳಗಜ್ಞಾತ ವಾಸವೇ ಲೇಸು॥

ಮಸೆಯುತ್ತಿಹ ಮತ್ತುರದ ನೆರೆಯೊಳಗಿರುವುದಕ್ಕಿಂತ

ಹಸನಿಲ್ಲದ ಹಾಳುಗುಡಿಯೆ ಲೇಸು

ಬಿಸಜಾಕ್ಕ ಕಾಗಿನೆಲೆಯಾದಿ ಕೇಶವರಾಯ

ವಸುಮತಿಯೊಳು ನಿನ್ನ ದಾಸತ್ವವೇ ಲೇಸು॥

– ಕನಕದಾಸ

ಕೃತಿಕಾರರ ಪರಿಚಯ

ಹಾವೇರಿ ಜಿಲ್ಲೆಯ ಬಂಕಾಪುರದ ಹತ್ತಿರದಲ್ಲಿರುವ ಬಾಡ ಗ್ರಾಮದಲ್ಲಿ ಕನಕದಾಸರು ಜನಿಸಿದರು. ಇವರ ಕಾಲ ಸುಮಾರು ೧೫–೧೬ನೇ ಶತಮಾನ. ಆರಂಭದಲ್ಲಿ ದಂಡನಾಯಕರಾಗಿದ್ದ ಇವರು ಜೀವನದಲ್ಲಿ ವೈರಾಗ್ಯ ಬಂದು ಎಲ್ಲವನೂ ಬಿಟ್ಟು ವ್ಯಾಸರಾಯರ ಶಿಷ್ಯರಾದರು. ಕನಕದಾಸರು ಮರಂದರದಾಸರ ಸಮಕಾಲೀನರು. ಅನೇಕ ಕೇರಣನೆಗಳನ್ನು ರಚಿಸಿದ್ದಾರೆ. ‘ರಾಮಧಾನ್ಯಚರಿತೆ’, ‘ನಳಚರಿತ್ರೆ’, ‘ಮೋಹನ ತರಂಗಿನೆ’, ‘ಹರಿಭಕ್ತಿಸಾರ’ ಮೌದಲಾದ ಕಾವ್ಯಗಳನ್ನು ಬರೆದಿದ್ದಾರೆ. ಇವರ ಅಂತಿಮನಾಮ ಕಾಗಿನೆಲೆ ಆದಿಕೇಶವ. ಕನಕದಾಸರು ಮತ್ತು ಮರಂದರದಾಸರನ್ನು ಕನಾಟಕ ಕೇರಣ ಸಾಹಿತ್ಯದ ಅಶ್ವಿನಿ ದೇವತೆಗಳಿಂದು ಬಣ್ಣಿಸಲಾಗಿದೆ.



ಪದಗಳ ಅರ್ಥ

ಅಜ್ಞಾತವಾಸ – ಬೇರೆಯವರಿಗೆ ಗೊತ್ತಾಗದಂತೆ
ರಹಸ್ಯವಾಗಿ ವಾಸವಾಗಿರುವುದು.

ಅಜ್ಞಾನಿ – ಜ್ಞಾನವಿಲ್ಲದವ, ತಿಳಿವಳಿಕೆ ಇಲ್ಲದವ, ದಡ್ಡ:

ಅಡವಿ – ಅರಣ್ಯ, ಕಾಡು;

ಅಧಿಕ – ಹೆಚ್ಚು;

ಅರಸ – ರಾಜ;

ಉಂಬು – ಉಟ ಮಾಡು;

ಒಗರ – ಅನ್ನ;

ಒಲಗ – ಸಭೆ;

ಕಡಿದಾಡು – ಜಗಳವಾಡು;

ಗುಡಿ – ದೇವಸ್ಥಾನ;

ತಿರಿದು – ಭಿಕ್ಷೆ ಬೇಡಿ;

ದಾಸತ್ವ – ಸೇವಕತನ;

ನೆರೆ – ಪಕ್ಕದಲ್ಲಿರುವ;

ಬಿಸಜಾಕ್ಕ – ವಿಷ್ಣು (ಬಿಸಜ-ಕಮಲ, ಅಕ್ಕ-ಕಣ್ಣ,

ಕಮಲದಂತೆ ಕಣ್ಣಳ್ಳವನು ಯಾವನೋ

ಅವನೇ);

ಮಶ್ವರ – ಹೊಟ್ಟೆಕೆಚ್ಚು, ದ್ವೇಷ;

ಮಸೆಯುವುದು – ದ್ವೇಷ ಸಾಧಿಸುವುದು;

ಲೇಸು – ಒಳ್ಳೆಯದು;

ವಸುಮತಿ – ಭೂಮಿ;

ಸುಜ್ಞಾನಿ – ಉತ್ತಮ ಜ್ಞಾನಿ, ತಿಳಿದವ;

ಹಂಬಲಿಸಿ – ಆಸೆಪಟ್ಟು;

ಹಸನಿಲ್ಲದ – ಅನುಕೂಲವಿಲ್ಲದ;

ಹಾಳ್ಳರಟೆ – ಕೆಲಸಕ್ಕೆ ಬಾರದ ಮಾತುಗಳನ್ನು

ಆಡುತ್ತಾ ಇರುವುದು.

ಅಭ್ಯಾಸ

ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಒಂದು ವಾಕ್ಯದಲ್ಲಿ ಉತ್ತರಿಸಿರಿ.

೧. ‘ನೀತಿ ಮಾತು’ ಪದ್ಯದಲ್ಲಿ ಹೇಳಿರುವಂತೆ ಯಾರೋಡನೆ ಮಾಡುವ ಸ್ವೇಚ್ಛೆ ಒಳ್ಳೆಯದಲ್ಲ?

೨. ಅರಸನೋಲಗಕ್ಕಿಂತ ಉತ್ತಮವಾದುದು ಯಾವುದೆಂದು ಕನಕದಾಸರು ಹೇಳಿದ್ದಾರೆ?

೩. ಕನಕದಾಸರು ಹೇಳಿರುವಂತೆ ಹಾಳು ಹರಟಗಿಂತಲೂ ಮೇಲಾದುದು ಯಾವುದು?

೪. ಮಶ್ವರದ ನೆರೆಗಿಂತ ಎಲ್ಲಿದ್ದರೆ ಒಳ್ಳೆಯದು ಎಂದು ‘ನೀತಿ ಮಾತು’ ಪದ್ಯದಲ್ಲಿ ಹೇಳಿದೆ?

ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಐದು-ಐರು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

೧. ಹಂಗಿಸುವ ಮತ್ತು ಕಡಿದಾಡುವ ಬಾಂಧವರ ಬಗೆಗೆ ಕನಕದಾಸರ ಅಭಿಪ್ರಾಯವೇನು?

೨. ಬಿಸಜಾಕ್ಕನ ದಾಸತ್ವವನ್ನು ದಾಸರು ಏಕೆ ಬಯಸಿದ್ದಾರೆ?

- ಇ) ಕೆಳಗಿನ ನುಡಿಗಳ ಸಂದರ್ಭವನ್ನು ಸ್ವಾರಸ್ಯ ಸಹಿತ ವಿವರಿಸಿ.
- “ಹರಿಯೆಂಬ ದಾಸರ ಕೂಡೆ ಸಂಭಾಷಣೆಯೆ ಲೇಸು”
 - “ಕುಡಿನೀರು ಕುಡಿದುಕೊಂಡಿರುವುದೇ ಲೇಸು”
- ಈ) ಕೆಳಗಿನ ಖಾಲಿ ಇರುವ ಸ್ಥಳಗಳನ್ನು ಪದ್ಯಭಾಗವನ್ನಾಧರಿಸಿ ಸೂಕ್ತ ಪದಗಳಿಂದ ಭಕ್ತಿ ಮಾಡಿ.
- ತುಂಬಿದೂರೋಳಗೆ ಲೇಸಾಗಿರುವುದು _____
 - ಹರಿ ಎಂಬ ದಾಸರ ಕೂಡೆ ಲೇಸಾಗಿರುವುದು _____
 - ಒಡನೆ ಹಂಗಿಸುವನೋಗರವನುಂಬುವುದಕ್ಕಿಂತ _____ ಕುಡಿದುಕೊಂಡಿರುವುದೇ ಲೇಸು.
 - ವಸುಮತಿಯೊಳು ಲೇಸಾಗಿರುವುದು _____

ಭಾಷಾಭಾಷ

- ಅ) ಕೆಳಗಿನ ಪದಗಳಿಗೆ ಸಮಾನಾರ್ಥಕ ಪದಗಳನ್ನು ಬರೆಯಿರಿ.
- ಸ್ನೇಹ, ಅರಸ, ನೀರು, ವಸುಮತಿ.
- ಆ) ಮೊದಲೆರಡು ಪದಗಳಿರುವ ಸಂಬಂಧವನ್ನು ಗಮನಿಸಿ, ಮೂರನೆಯ ಪದಕ್ಕೆ ಸೂಕ್ತಪದವನ್ನು ಬರೆಯಿರಿ.
- ಜ್ಞಾನ : ಅಜ್ಞಾನ :: ನ್ಯಾಯ : _____
 - ಬಿಸಜಾಕ್ : ವಿಷ್ಣು :: ಹಣೆಗಣ್ಣಿ : _____
 - ಹಣ ಇರುವವ : ಹಣವಂತ : ಬುದ್ಧಿ ಇರುವವ : _____
 - ಗೆಳೆಯ : ಗೆಳೆತನ : ಹಗೆ : _____

ಭಾಷಾ ಚಟುವಟಿಕೆ

- ಅ) ಕನಕದಾಸರ ‘ನೀತಿಮಾತು’ ಕೀರ್ತನೆಯನ್ನು ಕಂಠಪಾಠ ಮಾಡಿ.
- ಆ) ‘ದುಷ್ಪರ ಕಂಡರೆ ದೂರವಿರು’ – ಈ ಮಾತಿನ ಭಾವವನ್ನು ನಾಲ್ಕೆಉದ್ದು ವಾಕ್ಯಗಳಲ್ಲಿ ವಿಸ್ತರಿಸಿ ಬರೆಯಿರಿ.
- ಇ) ಹಾಳು ಹರಟೆಯಿಂದ ಆಗುವ ತೊಂದರೆಗಳ ಬಗೆಗೆ ನಿಮ್ಮ ಅಭಿಪ್ರಾಯಗಳನ್ನು ತರಗತಿಯಲ್ಲಿ ಹಂಚಿಕೊಳ್ಳಿ.

ಈ) ಸರ್ವಜ್ಞನ ಕೆಳಗಿನ ವಚನವನ್ನು ಅರ್ಥಮಾಡಿಕೊಂಡು ಗಟ್ಟಿಯಾಗಿ ಹೇಳಿ.

ಸಜ್ಞನರ ಸಂಗವದು ಹೆಚ್ಚೇನು ಸವಿದಂತೆ

ದುರ್ಜನರ ಸಂಗದೊಡನಾಟ | ಬಜ್ಞಲಿನ

ರೊಚ್ಚಿನಂತಿಹುದು | ಸರ್ವಜ್ಞ||

ವ್ಯಾಕರಣ-ಭಾಗ 'ಅ'

ವಿಭಕ್ತಿ ಪ್ರಶ್ನಯಗಳು

೧. ನೀನು ಮನೆಯಿಂದ ಯಾವಾಗ ಹೊರಟೆ?
೨. ನಾನು ನಿಮ್ಮ ಮನೆಗೆ ಬರುತ್ತೇನೆ.
೩. ಅರೆ! ಅವರ ಮನೆಯ ಬಾಗಿಲಿಗೆ ಬೀಗ ಹಾಕಿದೆ.
೪. ರಜನಿಯ ಮನೆಯಲ್ಲಿ ಹಬ್ಬದ ಸಂಭ್ರಮ.

ಮೇಲಿನ ವಾಕ್ಯಗಳಲ್ಲಿ ಬಂದಿರುವ ಮನೆಯಿಂದ, ಮನೆಗೆ, ಮನೆಯ, ಮನೆಯಲ್ಲಿ ಎಂಬ ಪದಗಳಲ್ಲಿ 'ಮನೆ' ಎಂಬುದು ಎಲ್ಲದರಲ್ಲೂ ಇದೆ. 'ಮನೆ'- ಎಂಬುದಕ್ಕೆ ಸ್ವತಂತ್ರವಾದ ಅರ್ಥವಿದೆ. ಇದನ್ನು ಪ್ರಕೃತಿ ಎನ್ನವರು. ಸ್ವತಂತ್ರವಾದ ಅರ್ಥವಿಲ್ಲದ ಪ್ರಕೃತಿಗಳ ಮುಂದೆ ಸೇರಿ ಬೇರೆ ಬೇರೆ ಅರ್ಥವನ್ನಿಂಟು ಮಾಡುವ ಉ, ಅನ್ನ, ಇಂದ, ಗೆ, ಕ್ಕೆ, ದೆಸೆಯಿಂದ, ಅ, ಅಲ್ಲಿ, ಏ, ಇರಾ, ಈ, ಆ- ಇತ್ಯಾದಿಗಳಿಗೆ ವಿಭಕ್ತಿ ಪ್ರಶ್ನಯಗಳೆಂದು ಕರೆಯುತ್ತಾರೆ. ವಿಭಕ್ತಿ ಪ್ರಶ್ನಯಗಳು ಹೊಡುವ ಅರ್ಥವೇ ಕಾರಕಾರ್ಥ.

'ದಾಸರು' ಪದಕ್ಕೆ ವಿಭಕ್ತಿ ಪ್ರಶ್ನಯಗಳನ್ನು ಸೇರಿಸಿದ ಕೆಳಗಿನ ಉದಾಹರಣೆಗಾಗಿ ಗಮನಿಸಿರಿ.

ವಿಭಕ್ತಿ	ಪ್ರಶ್ನಯ	ಉದಾಹರಣೆ
ಪ್ರಥಮಾ	ಉ	ದಾಸರು
ದ್ವಿತೀಯಾ	ಅನ್ನ	ದಾಸರನ್ನ
ತೃತೀಯಾ	ಇಂದ	ದಾಸರಿಂದ
ಚತುರ್ಥಿ	ಗೆ, ಇಗೆ, ಕೆ. ಅಕ್ಕೆ	ದಾಸರಿಗೆ
ಪಂಚಮಿ	ಇಂದ (ದೆಸೆಯಿಂದ)	ದಾಸರ ದೆಸೆಯಿಂದ
ಷಷ್ತಿ	ಅ	ದಾಸರ
ಸಪ್ತಮಿ	ಅಲ್ಲಿ	ದಾಸರಲ್ಲಿ

ಭಾಗ 'ಅ'

ಅ) ಕೆಳಗಿನ ಪ್ರಕೃತಿಗಳಿಗೆ ವಿಭಕ್ತಿ ಪ್ರಶ್ನಯಗಳನ್ನು ಸೇರಿಸಿ ಬರೆಯಿರಿ.

ಅಜ್ಞಾನಿ, ಅಡವಿ.

ಆ) ನಿಮ್ಮ ನಿಮ್ಮ ಹೆಸರುಗಳಿಗೆ ವಿಭಕ್ತಿ ಪ್ರಶ್ನಯಗಳನ್ನು ಸೇರಿಸಿ ಬರೆಯಿರಿ.

ಸರ್ವಾರ್ಥಿಯವನೊಡನೆ ಸರಸಕ್ಕಿಂತ ಗಂಧದವನೊಡನೆ ಸುದ್ದಾಟವೇ ಲೇಸು

* * * * *

ರ. ನಾನು ಕನ್ನಡ ಕವಿಯಾದೆ (ಗದ್ಯ)



- ಕುವೆಂಪು

ಪ್ರಮೇಶ: ವ್ಯಕ್ತಿಯ ಜೀವನದಲ್ಲಿ ನಡೆಯುವ ಸಾಮಾನ್ಯವೆಂದು ತೋರುವ ಒಂದು ಘಟನೆ, ನಂತರ ಅತ್ಯಂತ ಪರಿಣಾಮವನ್ನು ಬೀರಬಹುದು. ಈ ಪರಿಣಾಮ ಕೇವಲ ಆ ವ್ಯಕ್ತಿಯ ಜೀವನದ ಮೇಲೆ ಮಾತ್ರವಲ್ಲ, ಇಡೀ ನಾಡಿನ ಜೀವನದ ಮೇಲೆ ಬೀರಬಹುದು.



೧೯೬೫ನೇಯ ಜುಲೈ ೨೫ನೇ ತಾರಿಖು ಬುಧವಾರದ ದಿನ ನನ್ನ ಜೀವನದಲ್ಲಿ - ವಿಶೇಷವಾಗಿ ಸಾಹಿತ್ಯ ಸಂಬಂಧವಾದ ಜೀವನದಲ್ಲಿ - ಒಂದು ಸ್ತುರಣೀಯವಾದ ದಿನ. ಮಹಾರಾಜ ಹೃಸ್ಮಾಲಿನ ಇತಿಹಾಸದ ಅಧ್ಯಾಪಕರಾಗಿದ್ದ ಎಂ. ಎಚ್. ಕೃಷ್ಣ ಅಯ್ಯಂಗಾರ್ಯರನ್ನು ಅವರ ಆಹ್ವಾನದ ಮೇರೆಗೆ ಹೋಗಿ ಕಂಡೆ. ಅನೇಕ ಪ್ರೋತ್ಸಾಹದ ಮಾತುಕತೆ ನಡೆದ ಮೇಲೆ, ಅವರು ವಿಶ್ವವಿದ್ಯಾನಿಲಯದಲ್ಲಿ ವಿಶೇಷ ಉಪನ್ಯಾಸಗಳನ್ನು ಕೊಡಲು ಬಂದಿದ್ದ ಏರಿಷ್ ಕವಿ ಜೀಮ್‌ ಎಚ್. ಕಸಿನ್‌ ಅವರ ವಿಚಾರ ತಿಳಿಸಿ, ಅವರನ್ನು ಕಂಡು ಅವರಿಗೆ ನನ್ನ ಕವನಗಳನ್ನು ತೋರುವಂತೆ ಹೇಳಿದರು.

ಶ್ರೀಯುತ ಕಸಿನ್‌ ಅವರು ಇಳಿದುಕೊಂಡಿದ್ದ ಗೌರ್ವಮಂಟ್ ಗೆಸ್ಪ್ ಹೋಸ್‌ಗೆ ಹೋದೆವು ನಾನೂ ನನ್ನೊಬ್ಬ ಸ್ನೇಹಿತರು. ಸ್ಥಳ ವಿಕಾಸದಲ್ಲಿ ಅವರು ಸ್ವಾಮೀಯಾಗಿ ಅಭಿವೃದ್ಧಿ ಮಾಡಿದ್ದರೂ ಅವರು ಮಾತ್ರವಾಗಿತ್ತು. ಉದ್ಯಾನ ಸೌಂದರ್ಯದ ಮಧ್ಯ ಗ್ರಾಮೀಣ ಮನಸ್ಸಿಗೆ ಗಾಬರಿ ಮಟ್ಟಿಸುವ ಮಟ್ಟಿಗೆ ಭವ್ಯವಾಗಿತ್ತು ಆ ಕಟ್ಟಡ, ಅದರ ಶಿಫ್ಟ್. ಒಬ್ಬ ಅನುಚರ ನೋಕರ ಬಂದು ನಮ್ಮನ್ನು ಹೊರಗೆ ಇಡ್ಡ ಸೋಫಾದ ಮೇಲೆ ಕೂರಿಸಿ ನನ್ನ ಹೆಸರು ಬರೆದುಕೊಟ್ಟ ಜೀಟಿಯನ್ನು ತೆಗೆದುಕೊಂಡು ಒಳಗೆ ಹೋದನು. ಬಹಳ ಹೊತ್ತು ಅವನು ಹೊರಗೆ ಬರಲಿಲ್ಲ. ನಾವಿಬ್ಬರೂ ಸಣ್ಣ ದನಿಯಲ್ಲಿ ಮಾತಾಡಿಕೊಳ್ಳುತ್ತಾ ಕಾದೆವು.

ಬಹಳ ಹೊತ್ತಿನ ಮೇಲೆ ಅನುಚರ ಬಂದು ನನ್ನನ್ನು ಒಳಗೆ ಕರೆದೊಯ್ದು ಕಸಿನ್‌ ಅವರು ಕುಳಿತ್ತಿದ್ದ ಸ್ಥಳ ನಿರ್ದೇಶನ ಮಾಡಿ ಹೊರಗೆ ಹೋದ. ನಾನು ಮುಂಬಂದು ಕಸಿನ್‌ ಅವರ ಸಮೀಪದಲ್ಲಿಯೇ ಮತ್ತೊಂದು ಸೋಫಾದ ಮೇಲೆ ಕುಳಿತೆ. ನಮಸ್ಕಾರಾದಿಗಳ ಅನಂತರ, ನಾನು ಏತಕ್ಕೆ ಬಂದೆ, ಯಾರ ಸಲಹೆಯ ಮೇರೆಗೆ ಎಂಬುದನ್ನು ಹೇಳಿ ನನ್ನ ಕೈಲಿದ್ದ ಹಸ್ತಪ್ರತಿಯನ್ನು ಅವರಿಗೆ ಕೊಟ್ಟೇ ಅವರು ಸ್ವಲ್ಪ ಹೊತ್ತು ಹಾಳೆಗಳನ್ನು

ಮಗುಚಿ ಮಗುಚಿ ನೋಡಿದರು. ಮತ್ತೆ ತಲೆಯೆತ್ತಿ ನನ್ನನ್ನು ಆಪಾದಮಸ್ತಕ ನೋಡಿದರು. ನಾನು ಸ್ವದೇಶೀ ಚಳುವಳಿಯಲ್ಲಿ ಅಂಗಿ ಹೋಪಿಗಳನ್ನು ಬೆಂಕಿಗೆ ಎಸೆದಂದಿನಿಂದ ಖಾದಿ ಬಟ್ಟೆಯನ್ನೇ ಉಪಯೋಗಿಸುತ್ತಿದ್ದೆ; ಖಾದಿ ಹೋಪಿ, ಖಾದಿ ಪರಟು, ಖಾದಿ ಪಂಚೆ.

ಕಸಿನ್ನೆ ಸ್ವಲ್ಪ ಅಸಮಾಧಾನದ ಧ್ವನಿಯಿಂದಲೇ ಮಾತಾಡಿದರು. “ಏನಿದೆಲ್ಲ ಕಗ್ಗ? ನಿಮ್ಮ ಮೈಮೇಲೆ ನೋಡಿದರೆ ತಲೆಯಿಂದ ಕಾಲೀನವರೆಗೂ ಸ್ವದೇಶೀ ವಸ್ತುಗಳೇ ಕಾಣುತ್ತವೆ. ಇದು ಮಾತ್ರ ಸ್ವದೇಶೀಯಲ್ಲ. ನಿಮ್ಮ ಭಾಷೆಯಲ್ಲಿ ಏನಾದರೂ ಬರೆದಿದ್ದೀರಾ?”

ಅವರ ಧ್ವನಿಗೂ ಭಂಗಿಗೂ ನನಗಾಗಲೇ ಮುನಿಸು ಬರತೊಡಗಿತ್ತು. ನನ್ನ ಇಂಗ್ಲೀಷ್ ಕವನಗಳನ್ನು ನೋಡಿ ಇತರ ನನ್ನ ಭಾರತೀಯ ಮಿಶ್ರ, ಅಧ್ಯಾಪಕರೂ ಶಾಫಿಸಿದಂತೆ ಅವರೂ ಅವುಗಳನ್ನು ಮೆಚ್ಚಿ ಹೊಗಳುತ್ತಾರೆ ಎಂದು ಆಸೆ ಪಟ್ಟಿದ್ದ ನನಗೆ ತುಂಬಾ ತೇಜೋವಧೆಯಾದಂತಾಗಿ, ನಿರಾಶೆಯಾಯಿತು. ನಾನು ಕನ್ನಡದಲ್ಲಿ ಆಗಲೆ ‘ಅಮಲನ ಕಥ್ಯಂಯನ್ನೂ ಮತ್ತೂ ಇತರ ಒಂದೆರಡು ಕವನ ಬರೆಯುವ ಪ್ರಯತ್ನವನ್ನೂ ಮಾಡಿದ್ದೇನಾದರೂ ಅವರ ಪ್ರಶ್ನೆಗೆ ಮಲೆತವನಂತೆ ಉತ್ತರಿಸಿದೆ— “ಇಲ್ಲ, ಕನ್ನಡದಲ್ಲಿ ಇಂಗ್ಲೀಷಿನಲ್ಲಿ ಸಾಧ್ಯವಾಗುವಂತೆ, ಉದಾತ್ತ ಭಾವಗಳನ್ನು, ಉನ್ನತ ಆಲೋಚನೆಗಳನ್ನು ಹೇಳಲು ಸಾಧ್ಯವಾಗುವುದಿಲ್ಲ. ಆ ಭಾಷೆಯ ಮಟ್ಟು ಬಹಳ ಕೇಳು. ಅಲ್ಲದೆ ಅದರಲ್ಲಿರುವ ಭಂದಸ್ಸು ಹಳೆಯ ಕಂದಾಚಾರದ ಭಂದಸ್ಸು, ವೃತ್ತ, ಕಂದ ಇತ್ತಾದಿ. ಇಂಗ್ಲೀಷಿನಲ್ಲಿರುವ ಭಂದೋವೈದ್ಯ ಇಲ್ಲವೇ ಇಲ್ಲ.” ಈಗ ನನಗೆ ಅತ್ಯಂತ ಅವಿವೇಕವಾಗಿಯೂ, ಹಾಸ್ಯಾಸ್ವದವಾಗಿಯೂ, ಧಾರ್ಥವಾಗಿಯೂ ತೋರುವ ನನ್ನ ಆ ಉತ್ತರವನ್ನು ಆಲಿಸಿ ಪರಿಣತ ಮನಸ್ಸಿನವರೂ, ಅನುಭವಶಾಲಿಗಳೂ ಆಗಿದ್ದ ಅವರು ಸೌಮ್ಯ— ಸಾಂತ್ವನಕರ ಧ್ವನಿಯಿಂದ ಹೇಳಿದರು.— “ಹಾಗೆಲ್ಲ, ಯಾವ ಭಾಷೆಯೂ ತನಗೆ ತಾನೇ ಅಸಮರ್ಥವಲ್ಲ. ಸಮರ್ಥನೊಬ್ಬನು ಬರುವ ತನಕ ಮಾತ್ರ ಅದು ಅಸಮರ್ಥವೆಂಬಂತೆ ತೋರಬಹುದು. ಸಮರ್ಥನು ಬಂದೊಡನೆ ಅವನ ಕ್ಯೆಯಲ್ಲಿ ಅದು ಎಂತಹ ಅದ್ವಿತವನ್ನಾದರೂ ಸಾಧಿಸಬಲ್ಲದು. ಈಗ ನೋಡಿ, ಬಂಗಾಳಿ ಭಾಷೆ— ನೀವು ನಿಮ್ಮ ಭಾಷೆಯನ್ನು ಕುರಿತು ಹೇಳಿದಂತೆಯೇ ಅದೂ ಇತ್ತು. ರವೀಂದ್ರನಾಥ ತಾಕೂರರು ಬಂದರು. ಹೊಸ ಹೊಸ ರೀತಿಯಲ್ಲಿ ಬರೆದರು. ಹೊಸ ಭಂದಸ್ಸುಗಳನ್ನು ಕಂಡುಹಿಡಿದು ಹೊಸ ಹೊಸ ಪದಗಳನ್ನು, ಪದಪ್ರಯೋಗಗಳನ್ನು ಸಾಧಿಸಿ, ಹೊಸ ರೀತಿಯ ಸಾಹಿತ್ಯ ಸೃಷ್ಟಿ ಮಾಡಬೇಕು. ನೀವು ಸೃಷ್ಟಿಸುವ ಸಾಹಿತ್ಯ ಶೈಘ್ರವೆಂದು ತೋರಿಬಂದರೆ ನಾವು ಅದನ್ನು ಇಂಗ್ಲೀಷಿಗೆ ಭಾಷಾಂತರಿಸಿಕೊಳ್ಳುತ್ತೇವೆ. ರವೀಂದ್ರರ ಸಾಹಿತ್ಯ ಇಂಗ್ಲೀಷಿಗೆ ಭಾಷಾಂತರವಾಗಿರುವಂತೆ. ನೀವು ಇಂಗ್ಲೀಷಿನಲ್ಲಿ ಸೃಜನ ಸಾಹಿತ್ಯ ಸೃಷ್ಟಿ ಮಾಡಲಾರಿರಿ. ಅದು ನಿಮಗೆ ಪರಭಾಷೆ, ಹುಟ್ಟಿನೊಡನೆ ಬಂದ ಭಾಷೆಯಲ್ಲಿ ಮಾತ್ರ ಉತ್ತಮ ಸೃಜನ ಸಾಹಿತ್ಯೀಲ ಸಾಹಿತ್ಯ ಸೃಷ್ಟಿಯಾಗಬಲ್ಲದು. ಅದರಲ್ಲಿಯೂ ಕವಿತೆಯಲ್ಲಂತೂ, ಉತ್ತಮ ಸೃಜನ ಸಾಹಿತ್ಯ ಯಾರಿಗೂ ಪರಭಾಷೆಯಲ್ಲಿ ಸಾಧ್ಯವಲ್ಲ. ಅದು ನಿಮಗೆ ಗೊತ್ತಾಗುವುದೂ ಇಲ್ಲ ಅದನ್ನು ಓದುವ ನಮಗೆ ಗೊತ್ತಾಗುತ್ತದೆ. ಅದೆಂತಹ ನಗೆಪಾಟಲ ಸೃಷ್ಟಿ ಎಂಬುದು.


ಇನ್ನೂ ಕೆಲವು ವಿವೇಕದ ಮಾತುಗಳನ್ನಾಡಿ ಹಸ್ತಪ್ರತಿಯನ್ನು ನನಗೆ ವಾಪಸ್ಸು ಕೊಟ್ಟು ಬೀಳೊಂಡರು. ನಾನು ಲಿನ್ನನಾಗಿ ಅತ್ಯಷ್ಠ ಮತ್ತು ಕುಪಿತಚಿತ್ತ ಭಂಗಿಯಲ್ಲಿ ಹೊರಗೆ ಬಂದೆ.

ಹೊರಗಡೆ ಕುಳಿತ್ತಿದ್ದ ಮಿಶ್ರಿಗೆ, ನನಗಾದ ತೇಜೋವಧೆಯೆಂದು ನಾನು ತಿಳಿದುಕೊಂಡಿದ್ದ ಸಂಗತಿಯನ್ನು ಹೊರಗೆದವದೆ ಮುಚ್ಚಿಕೊಂಡೆ. ಕಸಿನ್ನೆ ಅವರು ಸ್ವದೇಶೀ ಚಳುವಳಿಗಾರರಾಗಿರುವುದರಿಂದ ನನ್ನ ಸ್ವದೇಶೀ ಭಾಷೆಯಾದ ಕನ್ನಡದಲ್ಲಿಯೇ ನಾನು ಬರೆದರೆ ಉತ್ತಮ ಮತ್ತು ದೇಶಭಕ್ತಿದ್ವೋತ್ಸರ್ವ ಎಂದು ಹೋಧಿಸಿದರೆಂದು ವ್ಯಂಗ್ಯವಾಗಿ ಟೇಕಿಸಿದೆ.

ಆದರೆ ಕಸಿನ್ನು ಅವರ ಹಿತವಚನ ಮೇಲೆ ಮೇಲಕ್ಕೆ ತಿರಸ್ಕೃತವಾದರೂ ಸುದ್ಯೇವದಿಂದ ನನ್ನ ಅಂತಹಪ್ರಜ್ಞ ಅದನ್ನು ಒಪ್ಪಿಕೊಂಡಿತ್ತೆಂದು ತೋರುತ್ತದೆ. ಕನ್ನಡದ ವಾಗ್ದೀವಿಯ ಕೃಪೆಯೂ ಆ ಸುಸಂಧಿಯನ್ನು ಉಪಯೋಗಿಸಿಕೊಂಡು ತನ್ನ ಕಂದನನ್ನು ತನ್ನ ಹಾಲೆದೆಗೆ ಎಳೆದುಕೊಂಡಳು!

ಹಿಂತಿರುಗಿ ಬರುವಾಗಲೆ ದಾರಿಯಲ್ಲಿ ಏನೋ ಒಂದು ಕನ್ನಡ ಕವಿತೆಯನ್ನು ರಚಿಸುತ್ತಾ ಗುನುಗುತ್ತಾ ಬಂದೆ. ನನ್ನ ಸಹವಾಸಿ ಮಿಶ್ರಮೊಬ್ಬರು ಅದನ್ನು ರಾಗವಾಗಿ ಹಾಡಿದಾಗ ನನಗೆ ಉಂಟಾದ ಹಿಗ್ಗನ್ನು ಏನೆಂದು ಹೇಳಲಿ? ಅವರ ರಾಗದ ಮಾಧುರ್ಯವನ್ನು ನನ್ನ ಕವಿತಾ ಸಾಮರ್ಥ್ಯಕ್ಕೆ ಅಧ್ಯಾರೋಪ ಮಾಡಿ ನನ್ನ ಬೆನ್ನನ್ನು ನಾನೇ ತಟ್ಟಿಕೊಂಡೆ. ಅಂದಿನಿಂದ ಕನ್ನಡದಲ್ಲಿ ರಚಿಸುವ ಮನಸ್ಸು ಮಾಡಿದೆ. ಆದರೆ ಇಂಗ್ಲಿಷ್ ಕವನ ರಚನೆಯನ್ನು ಬಿಡಲಿಲ್ಲ. ಎರಡೂ ಭಾಷೆಯಲ್ಲಿ ಸ್ವಸಾಚಿಯಾಗುತ್ತೇನೆಂದು ಭಾವಿಸಿದೆ. ಆದರೆ ಕ್ರಮೇಣ ಇಂಜಿ-ಎಂಬ ಹೊತ್ತಿಗೆ ಇಂಗ್ಲಿಷ್ ರಚನೆ ಸಂಪೂರ್ಣವಾಗಿ ನಿಂತುದನ್ನು ನನ್ನ ದಿನಚರಿ ಹೇಳುತ್ತದೆ. ಅಂದರೆ ಮೊದಲನೆ ವರ್ಷದ ಬಿ.ಎ. ತರಗತಿಯಲ್ಲಿ ಸ್ವಲ್ಪ ಸ್ವಲ್ಪವಾಗಿಯೂ, ಎರಡನೆಯ ವರ್ಷದ ಬಿ.ಎ.ತರಗತಿಯಲ್ಲಿ ಅಶ್ವಲಪವಾಗಿಯೂ ನನ್ನ ಇಂಗ್ಲಿಷ್ ಕವನ ರಚನೆ ಮುಂದುವರಿದಿದೆ. ಕನ್ನಡದ ರುಚಿ ಮತ್ತು ಅಭಿರುಚಿ ಹೆಚ್ಚಾದಂತೆಲ್ಲಾ ಇಂಗ್ಲಿಷ್ ತಿರೋಹಿತವಾಗಿದೆ.

ಕೃತಿಕಾರರ ಪರಿಚಯ



ಇನೇಯ ಡಿಸೆಂಬರ್ ಇಂಡಿಯನ್ ಹಿಟ್ ಕುವೆಂಪು ಅವರು ಶಿವಮೋಗ್ಗ ಜಿಲ್ಲೆ ಶೈಥಿಲಿ ತಾಲ್ಲೂಕಿನ ಕುಪ್ಪಳಿಯವರು. ಶ್ರೀಯುತರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ಪ್ರಿನ್ಸಿಪಾಲರಾಗಿ ಹಾಗೂ ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ‘ಚೊಮ್ಮನಹಳ್ಳಿಯ ಕಿಂದರಿಜೋಗಿ’, ‘ಪಕ್ಷಿಕಾತಿ’, ‘ಮಲೆಗಳಲ್ಲಿ ಮದುಮಗಳು’, ‘ಕಾನೂರು ಹೆಗ್ಗಡಿತಿ’, ‘ಬೆರಳ್ಗೆ ಜೊರಳ್ಗೆ’, ‘ಜಲಗಾರ’, ‘ಶೂದ್ರ ತಪಸ್ಸಿ’, ‘ನೆನಪಿನ ದೋಣಿಯಲ್ಲಿ’, ‘ಅಮಲನ ಕಥೆ’, ‘ಶ್ರೀರಾಮಾಯಣ ದರ್ಶನಂ’ ಇವು ಇವರ ಮುಖ್ಯ ಕೃತಿಗಳು. ಕುವೆಂಪು ಮಹಾಕಾವ್ಯದವರಗೆ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ವ್ಯೇವಿಧ್ಯಮಯ ಕೃತಿಗಳನ್ನು ರಚಿಸಿದ್ದಾರೆ.

ಇವರ ಮೇರುಕೃತಿ ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಜಾಲ್ನಪೀಠ ಪ್ರಶಸ್ತಿ ಲಭಿಸಿತು. ಅಲ್ಲದೆ ಇವರಿಗೆ ರಾಷ್ಟ್ರಕವಿ, ಪಂಪ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ, ಕನಾಂಟಕ ರತ್ನ ಪ್ರಶಸ್ತಿ, ಮೈಸೂರು, ಬೆಂಗಳೂರು, ಕನಾಂಟಕ, ಗುಲ್ಬರ್ಗ ವಿಶ್ವವಿದ್ಯಾನಿಲಯಗಳ ಗೌರವ ದಾಕ್ಷರ್ಯೇಟ್ ಪ್ರಶಸ್ತಿಗಳು ಲಭಿಸಿವೆ. ಕುವೆಂಪು ಎ.ಎಂ.ಇಂಡಿಯನ್ ನಿಧನರಾದರು.

ಪ್ರಸ್ತುತ ‘ನಾನು ಕನ್ನಡ ಕವಿಯಾದೆ’ ಗಢಭಾಗವನ್ನು ಕುವೆಂಪುರವರ ‘ನೆನಪಿನ ದೋಣಿಯಲ್ಲಿ’ ಎಂಬ ಆಶ್ವಕಥೆಯಿಂದ ಆರಿಸಿಕೊಳ್ಳಲಾಗಿದೆ.

ಪದಗಳ ಅರ್ಥ

ಅನುಚರ-ಹಿಂಬಾಲಕ;	ತಿರೋಹಿತ-ಮರೆಯಾಗು;
ಅಧ್ಯಾರೋಪ-ಬಿಟ್ಟು ಹೋಗಿರುವ ಮಾತನ್ನು ಉಂಟಿಸಿ ಸೇರಿಸಿಕೊಳ್ಳುವುದು;	ತೇಜೋವಧೆ-ಅವಮಾನ;
ಆಪಾದಮಸ್ತಕ-ಕಾಲಿನಿಂದ ತಲೆಯವರೆಗೆ ಉದಾತ್ತ-ಶೈಷ್ವವಾದ;	ಸೃಜನಶೀಲ-ಹೋಸದನ್ನು ಸೃಷ್ಟಿಸುವ.
ಎಕಾಂತ- ಒಂಟಿಯಾದ, ರಹಸ್ಯ;	ದ್ಯೋತಕ-ಗುರುತು;
ಕಂದಾಚಾರ-ಗೊಡ್ಡು ಸಂಪ್ರದಾಯ;	ಧೂರ್ತ-ಮೋಸಗಾರ;
ಕಗ್ಗ-ಕೆಲಸಕ್ಕೆ ಬಾರದ;	ನಿರಾಶೆ-ಆಶಾಭಂಗ;
ಕುಟಿತ-ಕೋಪಗೊಂಡ;	ಮಲೆತವ- ಉದ್ಧರಣದಿಂದ ಕೂಡಿದವ;
ಖಿನ್ನ-ಬಳಲಿದ;	ವಾಗ್ದೇವಿ- ಸರಸ್ವತಿ;
ಗುನುಗು-ಸಣ್ಣ ದ್ವಿನಿ, ತನ್ನಷ್ಟಕ್ಕೆ ತಾನೆ ಹಾಡಿಕೊಳ್ಳುವುದು ಭಂದಸ್ಸು-ಪದ್ಯರಚನಾಶಾಸ್ತ್ರ;	ಶ್ಲಾಷ್ಟಿಸು-ಹೋಗಳು;
	ಸವ್ಯಸಾಚಿ-ಎರಡು ಕೆಲಸವನ್ನು ಒಟ್ಟಿಗೆ ಮಾಡಬಿಲ್ಲವನು, ನಿಮ್ಮಣ;
	ಸಾಂಶ್ಲಷ- ಸಮಾಧಾನ;
	ಸುದ್ಯೇವ-ಅದೃಷ್ಟ;
	ಸುಸಂಧಿ-ಒಳ್ಳಿಯ ಅವಕಾಶ.

ಟಿಪ್ಪಣಿ

ಜೀಮ್ನ್ ಎಚ್. ಕಸಿನ್ಸ್-ಪಲೆಂಡ್ ದೇಶದ ಕವಿ. ಕನ್ನಡದಲ್ಲಿ ಕಾವ್ಯ ರಚಿಸುವಂತೆ ಕುವೆಂಪು ಅವರನ್ನು
ಪ್ರೇರೇಟಿಸಿದರು.

ಸ್ವದೇಶಿ ಚಳೆವಳಿ-ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ವಿದೇಶಿ ವಸ್ತುಗಳನ್ನು ತಿರಸ್ಕರಿಸುವ ಸಲುವಾಗಿ
ಗಾಂಥೀಜಿಯವರು ಪ್ರಾರಂಭಿಸಿದ ಚಳೆವಳಿ.

ರವೀಂದ್ರನಾಥ ತಾಕೂರು-ನೋಬೆಲ್ ಪ್ರಶಸ್ತಿ ವಿಜೇತ ಬಂಗಾಳಿ ಲೇಖಕರು.

ನೋಬೆಲ್ ಬಹುಮಾನ-ಜಾಗತಿಕ ಮಟ್ಟದ ಒಂದು ಪ್ರಶಸ್ತಿ.

ಸ್ಥಳ ನಿರ್ದೇಶನ-ಜಾಗ ತೋರಿಸುವುದು.

ಅಭ್ಯಾಸ

ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಒಂದು ವಾಕ್ಯದಲ್ಲಿ ಉತ್ತರಿಸಿರಿ.

೧. ಕವನಗಳನ್ನು ಕಸಿನ್ಸ್ ರವರಿಗೆ ತೋರಿಸುವಂತೆ ಕುವೆಂಪುರವರಿಗೆ ಯಾರು ಶಿಳಿಸಿದರು?
೨. ಜೀಮ್ನ್ ಕಸಿನ್ಸ್ ಮ್ಯಾಸೂರಿಗೆ ಏಕೆ ಬಂದಿದ್ದರು?

- ಇ. ಕಸಿನ್ಸರವರನ್ನು ಭೇಟಿ ಮಾಡಲು ಹೋದಾಗ ಕುವೆಂಪುರವರ ವೇಷಭೂಷಣ ಹೇಗೆತ್ತು?
- ಇ. ಕಸಿನ್ಸರವರು ಅಸಮಾಧಾನದ ದ್ವಾರಿಯಲ್ಲಿ ಕುವೆಂಪುರವರಿಗೆ ಏನೆಂದು ಹೇಳಿದರು?
- ಇ. ಕುವೆಂಪು ಅವರ ಯಾವುದಾದರೂ ಎರಡು ಕೃತಿಗಳನ್ನು ಹೆಸರಿಸಿರಿ.
- ಇ. ರವೀಂದ್ರನಾಥರಿಗೆ ನೋಚೆಲೋ ಬಹುಮಾನ ಏಕೆ ದೊರಕಿತು?
- ಅ) ಪ್ರತಿಯೊಂದು ಪ್ರಶ್ನೆಗೂ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.
- ಇ. ಕುವೆಂಪುರವರು ಕಸಿನ್ಸರವರ ಪ್ರಶ್ನೆಗೆ ಮಲೆತವನಂತೆ ನೀಡಿದ ಉತ್ತರವೇನು?
- ಇ. ಕುವೆಂಪುರವರು ಕನ್ನಡದಲ್ಲಿ ಬರೆಯಲು ಕಾರಣವಾದ ಸಂದರ್ಭವನ್ನು ತಿಳಿಸಿ.
- ಇ. ಜೇಮ್ಸ್ ಕಸಿನ್ಸರವರು ಕುವೆಂಪುರವರಿಗೆ ಹೇಳಿದ ವಿವೇಕದ ಮಾತುಗಳಾವುವು?
- ಆ) ಕೆಳಗಿನ ನುಡಿಗಳ ಸಂದರ್ಭವನ್ನು ಸ್ವಾರಸ್ಯ ಸಹಿತ ವಿವರಿಸಿರಿ.
- ಇ. ‘ನಿಮ್ಮ ಭಾಷೆಯಲ್ಲಿ ಏನಾದರೂ ಬರೆದಿದ್ದೀರಾ?’
- ಇ. ‘ನೀವು ಇಂಗ್ಲೀಷಿನಲ್ಲಿ ಸ್ವಜನ ಸಾಹಿತ್ಯ ಸ್ವಷಿಟಿ ಮಾಡಲಾರಿರಿ.’
- ಇ. ‘ಅಂದಿನಿಂದ ಕನ್ನಡದಲ್ಲಿ ರಚಿಸುವ ಮನಸ್ಸು ಮಾಡಿದೆ.’

ಭಾಷಾಭ್ಯಾಸ

- ಅ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.
ಸಮಾಧಾನ, ಸಾಧ್ಯ, ಹಳೆಯ, ವಿವೇಕ, ಅಸಮಧಾನ, ಹಿಗ್ನಿ, ತಿರಸ್ಕಾರ.
- ಆ) ಕೆಳಗಿನ ಪದಗಳಿಗೆ ಸಮಾನಾರ್ಥಕ ಪದಗಳನ್ನು ಬರೆಯಿರಿ.
- ಮಿತ್ರ, ಸಮಯ, ಸಮೀಪ, ದ್ವಾನಿ, ಕಂದ.
- ಇ) ಕೆಳಗಿನ ಪದಗಳನ್ನು ಬಳಸಿಕೊಂಡು ಸ್ವಂತ ವಾಕ್ಯ ಮಾಡಿರಿ.
- ಚಳವಳಿ, ಸ್ವದೇಶಿ, ನಿರಾಶ, ಗುನಗು.
- ಈ) ಕೆಳಗಿನ ಪದಗಳನ್ನು ಬಿಡಿಸಿ ಬರೆದು ಸಂಧಿ ಹೆಸರಿಸಿ.
- ಸಲಹೆಯಿತ್ತರು, ತಲೆಯೆತ್ತು, ಬೆನ್ನನ್ನು, ಚೀಟಿಯನ್ನು, ಹಿಗ್ನಿನ್ನು, ಕೈಯಲ್ಲಿ.
- ಉ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ.
- ವಾಗ್ದೇವಿ, ಅತ್ಯಲ್ಪ, ಅತ್ಯಂತ, ಹಾಸ್ಯಸೆದ.

೩೦) ಮೊದಲೆರಡು ಪದಗಳಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದ ಬರೆಯಿರಿ.

೧. ಕುವೆಂಪು : ಕನ್ನಡದ ಕವಿ :: ಜೀಮ್ಸ್ ಕಸಿನ್ಸ್ : _____
೨. ತೃತ್ಯಿ : ಅತೃತ್ಯಿ :: ಸಮಾಧಾನ : _____
೩. ಕಾಲಕ್ಕೆ : ಚತುರ್ಥಿ ವಿಭಕ್ತಿ :: ಪ್ರಯತ್ನವನ್ನು : _____
೪. ಸಂತೇ : ಸಂಸ್ಥೆ :: ಜಾತ್ರೆ : _____
೫. ಉರನ್ನು : ಲೋಪಸಂಧಿ :: ಮಳೆಗಾಲ : _____

ಭಾಷಾ ಚಟುವಟಿಕೆ

೧. ಕುವೆಂಪುರವರ ‘ನೆನಟಿನ ದೋಣಿಯಲ್ಲಿ’ ಆತ್ಮಕಥಯನ್ನು ಓದಿರಿ.
೨. ಪ್ರಸಿದ್ಧ ವ್ಯಕ್ತಿಗಳ ಆತ್ಮಕಥಗಳ ಹೆಸರುಗಳನ್ನು ಸಂಗ್ರಹಿಸಿರಿ.
೩. ಪ್ರತಿದಿನ ನಿಮ್ಮ ಕಾರ್ಯಚಟುವಟಿಕೆಗಳ ದಿನಚರಿ ಬರೆಯುವುದನ್ನು ಅಭ್ಯಾಸ ಮಾಡಿ.

ಎಂಕರಣ
ಭಾಗ ‘ಅ’
ಲಿಂಗ

ಮಾತನಾಡುವಾಗ ಕೆಲವು ಶಬ್ದಗಳನ್ನು ಕೇಳಿದಾಗ ನಿಮ್ಮ ಮನಸ್ಸಿಗೆ ‘ಗಂಡಸು’ ಎಂಬ ಘರ್ಣ ಹೊಳೆಯುವುದು. ಕೆಲವು ಶಬ್ದಗಳನ್ನು ಕೇಳಿದಾಗ ಮನಸ್ಸಿಗೆ ‘ಹೆಂಗಸು’ ಎಂಬ ಅರ್ಥ ಹೊಳೆಯುವುದು. ಮತ್ತೆ ಕೆಲವು ಶಬ್ದಗಳನ್ನು ಕೇಳಿದಾಗ ಹೆಂಗಸು ಮತ್ತು ಗಂಡು ಎರಡೂ ಅಲ್ಲದ ಬೇರೆ ಎಂಬ ಅರ್ಥವು ಹೊಳೆಯುವುದು. ಇದನ್ನು ಆಧಾರವಾಗಿರಿಸಿಕೊಂಡು ವ್ಯಾಕರಣದಲ್ಲಿ ಮುಖ್ಯವಾಗಿ ಮೂರು ಬಗೆಯ ಲಿಂಗಗಳನ್ನು ಗುರುತಿಸುತ್ತೇವೆ. ಅವೇ ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗಗಳು.

ಪುಲ್ಲಿಂಗ: ಯಾವ ಶಬ್ದ ಪ್ರಯೋಗ ಮಾಡಿದಾಗ ಮನುಷ್ಯ ವಾಚಕದಲ್ಲಿ ‘ಗಂಡಸು’ ಎಂಬ ಘರ್ಣವು ಮನಸ್ಸಿಗೆ ಹೊಳೆಯುವುದೋ ಅದು ಪುಲ್ಲಿಂಗ ಎನಿಸುವುದು.

ಉದಾಹರಣೆಗೆ:- ದೊಡ್ಡವನು, ಮುದುಕ, ಹುದುಗ, ಅರಸು, ಮಂತ್ರಿ, ಜಟ್ಟಿ, ಶಕ್ತಿವಂತ, ತಂದೆ, ಮಾವ, ಸಹೋದರ, ಅಣ್ಣ, ತಮ್ಮ, ಚಿಕ್ಕಪ್ಪ, ಸಚಿವ, ಮದುಮಗ, ಸಂತ, ದಾಸ, ಕವಿ-ಇತ್ಯಾದಿ.

ಸ್ತ್ರೀಲಿಂಗ: ಯಾವ ಶಬ್ದ ಪ್ರಯೋಗ ಮಾಡಿದಾಗ ನಿಮ್ಮ ಭಾವನೆಗೆ ಮನುಷ್ಯ ವಾಚಕದಲ್ಲಿ ‘ಹೆಂಗಸು’ ಎಂಬ ಅರ್ಥವು ಹೊಳೆಯುವುದೋ ಅದು ಸ್ತ್ರೀಲಿಂಗ ಎನಿಸುವುದು.

ಉದಾಹರಣೆಗೆ:- ದೊಡ್ಡವಳು, ಮುದುಕಿ, ಅತ್ಯ, ಚಿಕ್ಕಮ್ಮ, ದೊಡ್ಡಮ್ಮ, ಹೆಂಡತಿ, ತಂಗಿ, ಸಹೋದರಿ, ರಾಣಿ, ತಾಯಿ, ಅಜ್ಞಿ, ವಿದುಷಿ, ಚಲುವೆ, ಒಳ್ಳೆಯವಳು, ಮಗಳು -ಇತ್ಯಾದಿ.

ನಪುಂಸಕಲಿಂಗ: ಯಾವ ಶಬ್ದವನ್ನು ಪ್ರಯೋಗ ಮಾಡಿದಾಗ ಗಂಡಸು ಅಥವಾ ಹೆಂಗಸು ಎಂಬ ಅರ್ಥ ಸ್ವಷ್ಟವಾಗಿ ಮನಸ್ಸಿಗೆ ಹೊಳೆಯುವುದಿಲ್ಲವೋ ಅದು ನಪುಂಸಕಲಿಂಗ ಎನಿಸುವುದು. ಕನ್ನಡದಲ್ಲಿ ಎಲ್ಲಾ ಪ್ರಾಣಿಗಳನ್ನು ನಪುಂಸಕಲಿಂಗಗಳೆಂದೇ ಪರಿಗಣಿಸಲಾಗುವುದು.

ಉದಾಹರಣೆಗೆ:- ಮನೆ, ನೆಲ, ಬೆಂಕಿ, ಗದ್ದೆ, ಕತ್ತೆ, ಕೊಣ, ಎತ್ತು, ನರಿ, ನಾಯಿ, ಕಟ್ಟಿಗೆ, ಕಲ್ಲು, ಇಟ್ಟಿಗೆ, ಮಳೆ, ಮೋಡ, ಜಲ, ಹೊಳೆ, ಹಳ್ಳೆ, ಪುಸ್ತಕ - ಇತ್ಯಾದಿಗಳು.

ಗಮನಿಸಿ: ಎಲ್ಲಾ ಪ್ರಾಣಿಗಳು (ಹಣ್ಣಿರಲಿ, ಗಂಡಿರಲಿ) ಕನ್ನಡ ವ್ಯಾಕರಣದಲ್ಲಿ ನಪುಂಸಕಲಿಂಗಗಳೇ ಆಗುತ್ತವೆ.

ಹಸು ಹಾಲನ್ನು ಕೊಡುತ್ತದೆ.

ಕತ್ತೆ ಒದೆಯುತ್ತದೆ.

ಎತ್ತು ಉಳುಮೆಯನ್ನು ಮಾಡುತ್ತದೆ.

ವಚನಗಳು

‘ವಚನ’ ಎಂದರೆ ಸಂಖ್ಯೆ ವಸ್ತುಗಳನ್ನು ಒಂದು ಅಥವಾ ಇನ್ನೂ ಹೆಚ್ಚಾಗಿ ಲೆಕ್ಕೆ ಹೇಳುವುದುಂಟು. ಅಂಥ ಸಮಯದಲ್ಲಿ ವಸ್ತು ಅಥವಾ ವ್ಯಕ್ತಿ ಒಂದಾಗಿದ್ದರೆ ಅಂಥದನ್ನು ‘ಏಕವಚನ’ ಎನ್ನುತ್ತೇವೆ. ಎರಡು ಅಥವಾ ಅದಕ್ಕಿಂತ ಹೆಚ್ಚಾಗಿದ್ದರೆ ‘ಬಹುವಚನ’ ಎನ್ನುತ್ತೇವೆ.

ಒಂದು ವಸ್ತು ಎಂದು ಹೇಳುವ ಶಬ್ದಗಳೆಲ್ಲ ಏಕವಚನಗಳು. ಒಂದಕ್ಕಿಂತ ಹೆಚ್ಚಾದ ವಸ್ತುಗಳೆಂದು ತಿಳಿಸುವ ಶಬ್ದಕ್ಕೆ ಬಹುವಚನ ಎನ್ನುತ್ತೇವೆ.

ಉದಾಹರಣೆಗೆ:-

ಏಕವಚನ	ಬಹುವಚನ
ಅರಸು	ಅರಸರು (ಅರಸು+ಅರು)
ಅರಸಿ	ಅರಸಿಯರು (ಅರಸಿ+ಅರು)
ನೀನು	ನೀವು (ನೀನು+ವು)
ನಾನು	ನಾವು (ನಾನು+ವು)
ಮರ	ಮರಗಳು (ಮರ+ಗಳು)
ಮನೆ	ಮನೆಗಳು (ಮನೆ+ಗಳು)
ಅಣ್ಣಿ	ಅಣ್ಣಿಂದಿರು (ಅಣ್ಣಿ+ಅಂದಿರು)
ತಾಯಿ	ತಾಯಿಯರು (ತಾಯಿ+ಅರು)

ಗಮನಿಸಿ: ಕನ್ನಡದಲ್ಲಿ ಏಕವಚನ ಬಳಸಬೇಕಾದ ಕೆಲವು ಸಂದರ್ಭದಲ್ಲಿ ಗೌರವಪೂರ್ವಕವಾಗಿ ಬಹುವಚನ ಬಳಸುವ ಪದ್ಧತಿ ಇದೆ.

ಉದಾ: ‘ಗುರು ಬಂದನು’ ಅನ್ನದೆ ‘ಗುರುಗಳು ಬಂದರು’ ಎಂದು ಬಳಸಲಾಗುತ್ತದೆ.

ಭಾಗ ‘ಆ’

- ಅ. ‘ನಾನು ಕನ್ನಡ ಕವಿಯಾದೆ’ ಪಾಠದಲ್ಲಿ ಬಂದಿರುವ ಐದು ಏಕವಚನ ಮತ್ತು ಐದು ಬಹುವಚನ ಪದಗಳನ್ನು ಬರೆಯಿರಿ.
- ಆ. ಪುಲ್ಲಿಂಗ, ಸೀಲಿಂಗ, ನಪುಂಸಕಲಿಂಗಗಳಿಗೆ ಎರಡೆರಡು ಉದಾಹರಣೆಯನ್ನು ಬರೆಯಿರಿ.

ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು

* * * * *

©KTBS
Not to be republished

೯. ಒಂದು ರಾತ್ರಿ (ಪದ್ಯ)



ಪ್ರವೇಶ : ಕನ್ನಡ ಸಾಹಿತ್ಯದಲ್ಲಿ ಭಾವಗೀತೆ ಒಂದು ಆಧುನಿಕ ಪ್ರಕಾರವಾಗಿದೆ. ಕವಿ ಕಲ್ಪನಾ ಲೋಕದಲ್ಲಿ ವಿಹರಿಸಿದಾಗ ವಣಿನೆ ಸಾಕಾರಗೊಳ್ಳುತ್ತದೆ. ‘ಒಂದು ರಾತ್ರಿ’ ಪದ್ಯದಲ್ಲಿ ಪ್ರಕೃತಿಯ ಸುಂದರ ದೃಶ್ಯವನ್ನು ಕವಿ ವಣಿಸಿರುವ ರೀತಿ ಮಹತ್ವದಾಗಿದೆ. ಮೋಡವನ್ನೇ ತೊಟ್ಟಿಲಾಗಿ ಕಲ್ಪಿಸಿಕೊಂಡ ಕವಿ ಅದಕ್ಕೆ ಪೂರಕವಾಗಿ ಇರುಳಿನ ನಿಸರ್ಗದ ಸಾಮರ್ಥ್ಯವನ್ನು ಬೆಸೆದಿದ್ದಾರೆ. ಗಾಳಿಯೇ ಜೋಗುಳ ಹಾಡುತ್ತಾ ಹೊಸ ಹುಟ್ಟಿಗಾಗಿ ಹಂಬಲಿಸುವುದನ್ನು ತಮ್ಮದೇ ಶೈಲಿಯಲ್ಲಿ ಪ್ರಸ್ತುತಪಡಿಸಿದ್ದಾರೆ. ಈ ಕವನದಲ್ಲಿ ರಾತ್ರಿಯ ಕಲ್ಪನೆ ಸುಂದರವಾಗಿ ಮೂಡಿ ಬಂದಿದೆ.



ಶಿಳಿಮುಗಿಲ ತೊಟ್ಟಿಲಲಿ
ಮಲಗಿದ್ದ ಚಂದಿರನ
ಗಾಳಿ ಜೋಗುಳ ಹಾಡಿ
ತೂಗುತ್ತಿತ್ತು

॥೧॥

ಗರಿಮುದುರಿ ಮಲಗಿದ್ದ
ಹಕ್ಕಿಗೂಡುಗಳಲ್ಲಿ
ಇರುಳು ಹೊಂಗನಸೂಡಿ
ಸಾಗುತ್ತಿತ್ತು

॥೨॥

ಮುಗುಳಿರುವ ಹೊದರಿನಲಿ
ನರುಗಂಟಿನುದರದಲಿ
ಜೇನುಗನಸಿನ ಹಾಡು
ಕೇಳುತ್ತಿತ್ತು

॥೩॥

ತುಂಬುನೀರಿನ ಹೊಳೆಯೋ
ಅಂಬಿಗನ ಕಿರುದೋಣಿ
ಪ್ರಸ್ಥಾನ ಗೀತೆಯನು
ಹೇಳುತ್ತಿತ್ತು

॥೪॥

ಬರುವ ಮುಂದಿನ ದಿನದ
ನವನವೋದಯಕಾಗಿ
ಪ್ರಕೃತಿ ತಪೆವಿರುವಂತೆ
ತೋರುತ್ತಿತ್ತು

॥೫॥

ಶಾಂತರೀತಿಯೋಳಿರುಳು
ಮೆಲ್ಲಮೆಲ್ಲನೆ ಉರುಳಿ
ನಾಳಿನ ಶುಭೋದಯವ
ಸಾರುತ್ತಿತ್ತು

॥೬॥

– ಎಸ್.ವಿ. ಪರಮೇಶ್ವರಭಟ್ಟ

ಕೃತಿಕಾರರ ಪರಿಚಯ

ರಂಗಳಿರ ಘೆಬುವರಿ ೧೯೮೫ ಹುಟ್ಟಿದ ಎಸ್.ವಿ. ಪರಮೇಶ್ವರಭಟ್ಟರು ಚಿಕ್ಕಮಗಳೂರು ಜಿಲ್ಲೆಯ ಶೈಂಗೇರಿಯವರು. ಮ್ಯಾಸೋರು ಮತ್ತು ಮಂಗಳೂರು ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಇವರನ್ನು ಕನ್ನಡದ ಶೈಷ್ವಕ್ಕಿ, ಅನುವಾದಕ, ಸಾಹಿತ್ಯ ಪರಿಚಾರಕರೆಂದು ಗುರುತಿಸಲಾಗಿದೆ. ‘ಅಮರಶತಕ’, ‘ಇಂದ್ರಜಾಪ’, ‘ರಾಗಿಣಿ’, ‘ಸುರಹೊನ್ನೆ’, ‘ಉಪ್ಪುಕಡಲು’, ‘ಗಗನಚುಕ್ಕಿ’, ಇವರ ಮುಖ್ಯ ಕೃತಿಗಳಾಗಿವೆ. ಉತ್ತಮ ವಿಮರ್ಶಕರೂ ಸರಸ ವಾಗಿಗಳೂ ಆಗಿದ್ದ ಇವರು ಸಂಸ್ಕೃತ ಸಾಹಿತ್ಯದಲ್ಲಿ ಪ್ರಸಿದ್ಧವಾಗಿರುವ ಭತ್ಯಹರಿಯ ಶತಕತ್ತರು, ಜಯದೇವನ ಗೀತಗೋವಿಂದ, ಹಾಲನ ಗಾಥಾಸಪ್ತಶತಿ, ಭಾಸನ ಹಾಗೂ ಕಾಳಿದಾಸನ ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ರಾಜ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ ಇವರಿಗೆ ಲಭಿಸಿದೆ.



‘ಒಂದು ರಾತ್ರಿ’ ಕವನವನ್ನು ಪರಮೇಶ್ವರಭಟ್ಟರ ‘ರಾಗಿಣಿ’ ಸಂಕಲನದಿಂದ ಆರಿಸಿಕೊಳ್ಳಲಾಗಿದೆ.

ಪದಗಳ ಅಧ್ಯಾ

ಅಂಬಿಗ-ದೋಣಿ ನಡೆಸುವವ;	ನರುಗಂಪು-ಪರಿಮಳ;
ಇರುಳು-ರಾತ್ರಿ;	ಮುಗಿಲು-ಮೋಡ;
ಉದರ-ಹೊಟ್ಟೆ;	ಮುಗುಳು-ಮೋಗ್ಗ;
ಉಡು-ತಿನಿಸು, ನೀಡು, ಕುಡಿಸು, ಉಟಮಾಡಿಸು;	ಹೊದರು-ಪೋದರು.
ತಪ-ತಪಸ್ಸು, ಆಲೋಚನೆ;	

ಟಿಪ್ಪಣಿ

ಜೋಗುಳ್ಳ-ಮಕ್ಕಳನ್ನು ಮಲಗಿಸುವಾಗ ಹಾಡುವ ಹಾಡು, ಲಾಲಿ ಹಾಡು.

ಪ್ರಸಾಧನಗೀತೆ-ಸಂಚಾರದ ಸಂದರ್ಭದಲ್ಲಿ ಹಾಡುವ ಹಾಡು.

ನವೋದಯ-ಹೊಸ ಹುಟ್ಟಿ, ಹೊಸಗನ್ನಡ ಸಾಹಿತ್ಯದ ಒಂದು ಪ್ರಕಾರ.

ಶುಭೋದಯ-ಶುಭ ಮುಂಜಾನೆ.

ಅಭ್ಯಾಸ

ಅ) ಕೆಳಗೆ ಕೊಟ್ಟಿರುವ ಪ್ರತಿಯೊಂದು ಪ್ರಶ್ನೆಗೂ ಒಂದು ವಾಕ್ಯದಲ್ಲಿ ಉತ್ತರಿಸಿ.

೧. ಚಂದ್ರನು ಮಲಗಿರುವ ತೊಟ್ಟಿಲು ಯಾವುದು?
೨. ಗಾಳಿಯು ಜೋಗುಳ್ಳ ಹಾಡಿ ಯಾರನ್ನು ತೂಗುತ್ತಿತ್ತು?
೩. ಎಸ್. ವಿ. ಪರಮೇಶ್ವರಭಟ್ಟರು ಕಂಡ ರಾತ್ರಿ ಹೇಗೆ ಸಾಗುತ್ತಿತ್ತು?
೪. ಜೇನುಗನಸಿನ ಹಾಡು ಎಲ್ಲಿ ಕೇಳುತ್ತಿತ್ತೇಂದು ಕವಿ ಪರಮೇಶ್ವರಭಟ್ಟರು ಹೇಳಿದ್ದಾರೆ?
೫. ‘ಒಂದು ರಾತ್ರಿ’ ಕವನದಲ್ಲಿ ಹೇಳಿರುವಂತೆ ಪ್ರಸಾಧನ ಗೀತೆಯನ್ನು ಹಾಡುತ್ತಿದ್ದವರು ಯಾರು?
೬. ಪ್ರಕೃತಿಯು ಕವಿ ಪರಮೇಶ್ವರಭಟ್ಟರಿಗೆ ಯಾವ ರೀತಿಯಲ್ಲಿ ಕಂಡಿತು?
೭. ‘ಒಂದು ರಾತ್ರಿ’ಯಲ್ಲಿ ಕವಿಕಂಡ ಇರುಳು ಏನನ್ನು ಸಾರುತ್ತಿತ್ತು?

ಆ) ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.

೧. ‘ಒಂದು ರಾತ್ರಿ’ ಕವನದಲ್ಲಿ ಇರುಳಿನ ಸೊಬಗನ್ನು ಹೇಗೆ ವರ್ಣಿಸಿದ್ದಾರೆ?
 ೨. ಕವಿಯು ಹೊಸ ಹುಟ್ಟಿಗಾಗಿ ಹಂಬಲಿಸುತ್ತಿರುವುದು ‘ಒಂದು ರಾತ್ರಿ’ ಕವನದಲ್ಲಿ ಹೇಗೆ ವ್ಯಕ್ತವಾಗಿದೆ?
 - ಇ) ಕೆಳಗಿನ ಪ್ರಶ್ನೆಗೆ ಬಾರಾ ವಾಕ್ಯಗಳಲ್ಲಿ ಉತ್ತರಿಸಿ.
೧. ಕವಿ ಪರಮೇಶ್ವರಭಟ್ಟರು ಇರುಳಿನ ನಿಸರ್ಗದ ಸಾಮಾರಸ್ಯವನ್ನು ಕವನದ ಮೂಲಕ ಹೇಗೆ ಕಟ್ಟಿಕೊಟ್ಟಿದ್ದಾರೆ? ನಿಮ್ಮ ಮಾತುಗಳಲ್ಲಿ ಬರೆಯಿರಿ.

ಈ) ಕೆಳಗಿನ ವಾಕ್ಯಗಳಿಗೆ ಕೆಳಗೆ ನಾಲ್ಕು ಅರ್ಥಗಳನ್ನು ಕೊಟ್ಟಿಡೆ. ಸೂಕ್ತವಾದ ಪದಗಳಿಂದ ಬಿಟ್ಟಿರುವ ಸ್ಥಳವನ್ನು ತುಂಬಿರಿ.

೧. ಚಂದಿರನನ್ನು ಜೋಗುಳ ಹಾಡಿ ತೂಗುತ್ತಿದ್ದರು-----

ಅ) ಮಕ್ಕಳು ಆ) ತಾಯಿ ಇ) ಹೆಂಗಳೆಯರು ಈ) ಗಾಳಿ

೨. ಗರಿಮುದುರಿ ಮಲಗಿದ್ದ ಹಕ್ಕಿಗೂಡಿನಲ್ಲಿ ಇರುಳು ಉಡಿದುದು -----

ಅ) ಹೊಂಗನಸು ಆ) ಕತ್ತಲು ಇ) ಬೆಳಕು ಈ) ಸವಿಗಾನ

೩. ಅಂಬಿಗನ ಕಿರುದೋಣಿ ಹೇಳುತ್ತಿದ್ದ ಗೀತೆ-----

ಅ) ಮಧುರ ಆ) ಪ್ರಸ್ಥಾನ ಇ) ಜನಪದ ಈ) ಅಮರ

೪. ನವನವೋದಯಕೆ ತಪವಿರುವಂತೆ ತೋರುತ್ತಿದ್ದರು-----

ಅ) ನಾಡು ಆ) ಕಾಡು ಇ) ಪ್ರಕೃತಿ ಈ) ಇರುಳು

೫. ನಾಳಿನ ಶುಭೋದಯವ ಸಾರುತ್ತಾ ಮೇಲ್ಲ ಮೇಲ್ಲನೆ ಉರುಳುತ್ತಿದ್ದರು-----

ಅ) ಇರುಳು ಆ) ಚಂದ್ರ ಇ) ಗಾಳಿ ಈ) ಕಿರು ದೋಣಿ

೬) ‘ಅ’ ಪಟ್ಟಿಯಲ್ಲಿನ ಪದಗಳನ್ನು ‘ಆ’ ಪಟ್ಟಿಯಲ್ಲಿರುವ ಪದಗಳಿಗೆ ಸರಿಯಾಗಿ ಹೊಂದಿಸಿ ಬರೆಯಿರಿ.

‘ಅ’ ‘ಆ’

೧. ಚಂದನಿಗೆ ಅ) ಪ್ರಸ್ಥಾನ ಗೀತೆ

೨. ಹಕ್ಕಿಗೂಡಿಗೆ ಆ) ಶುಭೋದಯ

೩. ಕಿರುದೋಣಿ ಹೇಳಿದ್ದ ಇ) ಹೊಂಗನಸು

೪. ಪ್ರಕೃತಿ ತೋರುತ್ತಿದ್ದರು ಈ) ಗಾಳಿಯ ಜೋಗುಳ

೫) ತಪವಿರುವಂತೆ

ಭಾಷಾಭಾಷೆ

ಅ) ಕೆಳಗಿನ ಪದಗಳನ್ನು ಬಿಡಿಸಿ ಬರೆದು ಸಂಧಿಯ ಹೆಸರನ್ನು ತಿಳಿಸಿರಿ.

ಜೇನುಗನಸು, ನವೋದಯ, ಶುಭೋದಯ.

ಆ) ಕೆಳಗಿನ ಪದಗಳಿಗೆ ಸಮಾನಾರ್ಥಕ ಪದಗಳನ್ನು ಬರೆಯಿರಿ.

ಚಂದ್ರ, ಗಾಳಿ, ಹಕ್ಕಿ, ಪ್ರಕೃತಿ, ನೀರು.

ಇ) ಕೆಳಗಿನ ಪದಗಳಿಗೆ ನಾನಾರ್ಥವನ್ನು ಬರೆಯಿರಿ.

ಹೊಳೆ, ನವ, ಸಾರು.

ಭಾಷಾ ಚಟುವಟಿಕೆ

ಅ) ಕೆಳಗಿನ ಪದಗಳನ್ನು ಓದಿಕೊಂಡು ಬರೆಯಿರಿ.

ತಿಳಿಮುಗಿಲ ತೊಟ್ಟಿಲು, ಗರಿಮುದುರಿ ಮಲಗು,
ಮುಸುಳಿರುವ ಹೊದರು, ತುಂಬು ನೀರಿನ ಹೊಳೆ

ಆ) ‘ಒಂದು ರಾತ್ರಿ’ ಪದ್ಯದ ಈ ಮತ್ತು ಈ ನೇಯ
ನುಡಿಗಳನ್ನು ಕಂಠಪಾಠ ಮಾಡಿರಿ.

ಇ) ಬೆಳದಿಂಗಳ ಉಣಿವನ್ನು ಮಾಡಿ ಅನುಭವವನ್ನು ನಿಮ್ಮ
ಸಹಪಾಠಿಗಳ ಜೊತೆ ಹಂಚಿಕೊಳ್ಳಿರಿ.

ಈ) ನಿಸಗ್ರಹ ವಣಿನೆಯ ಗೀತೆಗಳನ್ನು ಸಂಗೃಹಿಸಿ ಓದಿರಿ.

ಉ) ತುಂಬು ನೀರಿನ ಹೊಳೆಯಲ್ಲಿ ಅಂಬಿಗನ ಕಿರುದೋಣಿ
ಸಾಗುತ್ತಿರುವ ಚಿತ್ರ ಆಧಾರಿಸಿ ಏದು ವಾಕ್ಯ ಬರೆಯಿರಿ.



ವ್ಯಾಕರಣ
ಭಾಗ ‘ಅ’

ದ್ವಿರುತ್ತಿ :

ಅವು ದೊಡ್ಡದೊಡ್ಡ ಗ್ರಂಥಗಳು.

ಅವರು ಓಟಿಷಿಡಿ ದಣಿದರು.

ಶಃಗೀಗ ಅವರಿಗೆ ವ್ಯಾಪಾರ ಆಗುತ್ತಿದೆ.

ಬೇಗಬೇಗ ನಡೆಯಿರಿ.

ಮೇಲಿನ ಉದಾಹರಣೆಗಳಲ್ಲಿ ಅಡಿಗರೆ ಎಳೆದಿರುವ ಪದಗಳೆಲ್ಲವನ್ನೂ ಎರಡೆರಡು ಬಾರಿ
ಪ್ರಯೋಗಿಸಲಾಗಿದೆ. ಹೀಗೆ ಒಂದು ಶಬ್ದವನ್ನು ಎರಡೆರಡು ಬಾರಿ ಉಚ್ಛರಿಸುವುದನ್ನು ದ್ವಿರುತ್ತಿ ಎನ್ನುತ್ತಾರೆ.
ದ್ವಿರುತ್ತಿಗಳ ಪ್ರಯೋಗದಿಂದ ಕೇಳುವ ಪದ ಮನಸ್ಸಿನ ಮೇಲೆ ಪರಿಣಾಮವುಂಟಾಗುತ್ತದೆ. ಭಾವನೆಗಳ ಅಭಿವೃತ್ತಿಗೆ
ಪ್ರಷ್ಟು ದೊರೆಯುತ್ತದೆ.

ನಿಲ್ಲುನಿಲ್ಲು, ಹೆಚ್ಚುಹೆಚ್ಚು, ಬನ್ನಿಬನ್ನಿ, ಬೇಡಬೇಡ, ಓಡುಂಡು, ಬೇಗಬೇಗ, ನಡೆನಡೆ.

ಇತ್ಯಾದಿಗಳು ದ್ವಿರುತ್ತಿಗಳಿಗೆ ಉದಾಹರಣೆಗಳಾಗಿರುತ್ತವೆ.

ಅನುಕರಣಾವ್ಯಯ

ಕೆಳಗಿನ ವಾಕ್ಯಗಳಲ್ಲಿ ಗೆರೆ ಎಳೆದ ಪದಗಳನ್ನು ಗಮನಿಸಿ.

೧. ನದಿ ಜುಳು ಜುಳು ಹರಿಯುತ್ತಿತ್ತು .
೨. ಮಳೆ ಘೋ ಘೋ ಎಂದು ಸುರಿಯುತ್ತಿತ್ತು .
೩. ಗಾಳಿ ರೊಯ್ಯನೆ ಬೀಸುತ್ತಿತ್ತು.

ಮೇಲಿನ ಅಡಿಗೆರೆಯೆಳೆದ ಪದಗಳಿಗೆ ವಿಶೇಷವಾದ ಅರ್ಥವೇನೂ ಇಲ್ಲ. ನಾಮಪದ, ಕ್ರಿಯಾಪದಗಳಂತೆ ಲಿಂಗ, ವಚನ, ವಿಭಕ್ತಿಗಳಿಂದ ರೂಪ ಭೇದವನ್ನು ಹೊಂದದೆ ಏಕರೂಪವಾಗಿರುವ ಇವುಗಳನ್ನು ‘ಅವ್ಯಯ’ ಎನ್ನುತ್ತಾರೆ.

ನಾವು ಕೆಲವು ದ್ವಾನಿಗಳನ್ನು ಕೇಳಿದಾಗ ಆ ದ್ವಾನಿಗಳನ್ನು ಅನುಕರಿಸಿ ಹೇಳುವಾಗ ಉಂಟಾಗುವ ಶಬ್ದಗಳನ್ನು ಅನುಕರಣಾವ್ಯಯಗಳು ಎನ್ನುತ್ತಾರೆ.

ಭಾಗ ‘ಆ’

ಕಂಸದಲ್ಲಿ ಕೊಟ್ಟಿರುವ ಅನುಕರಣಾವ್ಯಯಗಳಿಂದ ಸರಿಯಾದುದನ್ನು ಆರಿಸಿಕೊಂಡು ಖಾಲಿ ಬಿಟ್ಟು ಜಾಗವನ್ನು ಭೂತಿ೰ ಮಾಡಿ.

[ಧಗಧಗ, ಸರಸರ, ಡಣಡಣ, ಫಳಫಳ]

೧. ಗಂಟೆ _____ ಬಾರಿಸಿತು.
೨. ಬೆಂಕೆ _____ ಉರಿಯುತ್ತಿತ್ತು.
೩. ಸರವು _____ ಹೂಳಿಯುತ್ತಿತ್ತು.
೪. ಹಾವು _____ ಹರಿಯುತ್ತಿದೆ.

೧೦. ಬುದ್ಧನ ಸನ್ವಿಧಿಯಲ್ಲಿ ದಿವ್ಯ ಮೌನ (ಗಡ್ಡ)



- ಡಾ. ರಾಜಶೇಖರ ಹತಗುಂದಿ

ಪ್ರಮೇಶ : ‘ಕೆಲವನ್ನು ನೋಡಿ ತಿಳಿ’, ‘ಕೆಲವನ್ನು ಮಾಡಿ ತಿಳಿ’, ‘ಕೆಲವನ್ನು ಕೇಳಿ ತಿಳಿ’ ಎಂಬುದು ಲೋಕಾನುಭವದ ಮಾತು. ವ್ಯಕ್ತಿ ತನ್ನ ಅನುಭವ ಮತ್ತು ಜಾನ್ ಪಡೆಯುವುದಕ್ಕೆ ಇವು ಮುಖ್ಯ ಮಾರ್ಗಗಳು. ಈ ಮಾರ್ಗಗಳಲ್ಲಿ ಹೆಚ್ಚು ಪರಿಣಾಮಕಾರಿಯಾದುದು ನೋಡಿ ಕಲಿಯುವುದು. ಇದಕ್ಕೆ ಪೂರಕವಾದುದು ಪ್ರವಾಸ. ಪ್ರವಾಸ ಲೋಕದ ಬಗ್ಗೆ ನಮ್ಮ ತಿಳುವಳಿಕೆಯನ್ನು ಹಚ್ಚಿಸುವ ಒಂದು ಚಟುವಟಿಕೆಯಾಗಿದೆ. ‘ದೇಶ ಸುತ್ತು ಕೋಶ ಓದು’ ಎಂಬ ಗಾದೆಯಂತೆ ಇದು ವ್ಯಕ್ತಿಯ ಜಾನ್ವಿಕಾಸಕ್ಕೆ ಪೂರಕವಾಗಿದೆ. ಇದರಿಂದ ನಮ್ಮ ದೇಶದ ವ್ಯೇವಿಧ್ಯಮಯ ಸಂಸ್ಕೃತಿ ಪರಿಚಯವಾಗುತ್ತದೆ. ಇದು ಪ್ರಸ್ತುತ ಪ್ರವಾಸ ಲೇಖನದಿಂದ ಅರಿವಾಗುತ್ತದೆ.

ಬಿಹಾರ ಪ್ರವಾಸದಲ್ಲಿ ನಾವು ಅಗತ್ಯವಾಗಿ ನೋಡಬೇಕೆಂದಿದ್ದುದು ಬೋಧಗಯಾ. ವಿಶ್ವಕ್ಕೆ ಶಾಂತಿ ಮಂತ್ರವನ್ನು ಬೋಧಿಸಿದ ಗೌತಮ ಬುದ್ಧನನ್ನು ನಾನು ತಿಳಿದುಕೊಂಡಿದ್ದು ಐ. ಲಂಕೇಶರ ‘ಮೋಕ್ಷ ಮುದುಕುತ್ತಾ ಪ್ರೀತಿಯ ಬಂಧದಲ್ಲಿ’ ಎಂಬ ಲೇಖನದಿಂದ. ಬುದ್ಧ, ಬಸವ, ಗಾಂಥಿ, ಅಂಬೇಷ್ಟ್ರ್ ನಮ್ಮ ಜಿಂತನೆಯ ಭಾಗವಾಗಿದ್ದು ನಂತರದ ಓದು, ಚಚ್ಚೆಯಿಂದ. ಗೌತಮ ಬುದ್ಧನಿಗೆ ಜಾನ್ಮೋದಯವಾದ ಸ್ಥಳವೆಂದಾಗಲಿ, ಬೋಧವ್ಯಕ್ತ ಪರಿಶ್ರಮಾದ ಮರ ಎಂದಾಗಲಿ ನಾನು ಬೋಧಗಯಾವನ್ನು ಇಷ್ಟಪಟ್ಟಿರಲಿಲ್ಲ. ಬಸವಣಿನ ವೀರಶೈವ ಧರ್ಮ ಹನ್ನೆರಡನೇ ಶತಮಾನದಲ್ಲಿ ಅತ್ಯಂತ ಪ್ರಗತಿಪರ ಎನಿಸಿದ್ದು, ಇಪ್ಪತ್ತನೇ ಶತಮಾನದ ಹೊತ್ತಿಗೆ ಜಾತಿಯಾಗಿ ಪರಿವರ್ತಿತವಾಗಿದ್ದ ನಾವು ಕಣ್ಣಾರೆ ಕಂಡ ಸತ್ಯವಾದ್ದರಿಂದ, ಬೌದ್ಧಧರ್ಮಕ್ಕೂ ಇದೇ ಗತಿ ಬಂದಿರಬಹುದೇ ಎಂಬ ಪ್ರಶ್ನೆ ತಲೆಯಲ್ಲಿ ಸುಳಿಂದಾದುತ್ತಲೇ ಇತ್ತು. ರಾಜಗಿರಿಯ ಲಾಙ್ಗೂ ನಿಂದ ಹೊರಬರುವಾಗ ನನ್ನ ತಲೆಯಲ್ಲಿ ಬುದ್ಧನ ಚಿಂತನೆ, ಬೌದ್ಧ ಧರ್ಮ ಭಾರತದಲ್ಲೇ ನೆಲೆ ಕೆಳೆದುಕೊಂಡಿದ್ದು ಇತ್ತಾದಿ ಸಂಗತಿಗಳು ಬಂದು ಹೋದವು.

ಬಸ್ಸು ಗಯಾದಲ್ಲಿ ಇಳಿಸಿದಾಗ ಬುದ್ಧನ ಗುಡಿ ಮತ್ತು ಬೋಧಿ ವ್ಯಕ್ತವಿರುವ ಸ್ಥಳಕ್ಕೆ ನಡೆದುಕೊಂಡು ಹೋಗಬಹುದೆಂದು ಭಾವಿಸಿದ್ದೇವು. ಆದರೆ ಆಟೋರಿಕ್ಷಾದವರಿಗೆ ವಿಜಾರಿಸಿದಾಗ, ಬೋಧಗಯಾ ಒಂದೇ ಎಂದು ತಿಳಿದಿದ್ದು ಸುಳಾಗಿತ್ತು. ಮಗಧ ವಿಶ್ವವಿದ್ಯಾನಿಲಯ ಕೂಡ ಗಯಾದಿಂದ ಬಹಳಷ್ಟು ದೂರದಲ್ಲಿದೆ ಎಂದು ತಿಳಿದಾಗ ‘ಮೋದಲು ಬೋಧಗಯಾಕ್ಕೆ ಹೋಗಿ ನಂತರ ಮಗಧ ವಿಶ್ವವಿದ್ಯಾನಿಲಯಗೆ ಹೋದರಾಯಿತು’ ಎಂದು ಮ್ಯಾಕ್ಸ್‌ಕ್ಯಾಬ್ ಹತ್ತಿದ್ದೇವು. ಮ್ಯಾಕ್ಸ್‌ಕ್ಯಾಬ್ ಗಯಾ ಪಟ್ಟಣ ದಾಟಬೇಕಾದರೆ ಅರ್ಥ ತಾಸು ಸಮಯ ತೆಗೆದುಕೊಂಡಿತು. ನಾವು ಅಂದುಕೊಂಡಂತೆ ಗಯಾ ಸುಂದರ ಹಾಗೂ ಬೆಳವಣಿಗೆ ಹೋಂದಿದ ನಗರವಾಗಿರಲಿಲ್ಲ. ಹಳೆಯ ಮನೆಗಳು, ಇಕ್ಕೆಟ್ವಾದ ಬೀದಿಗಳು, ಕಚ್ಚು ರಸೆಗಳು, ಅತಿಯಾದ ವಾಹನಗಳ ಓಡಾಟ, ದೊಡ್ಡ ಹಳ್ಳಿಯೋಂದು ಪಟ್ಟಣವಾಗಿ ಪರಿವರ್ತನೆಗೊಳ್ಳುತ್ತಿರುವಂತಿತ್ತು ಗಯಾದ ಸ್ಥಿತಿ.

ಪಾಟ್ವ್, ರಾಂಚಿಯಲ್ಲಿ ಕಂಡ ಹಾದಿಬದಿಯ ಹೋಟೆಲ್ಗಳು ಇಲ್ಲೂ ವಿಪರೀತವಾಗಿದ್ದವು. ನಾವು ಕೂತ ಮ್ಯಾಕ್ಸ್‌ಕ್ಯಾಬ್ ಸುಮಾರು ೨೫ ಕಿ. ಮೀ. ದೂರ ಕ್ರಮಿಸಲು ಒಂದೂವರೆ ಗಂಟೆಯಷ್ಟು ಸಮಯ ತೆಗೆದುಕೊಂಡಿತ್ತು. ಬೋಧಗಯಾದಲ್ಲಿ ಇಳಿದಾಗ ಸಮಯ ೯.೩೦ ಗಂಟೆ. ರಾಜಗಿರಿಯಲ್ಲೇ ಸ್ವಾನ ಇತ್ತಾದಿ ಮುಗಿಸಿಕೊಂಡು ಬಂದಿದ್ದರಿಂದ ಬೋಧಗಯಾದಲ್ಲಿ ಇಳಿದ ಕೂಡಲೇ ನಾವು ಮುದುಕಿದ್ದು ಹೋಟೆಲ್. ಹೋಟೆಲ್ ಏನೋ ಸಿಕ್ಕಿತ್ತು. ಆದರೆ ನಮಗೆ ಬೇಕಾದ ಇಡ್ಲಿ, ದೋಸೆ, ಉಪ್ಪಿಟ್ಟು ಎಲ್ಲಿ ಸಿಗಬೇಕು? ಎಣ್ಣೆ ಹಚ್ಚದೆ ಸುಟ್ಟ ಚಪಾತಿ, ಎಂತಹುದೋ ಒಂದು ಪಲ್ಯ ಹೋಟೆ ಸೇರಿದಾಗ ಬುದ್ಧನ ದರ್ಶನಕ್ಕೆ ಕೈಕಾಲು ಸಜ್ಜಗೊಂಡವು.

ನಾವು ನಡೆಯುತ್ತಿರುವ ರಸ್ತೆಯ ಹತ್ತಿರದಲ್ಲೇ ದೊಡ್ಡದೊಂದು ನದಿ ಇರುವುದು ಗೋಚರಿಸಿತು. ಆದರೆ ನದಿಯಲ್ಲಿ ಒಂದು ಹನಿ ನೀರಿರಲಿಲ್ಲ. ಬಿಸಿಲಿಗೆ ನದಿಯಲ್ಲಿನ ಉಸುಕು ಮಣಿಮಣಿ ಮಿಂಚುತ್ತಿತ್ತು. ನದಿಯ ಹೆಸರೇನೆಂದು ವಿಚಾರಿಸಿದಾಗ ‘ಘಲ್ಲು’ ಎಂದು ಉತ್ತರ ಸಿಕ್ಕಿತ್ತು.

ಒಂದಪ್ಪು ಹೆಚ್ಚೆ ಹಾಕಿದ ಮೇಲೆ ಹಾದಿ ಬದಿಯ ಅಂಗಡಿಯಲ್ಲಿ ಬುದ್ಧನ ಗುಡಿಗೆ ಹೋಗುವ ಹಾದಿ ಯಾವುದೆಂದು ಕೇಳಿದೆವು. ಆತ ಗುಡಿಯೊಂದರ ಶಿವಿರದೆಡೆಗೆ ಕ್ಯಾರಾಡಿ, “ಅದೇ ಬುದ್ಧನ ಮುಖ್ಯ ಗುಡಿ. ಅದರ ಪಕ್ಷದಲ್ಲೇ ಬೋಧಿವ್ಯಕ್ತ ಇದೆ. ನಿಮಗೆ ನೋಡಬೇಕೆನಿಸಿದರೆ ಇನ್ನಪ್ಪು ಮುಂದೆ ಹೋಗಿ. ಅಲ್ಲಿ ಜಪಾನ್, ಚೀನಾ, ಟಿಬೆಟ್ ಟೆಂಪಲ್‌ಭೂ ಇವೆ” ಎಂದ. ನಾಕೆಂಬಿ ಹೆಚ್ಚೆ ಮುಂದೆ ಹೋಗಿರಬೇಕು, ವಿಶಾಲ ಪ್ರಾಂಗಣವಿರುವ ಸ್ಥಳದಲ್ಲಿ ದೊಡ್ಡದೊಂದು ಗುಡಿ ಮುಗಿಲು ಮುಟ್ಟಿಸುತ್ತ ನಿಂತಿತ್ತು. ಜನಜಂಗುಳಿ ಕಡಿಮೆ ಇತ್ತು. ಪ್ರೇರೇಶ ಫೀ ಇರಲಿಲ್ಲ. ನಾವು ಹಣ ಹೊಟ್ಟೆದ್ದು ಚಪ್ಪಲಿ ಕಾಯುವವರಿಗೆ ಮಾತ್ರ. ಸ್ವೇಚ್ಚಾ ಇಳಿದು ಬುದ್ಧನ ಗುಡಿಯ ಎದುರು ನಿಂತಾಗ ದಿವ್ಯ ಮೌನ. ಪೂಜಾರಿಗಳ ಹಾವಳಿಯಿಲ್ಲ. ಮಂತ್ರಫೋಷಣೆ ಇಲ್ಲ, ನಮಗೋ ಸೋಜಿಗ; “ಬುದ್ಧನಿಗೆ ಇಲ್ಲಿ ಭಕ್ತರೇ ಇಲ್ಲವೇ” ಎಂಬ ಆತಂಕ.



ಗುಡಿಯ ಮುಖ್ಯದ್ವಾರ ದಾಟಿ ಒಳಗೆ ಹೋದಾಗ ಬೌದ್ಧ ಭಿಕ್ಷುವಾದರೂ ಇದ್ದಾರೆಯೇ ಎಂದು ಸುತ್ತ ಕಣ್ಣಾಡಿಸಿದೆ. ಯಾರೂ ಇರಲಿಲ್ಲ. ನಾನೂ ನನ್ನ ಮಿತ್ರ ಶಿಂಹಾಪುರೆಯವರೂ ಒಂದು ಕ್ಷಣಿ ಬುದ್ಧನ ಮೂರ್ತಿಯೆಡುರು ಮೌನವಾಗಿ ನಿಂತೆವು. ಬುದ್ಧನ ಸನ್ನಿಧಿಯಲ್ಲಿ ನಾವು ಭಕ್ತರಂತೆ ಭಾವುಕರಾಗದಿದ್ದರೂ, ಬುದ್ಧನ ಧ್ಯಾನಸ್ಥ ಸ್ಥಿತಿ, ಸುತ್ತಲಿನ ಮೌನ, ನಮೋಳಗೆ ಅನಿವಾರ್ಯನಿಂದ ಆನಂದ ತುಂಬಿತ್ತು. ರಾಜತ್ವವನ್ನು ದಾಟಿ ಹೋದ, ಬದುಕಿನ ಕ್ಷಣಿಭಂಗರತೆಯನ್ನು ಮನಗಂಡ ಬುದ್ಧನ ಬದುಕು, ವೈಕೀಕ್ರಿಕ ನನ್ನ ಮನದೊಳಗೆ ಮತ್ತೆ ಮತ್ತೆ ಸುಳಿದು ಹೋಯಿತು. ಅಧಿಕಾರಕ್ಕಾಗಿ ಏನೆಲ್ಲಾ ಮಾಡುವುದು ಅನಿವಾರ್ಯವೆಂದು ಸಮರ್ಥಿಸಿಕೊಳ್ಳುವ ಬಿಹಾರ ರಾಜಕಾರಣಿಗಳಿಗೆ ಬುದ್ಧನ ವೈಕ್ರಿಕ್ಯ, ಬೋಧನೆ ತಿಳಿದಂತಿಲ್ಲ ಎನಿಸಿತು. ಗುಡಿಯಿಂದ ಹೊರಬಂದು, ಗುಡಿಯ ಪ್ರಾಂಗಣದಲ್ಲಿ ಒಂದಪ್ಪು ಹೊತ್ತು ಸುತ್ತಾಡಿ ಪಕ್ಷದಲ್ಲೇ ಇರಲು ಬೋಧಿವ್ಯಕ್ತದ ಬಳಿ ಹೋದೆವು. ಅಲ್ಲಿ ಪೂಜಾರಿಯಿಲ್ಲ. ಜನ ಜಂಗುಳಿಯಲ್ಲಿ, ಮುಪ್ಪು ಎದುರಿಸುತ್ತಿರುವ ಬೋಧಿವ್ಯಕ್ತದ ಟೊಂಗೆಗಳಿಗೆ ಆಸರೆಯಾಗಿ ಕಂಬಗಳನ್ನು ನಿಲ್ಲಿಸಿದ್ದರು. ಬೋಧಿ ವೈಕ್ಯ ಬುದ್ಧನ ಬದುಕಿಗೆ, ಚಿಂತನೆಗೆ ಅಥವಾ ಆತ ಕಂಡ ಕನಸಿಗೆ

ಸಾಕ್ಷಿಯಾಗಿ ನಿಂತಂತಿತ್ತು. ಬೋಧಿವ್ಯಕ್ತಕ್ಕೆ ಅಭಿಮುಖವಾಗಿರುವ ಸ್ಪೌಗಳನ್ನು ಹತ್ತಿ ಮೇಲೆ ಸುತ್ತಾಡಿದೆವು. ಒಬ್ಬ ಬೌದ್ಧ ಭಿಕ್ಷು ಜಪಮಣಿ ಎಣಿಸುತ್ತಾ ಧ್ಯಾನದಲ್ಲಿ ಕೂತಿದ್ದ. ಬುದ್ಧನ ಗುಡಿಯಿಂದ ನಾಕೆಂಟು ಹೆಚ್ಚೆ ದೂರದಲ್ಲಿ ಸುಜಾತೆ ಪೂಲೆ. ಬುದ್ಧನಿಗೆ ಪಾಯನ ತರುವ ಮುಂಚೆ ಸುಜಾತೆ ಈ ಪೂಲಿನಲ್ಲಿ ಸ್ವಾನ ಮಾಡುತ್ತಿದ್ದಳಂತೆ. ಬುದ್ಧನ ಗುಡಿ ಹಾಗೂ ಅದರ ಸುತ್ತಮುತ್ತ ತಿರುಗಾಡಿ ಹೊರ ಬಂದಾಗ, ಬುದ್ಧನ ಮೂರ್ತಿ ಮಾರುವ ಹುಡುಗರು ಎದುರಾದರು.

ಅಲ್ಲಿಯವರೆಗೂ ನಾವು ಏನನ್ನೂ ಖಿರೀದಿಸಿರಲಿಲ್ಲ. ರೇಡಿಯಂನಲ್ಲಿ ಮಾಡಿದ ಬುದ್ಧನ ಮೂರ್ತಿಯೊಂದನ್ನು ಖಿರೀದಿಸಿದೆ. ಹುಡುಗರು ಕ್ಯೆಯಲ್ಲಿ ಇನ್ನೂ ಏನೇನೋ ಇದ್ದವು. ಬಿಸಿಲು ಬಲಿಯತೊಡಗಿದ್ದರಿಂದ ಇನ್ನೂ ನೋಡುವುದು ಬಹಳ ಇದೆ ಎಂದು ಮುಂದೆ ಸಾಗಿದೆವು. ದುಭಾರಿ ಖಚಿತನಲ್ಲಿ ನಿರ್ಮಿಸಿದ ಟಿಬೆಟ್, ಚೈನಾ, ಜಪಾನ್ ಬೌದ್ಧ ಮಂದಿರಗಳು ನೋಡಲು ಆಕರ್ಷಕವಾಗಿದ್ದವಾದರೂ ಅವುಗಳ ಧಳಕು ಬಳಕು, ಪ್ರದರ್ಶನ ಚಪಲ ಇತ್ಯಾದಿ ನಮಗೆ ಹಿಡಿಸಲಿಲ್ಲ. “ಅರಮನೆಯನ್ನೇ ಕಾಲಕಸಕ್ಕಿಂತ ಕಡೆಯಾಗಿ ಕಂಡು ಹೊರ ಹೋದವನಿಗೆ ಅರಮನೆಯಂತಹ ಗುಡಿ ಬೇಕೆ?” ಎಂದು ಕೇಳಿಕೊಂಡೆ. ಚೈನಾ, ಜಪಾನ್, ಮಲೆತೀಯಾಗಳಿಂದ ಹರಿದು ಬರುವ ಯಥೇಚ್ಚು ಹಣ ಬುದ್ಧನನ್ನು ‘ಲಗ್ಗರ್’ ದೇವರನ್ನಾಗಿಸಲು ಯತ್ನಿಸುತ್ತಿರುವುದು, ಎಲ್ಲಕ್ಕಿಂತಲೂ ಮಿಗಿಲಾಗಿ ತಮ್ಮ ಹಣಾದ ಸಾಮರ್ಥ್ಯವನ್ನು ಮಾರ್ಫಾಲ್ ಸ್ಮೋನಿನಲ್ಲಿ ಗುಡಿ ಕಟ್ಟಿಸಿ ಪ್ರದರ್ಶಿಸುತ್ತಿರುವುದು ಕಂಡು ಬುದ್ಧ ಕೂಡ ನಕ್ಕಿರಬೇಕು ಎನಿಸಿತು.

ಬೋಧಗಯಾದಲ್ಲಿ ನಮಗೆ ವಿಶೇಷವೇನಿಸಿದ್ದು, ಮೂಲ ಬೌದ್ಧ ಮಂದಿರದಲ್ಲಿಯ ದಿವ್ಯಮಾನ ಹಾಗೂ ಪೂಜಾರಿ, ಪಣೆಂಟರ ಹಾವಳಿ ಇಲ್ಲದೆ ಇರುವುದು. ಉಳಿದಂತೆ ಬೋಧಗಯಾ ಹೂಡ ಮೂಲಭೂತ ಸೌಕರ್ಯ ಪಡೆಯದ ಎಲ್ಲ ಪಟ್ಟಣಗಳ ಹಾಗೆ ಇದೂ ಒಂದು ಪಟ್ಟಣ. ರಿಕ್ಷವಾಲಗಳ ಬಸವಳಿದ ಮುಖ, ಅವರ ದೈನಿಸ್ಥಿತಿ, ಹಾದಿಬದಿಯ ಹೋಟೆಲೆನವರ ಪ್ರೇಪೋಟೆ, ಗಿರಾಕಿಗಳನ್ನು ತಮ್ಮೆಡೆಗೆ ಸಳೆಯಲು ಅವರು ಅಂಗಲಾಚಿ ಬೇಡಿಕೊಳ್ಳುವ ಪರಿ, ಪಾಟ್‌ಬ್ರಾದಿಂದ ಬೋಧಗಯಾದವರೆಗೆ ಎಲ್ಲವೂ ಒಂದೇ ತರಹ, ಬೋಧಗಯಾದಲ್ಲಿಯ ಯಾವೋಬ್ಬ ಲೇಖಿಕನ ವಿಳಾಸವೂ ನಮ್ಮಲ್ಲಿ ಇಲ್ಲದ ಕಾರಣ ನೇರ ಮಗಧ ವಿಶ್ವವಿದ್ಯಾಲಯದ ಹಾದಿ ಹುಡುಕತೊಡಗಿದೆವು.

ಕೃತಿಕಾರರ ಪರಿಚಯ:



ಡಾ. ರಾಜಶೇಖರ ಹತ್ತಿಗಳನ್ನು ಬರೆದಿದ್ದರೆ. ಪ್ರತಿಕಾ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ‘ಬುದ್ಧನ ನಾಡಿನಲ್ಲಿ’ (ಪ್ರವಾಸ ಕಥನ) ‘ಕಾಳ ಬೆಳುದಿಂಗಳ ಸಿರಿ’ (ಕಥಾ ಸಂಕಲನ) ‘ಬಯಲ ಹುಡಿ’ ಮತ್ತು ‘ಎಡಹೋತ್ತಿನ ಪಯಣ’ (ಅಂಕಣ ಬರಹ), ಮುಂತಾದ ಕೃತಿಗಳನ್ನು ಬರೆದಿದ್ದಾರೆ. ‘ಬುದ್ಧನ ಸನ್ಮಾನಿತವಾದ ದಿವ್ಯ ಮಾನಸ’ ಗದ್ದಭಾಗವನ್ನು ‘ಬುದ್ಧನ ನಾಡಿನಲ್ಲಿ’ ಪ್ರವಾಸ ಕಥನದಿಂದ ಆರಿಸಿಕೊಳ್ಳಲಾಗಿದೆ.

ಪದಗಳ ಅರ್ಥ

ಅನಿವರ್ಚನೀಯ - ವರ್ಣಿಸಲು ಶಕ್ಯವಲ್ಲದ, ವಿವರಿಸಲಾಗದ; ಯಥೇಷ್ಟು - ಅಧಿಕ, ಹೆಚ್ಚಿದ;	ಭಂಗುರತೆ - ಕ್ಷಣಿಕವಾದ, ಚಂಚಲವಾದ;
ತಾಸು - ಒಂದು ಗಂಟೆಯ ಅವಧಿ, ಸಮಯ;	ಸಚ್ಚಿ - ತಯಾರಿ, ಸಿದ್ಧತೆ;
ಘಾರಸುದಾರ - ಪಿತ್ರಾಜ್ಞತ ಆಸ್ತಿಯ ಹಕ್ಕುದಾರ;	ಸೋಜಿಗ - ಆಶ್ಚರ್ಯ, ವಿಸ್ತೃಯ.

ಅಭ್ಯಾಸ

ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.

೧. ಲೇಖಕರು ಗೌತಮ ಬುದ್ಧನನ್ನು ತಿಳಿದುಕೊಳ್ಳುವಂತೆ ಮಾಡಿದ ಲೇಖನ ಯಾವುದು?
೨. ಬೋಧಗಯಾದಲ್ಲಿ ಇರುವ ಪರಿತ್ರೇಕ್ಯಾಯಾವುದು?
೩. ಇನ್ನೇ ಶತಮಾನದಲ್ಲಿ ಅತ್ಯಂತ ಪ್ರಗತಿಪರ ಎನಿಸಿದ್ದ ಧರ್ಮ ಯಾವುದು?
೪. ಫಲ್ಲಿ ನದಿ ಹೇಗಿತ್ತು?
೫. ಲೇಖಕರು ಮಗಧ ವಿಶ್ವವಿದ್ಯಾಲಯದ ಹಾದಿಯನ್ನು ಹುಡುಕಿಕೊಂಡಿದ್ದೇಕೆ?

ಆ) ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಎರಡು ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

೧. ಲೇಖಕರ ತಲೆಯಲ್ಲಿ ಸುಳಿದಾಡುತ್ತಿಲೇ ಇದ್ದ ಪ್ರಶ್ನೆ ಯಾವುದು?
೨. ಲೇಖಕರು ಅಂದುಕೊಂಡಿದ್ದಕ್ಕಿಂತ ಗಯಾದ ಸ್ಥಿತಿ ಹೇಗೆ ಭಿನ್ನವಾಗಿತ್ತು?
೩. ಬುದ್ಧನ ಸನ್ನಿಧಿಯಲ್ಲಿ ಲೇಖಕರ ಮನಸ್ಸಿನಲ್ಲಿ ಮೂಡಿದ ಭಾವನೆಗಳಾವುವು?
೪. ಬುದ್ಧ ಕೂಡ ನಕ್ಕಿರಬೇಕೆಂದು ಲೇಖಕರಿಗೆ ಅನ್ವಯಿಸಲು ಕಾರಣವೇನು?
೫. ಬೋಧಗಯಾದಲ್ಲಿ ಲೇಖಕರಿಗೆ ವಿಶೇಷವೆನಿಸಿದ್ದ ಯಾವುದು?

ಇ) ಕೆಳಗಿನ ಬಿಟ್ಟ ಸ್ಥಳಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ.

೧. ಬುದ್ಧನಿಗೆ ಪಾಯಸ ತರುವ ಮುಂಚೆ ಸುಜಾತ ಸ್ವಾನ ಮಾಡುತ್ತಿದ್ದ ಕೊಳ -----
- ಒ) ಬೋಧಿ ವೃಕ್ಷಪೂರ್ಣ
- ೩) ಬೋಧಗಯಾ ಪೂರ್ಣ
- ೪) ಸುಜಾತ ಪೂರ್ಣ
- ೫) ಭಿಕ್ಷು ಪೂರ್ಣ

೨. ದುಬಾರಿ ವಿಚ್ಯಣೆ ಬೌದ್ಧ ಮಂದಿರಗಳನ್ನು ಕಟ್ಟಲು ಬಳಸಿರುವ ಕಲ್ಲು -----

- ಅ) ಗ್ರಾನೈಟ್ ಸ್ಮೇನ್
ಬ) ಕಡಪಾ ಸ್ಮೇನ್
ಕ) ಮಾಬ್ರಿಲ್ ಸ್ಮೇನ್
ಡ) ಲಿಗ್ನಿಟ್ ಸ್ಮೇನ್

೩. ಬೋಧಗಯಾ ಇರುವುದು -----

- ಅ) ಮಧ್ಯಪ್ರದೇಶದಲ್ಲಿ
ಬ) ಒರಿಸ್ಸಾದಲ್ಲಿ
ಕ) ಉತ್ತರಪ್ರದೇಶದಲ್ಲಿ
ಡ) ಬಿಹಾರಿನಲ್ಲಿ

೪. ಬುದ್ಧನ ಬದುಕು, ಚಿಂತನೆ ಹಾಗೂ ಕಂಡ ಕನಸಿಗೆ ಸಾಕ್ಷಿಯಾಗಿ ಗಯಾದಲ್ಲಿ
ನಿಂತಂತಿರುವುದು -----

- ಅ) ಬೌದ್ಧ ದೇವಾಲಯ
ಬ) ಬುದ್ಧನ ಅರಮನೆ
ಕ) ಬೌದ್ಧ ವಿಹಾರ
ಡ) ಬೋಧಿವೃಕ್ಷ

ಭಾಷಾಭಾಸ

ಅ) ಕೆಳಗಿನ ಪದಗಳನ್ನು ಬಿಡಿಸಿ ಬರೆದು, ಸಂಧಿಯ ಹೆಸರನ್ನು ತಿಳಿಸಿರಿ.

೧) ವಿಶ್ವವಿದ್ಯಾಲಯ ೨) ಕೈಯಲ್ಲಿ ೩) ಯಥೇಚ್ಚೆ ೪) ಜಾನೋದಯ ೫) ಅತ್ಯಂತ.

ಆ) ಕೆಳಗಿನ ವಾಕ್ಯಗಳಲ್ಲಿನ ಖಾಲಿಜಾಗವನ್ನು ಕೆಳಗೆ ಕೊಟ್ಟಿರುವ ದ್ವಿರುತ್ತಿ ಮತ್ತು ನುಡಿಗಟ್ಟಿಗಳಲ್ಲಿ
ಸರಿಯಾದವುಗಳನ್ನು ಆರಿಸಿ ಭತ್ತಿ ಮಾಡಿರಿ.

೧. ಶಾಲೆಯಿಂದ _____ ಮುಂದೆ ಹೋದರೆ ಆಟದ ಮೈದಾನ ಸಿಗುತ್ತದೆ.

೨. ಮನನವಾಗುವವರೆಗೂ ವಿದ್ಯಾರ್ಥಿಗಳು _____ ಓದುತ್ತಿರಬೇಕು.

೩. ಕತ್ತಲಿನಲ್ಲಿ ಮಿಂಚು ಹುಳುಗಳು _____ ಮಿಂಚುತ್ತವೆ.

೪. ಪರೀಕ್ಷೆಯ ಕೊನೆಯಲ್ಲಿ ಎಲ್ಲಾ ಉತ್ತರಗಳನ್ನು ಒಮ್ಮೆ _____ ಎಂದು ಶಿಕ್ಷಕರು
ಶಿಷ್ಯನಿಗೆ ಹೇಳಿದರು.


೫. ಯೋಗಿಗಳು ಆಸ್ತಿ ಅಧಿಕಾರಗಳನ್ನು _____ ಆಗಿ ಕಾಣುತ್ತಾರೆ.

೬. ಗುರುಗಳು ಮುಂದಿನ ತರಗತಿಯಲ್ಲಿ _____ ಮಾಡಬೇಕೆಂದು ವಿದ್ಯಾರ್ಥಿಗಳಿಗೆ
ತಿಳಿಸಿದರು.

[ನಾಕೆಂಟು ಹೆಚ್ಚೆ, ಮತ್ತೆ ಮತ್ತೆ, ನೆಲೆ ಕಳೆದುಕೊ, ಮಣಿಮಣಿ, ಕಣ್ಣಾಡಿಸು, ಕಾಲಕಸಕ್ಕಿಂತ
ಕಡೆ, ಏನೇನು.]

ಭಾಷಾ ಚಟುವಟಿಕೆ

- ಅ) ನೀವು ಕ್ಯಾನೋಡ ಪ್ರವಾಸದ ಅನುಭವಗಳನ್ನು ಕುರಿತು, ನಿಮ್ಮ ಗೆಳೆಯ ಅಥವಾ ಗೆಳತಿಗೆ ಒಂದು ಪತ್ರ ಬರೆಯಿರಿ.
- ಆ) ನಿಮ್ಮ ಜಿಲ್ಲೆಯ ಯಾವುದಾದರೊಂದು ಪ್ರವಾಸಿ ತಾಣದ ಬಗೆಗೆ ಒಂದು ಪ್ರಬಂಧ ಬರೆಯಿರಿ.
- ಬ) ಪ್ರವಾಸದಿಂದ ಆಗುವ ಪ್ರಯೋಜನಗಳ ಕುರಿತು, ನಿಮ್ಮ ತರಗತಿಯಲ್ಲಿ ಸ್ನೇಹಿತರ ಗುಂಪಿನಲ್ಲಿ ಚರ್ಚಿಸಿ.
- ಕ) ಕನಾಕಟಕ ಪ್ರವಾಸೋದ್ಯಮ ಇಲಾಖೆಯ ಕಾರ್ಯಗಳನ್ನು ಕೇಳಿ ತಿಳಿಯಿರಿ.
- ಡ) ಇಲ್ಲಿ ಕೊಟ್ಟಿರುವ ಸುಳಿವುಗಳನ್ನು ಗಮನಿಸಿ, ಪದಬಂಧವನ್ನು ಪೂರ್ತಿ ಮಾಡಿ.



ಸುಳಿವುಗಳು

ಮೇಲಿನಿಂದ ಕೆಳಗೆ

೧. ನೀರಿನಿಂದ ಸುತ್ತುವರಿದ ಭೂಭಾಗ (೨)
೨. ನೋಡುವ ಆಶುರ (೨)
೩. ತಿಂಡಿ ಇಡುವ ಪುಟ್ಟ ಪೆಟ್ಟಿಗೆ (೨)

ಎಡದಿಂದ ಬಲಕ್ಕೆ

೧. ದೊಡ್ಡದಾದ ಬೆಟ್ಟ (೨)
೨. ಸಮುದ್ರವನ್ನು ಹೀಗೂ ಕರೆಯುವರು (೨)

ವ್ಯಾಕರಣ

ಪತ್ರಲೇಖನ

ಪತ್ರ ವ್ಯವಹಾರವು ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿರುವ ಜನಪ್ರಿಯ ಸಂಪರ್ಕ ಸಾಧನವಾಗಿದೆ. ಪತ್ರಗಳನ್ನು ಸಾಮಾನ್ಯವಾಗಿ ಎರಡು ಬಗೆಗಳಾಗಿ ವಿಂಗಡಿಸಲಾಗುತ್ತದೆ.

- ೧) ವ್ಯೇಯಕ್ಕಿರುವ ಪತ್ರ : ಖಾಸಗಿಪತ್ರ, ಯೋಗಕ್ಕೇಮು ಪತ್ರ ಅಥವಾ ಅನೌಪಚಾರಿಕ ಪತ್ರಗಳು.
- ೨) ವ್ಯಾವಹಾರಿಕ ಪತ್ರ : ಜೈವಚಾರಿಕ ಪತ್ರಗಳು ಅಥವಾ ಮನವಿ ಪತ್ರಗಳು.

ಪತ್ರವನ್ನು ಬರೆಯುವಾಗ ಮುಖ್ಯ ವಿಳಾಸಗಳು(ಒಳವಿಳಾಸ, ಹೊರವಿಳಾಸ) ಸಂಭೋಧನೆ, ವಿಷಯ, ಒಡಲು ಮತ್ತು ಮುಕ್ತಾಯ ಈ ಐದು ಅಂಶಗಳನ್ನು ಗಮನಿಸಲೇಬೇಕು.

ಪತ್ರದಲ್ಲಿ ಆರಂಭದ ಸಂಭೋಧನೆ/ಒಕ್ಕಣೆ

- | | | |
|-----------------|---|-------------------------------------|
| ೧) ಗುರುಗಳಿಗೆ | - | ಪೂಜ್ಯಗುರುಗಳೇ, ನಮಸ್ಕಾರಗಳು |
| ೨) ತಂದೆಯವರಿಗೆ | - | ಪ್ರೀತಿಯ ತಂದೆಯರಿಗೆ, ನಮಸ್ಕಾರಗಳು |
| ೩) ತಾಯಿಗೆ | - | ಪ್ರೀತಿಯ ತಾಯಿಯವರಿಗೆ, ನಮಸ್ಕಾರಗಳು |
| ೪) ತಮ್ಮ/ತಂಗಿ | - | ಪ್ರೀತಿಯ ತಮ್ಮ/ತಂಗಿಗೆ, ಶುಭಾಶೀವಾದಗಳು |
| ೫) ಅಕ್ಷ/ಅಣ್ಣ | - | ಪ್ರೀತಿಯ ಅಣ್ಣ/ಅಕ್ಷನವರಿಗೆ, ನಮಸ್ಕಾರಗಳು |
| ೬) ಗೆಳೆಯ/ತಿ | - | ಪ್ರೀತಿಯ ಗೆಳೆಯ/ಗೆಳತಿ, ನಮಸ್ಕಾರಗಳು |
| ೭) ಅಧಿಕಾರಿಗಳಿಗೆ | - | ಮಾನ್ಯರೆ |

ಮುಕ್ತಾಯದ ಗೌರವ ಸಂಭೋಧನೆ

- | | | |
|--------------------------|---|--|
| ೧) ತಂದೆ, ತಾಯಿ, ಹಿರಿಯರಿಗೆ | - | ನಮ್ಮಸ್ಕಾರಗಳು ತಮ್ಮ ಪ್ರೀತಿಯ ಮಗ/ಮಗಳು |
| ೨) ಕಿರಿಯರಿಗೆ | - | ಆಶೀರ್ವಾದಗಳು ತಮ್ಮ ಪ್ರೀತಿಯ..... |
| ೩) ಗೆಳೆಯ/ತಿ | - | ವಂದನೆಗಳು, ನಿನ್ನ ಪ್ರೀತಿಯ ಗೆಳೆಯ/ಗೆಳತಿ |
| ೪) ಅಧಿಕಾರಿಗಳಿಗೆ | - | ವಂದನೆಗಳು, ತಮ್ಮ ವಿಶ್ವಾಸಿ |
| ೫) ಗುರುಗಳಿಗೆ | - | ನಮ್ಮಸ್ಕಾರಗಳು ತಮ್ಮ ವಿಧೇಯ ವಿದ್ಯಾರ್ಥಿ/ ವಿದ್ಯಾರ್ಥಿನಿ |

ದೇಶ ಸುತ್ತು – ಕೋಶ ಓದು

ಪತ್ರಗಳ ಮಾದರಿ

(೧) ಪ್ರೇಯಕ್ಕಿಕ ಪತ್ರ

ತಂದೆಗೆ ಪತ್ರ

ಇವರಿಂದ,

ದಿನಾಂಕ -----

ಹೆಸರು -----

ಮನೆ ನಂಬರ್ / ಮನೆ ಹೆಸರು -----

ಎರಡನೇ ಮುಖ್ಯ ರಸ್ತೆ

ಬಡಾವಣೆ ಹೆಸರು -----

ಉರಿನ ಹೆಸರು -----

ಶ್ರೀತಿಯ ತಂದೆಯವರಿಗೆ ನಿಮ್ಮ ಮಗ/ಮಗಳು ಮಾಡುವ ನಮಸ್ಕಾರಗಳು

ಇತಿ ನಮಸ್ಕಾರಗಳು
ನಿಮ್ಮ ಶ್ರೀತಿಯ ಮಗಳು
ಸಹಿ/ ದಿನಾಂಕ
(ಹೆಸರು)

ಇವರಿಗೆ,

ಹೆಸರು -----

ಮನೆ ನಂಬರ್ / ಮನೆ ಹೆಸರು -----

ಎರಡನೇ ಮುಖ್ಯ ರಸ್ತೆ

ಬಡಾವಣೆ ಹೆಸರು -----

ಉರಿನ ಹೆಸರು-ಪಿನ್‌ ಕೋಡ್

(೨) ವ್ಯಾಪಹಾರಿಕ ಪತ್ರ

ಇವರಿಂದ,

ಹೆಸರು

ಶರಗತಿ ಮತ್ತು ವಿಭಾಗ
ಶಾಲೆಯ ಹೆಸರು -----
ಅಡ್ಡರಸ್ತೆ, ಮುಖ್ಯರಸ್ತೆ,
ಬಡಾವಣೆ ಹೆಸರು -----
ಉರಿನ ಹೆಸರು -----

ದಿನಾಂಕ :

ಸ್ಥಳ :

ಇವರಿಗೆ,

ಮುಖ್ಯಪಾಠ್ಯಯಿರಿಗೆ
ಶಾಲೆಯ ಹೆಸರು -----
ಅಡ್ಡರಸ್ತೆ, ಮುಖ್ಯರಸ್ತೆ,
ಬಡಾವಣೆ ಹೆಸರು -----
ಉರಿನ ಹೆಸರು -----

ಮೊಜ್ಯ ಗುರುಗಳೇ,

ವಿಷಯ :

ವಂದನೆಗಳೊಂದಿಗೆ,

ತಮ್ಮ ವಿಧೇಯ ವಿದ್ಯಾರ್ಥಿ/ ವಿದ್ಯಾರ್ಥಿನಿ,

ಸಹಿ

(ಹೆಸರು)

೧೧. ನಿರೀಕ್ಷೆ (ಪದ್ಯ)



ಪ್ರವೇಶ : ಸಮಾಜದಲ್ಲಿ ಮೇಲು-ಕೇಳು, ಬಡವ-ಬಲ್ಲಿದ ಎಂಬಂತಹ ಅಸಮಾನತೆಗಳು ಇಂದಿಗೂ ಕಂಡುಬರುತ್ತವೆ. ಇಂತಹ ಅಸಮಾನತೆಗಳನ್ನು ಹೋಗಲಾಡಿಸಲು ದಾರ್ಶನಿಕರು, ಶರಣರು, ಸಾಧುಗಳು ಮತ್ತು ಸಂತರು ನಿರಂತರವಾಗಿ ಶ್ರಮಿಸಿದ್ದಾರೆ. “ದಯವಿಲ್ಲದ ಧರ್ಮ ಅದಾವುದಯ ದಯವೇ ಬೇಕು ಸಕಲ ಪ್ರಾಣಿಗಳಲ್ಲಿ”— ಎಂಬ ಬಸವಣ್ಣನವರ ಮಾತು ಅಕ್ಷರಶಃ ಸತ್ಯವಾಗಿದೆ. ಪ್ರೀತಿ, ಪ್ರೇಮ, ತಾಳ್ಳು, ಸಮಾನತೆ, ಇವುಗಳನ್ನು ಇಂದು ನಾವು ಅಳವಡಿಸಿಕೊಂಡಾಗಲೇ ಮಾನವೀಯತೆಯನ್ನು ಕಾಣಲು ಸಾಧ್ಯವಾಗುತ್ತದೆ. ‘ನಿರೀಕ್ಷೆ’ ಪದ್ಯದಲ್ಲಿ ಕವಿ ಪ್ರಚಲಿತ ಸಮಾಜದಲ್ಲಿ ಕಂಡುಬರುತ್ತಿರುವ ತಾರತಮ್ಯ ಹೋಗಲಾಡಿಸಲು ಸಮಾನತೆಯ ದಿನಗಳು ಎಂದು ಬರುವವೋ ಎಂದು ಪರಿಪರಿಯಾಗಿ ಹಂಬಲಿಸಿದ್ದಾರೆ.

ಪ್ರೀತಿಯ ಗುಣಿ ತೆಗೆದು
ಪ್ರೇಮದ ಪಾತಿಯ ಮಾಡಿ
ನೀತಿಯ ಬೀಜವ ಬಿತ್ತಿ
ವಾತ್ಸಲ್ಯದ ಫಲವ ಪಡೆವ
ದಿನಗಳೆಂದು ಬರುವವೋ ॥೧॥

ಹರಿವ ನೀರು ಇರುವ ನೆಲ
ಸುಳಿವ ಗಾಳಿ ಉಣಿವನ್ನು
ಶೊಡುವ ಬಟ್ಟೆ ಸುಡುವ ಬೆಂಕಿ
ಎಲ್ಲರಿಗೂ ಒಂದೇ ಎಂಬ
ದಿನಗಳೆಂದು ಬರುವವೋ ॥೨॥

ದ್ವೇಷಾಸೂರ್ಯಿಗಳ ಬಂಡೆಯನ್ನು
ತಾಳ್ಳುಯ ಸಿಡಿಮದ್ದು ಹಾಕಿ
ಸಿಡಿಸಿ ತೆಗೆದ ಸಹೋದರತೆಯ
ಸಸಿಗಳನ್ನು ಕಾಣುವಂಥ
ದಿನಗಳೆಂದು ಬರುವವೋ ॥೩॥

ಅಸಮಾನತೆಯ ಕಡಲಿನಲ್ಲಿ
ಸಮಾನತೆಯ ದೋಣಿ ಬಿಟ್ಟು
ತೇಲುತ ದಡ ಸೇರಿಕೊಂಡು
ಸಾಧ್ರಕತೆಯ ಪಡೆಯುವ
ದಿನಗಳೆಂದು ಬರುವವೋ ॥೪॥



ಜ್ಞಾನದ ಕಾರಂಜಿಯಲ್ಲಿ
ಅಜ್ಞಾನದ ಕೊಳೆಯ ತೊಳೆದು
ಜಾತಿಯ ವಿಷ ವೃಕ್ಷವನ್ನು
ಬೇರು ಸಹಿತ ಕಿತ್ತು ತೆಗೆವ
ದಿನಗಳೆಂದು ಬರುವವೋ ||೫೪||

ರಕ್ತ ಬೀಜಾಸುರರ ಸಂತೆಯಲ್ಲಿ
ಗೊಡ್ಡ ಮೌಧ್ಯಗಳ ನಾಶ ಮಾಡಿ
ಹಿಂಸೆಯ ರಕ್ತ ಅಳಿಸಿ
ಅಹಿಂಸೆಯ ಕಂದನೆತ್ತಿ ಮಾನವತೆಯ ಸಾರುವ
ದಿನಗಳೆಂದು ಬರುವವೋ ||೫೫||

– ಡಿ. ಎಸ್. ವೀರಯ್ಯ

ಕೃತಿಕಾರರ ಪರಿಚಯ :

ಕೋಲಾರದವರಾದ ಡಿ.ಎಸ್. ವೀರಯ್ಯ ಇವರು ಱಣಿಂ ಜನಪರಿ ನಿರಂದು ಜನಿಸಿದರು. ಸಾಮಾಜಿಕ ಕಾರ್ಯಕರ್ತರಾಗಿ, ವಚೀಲರಾಗಿ, ಬರಹಗಾರರಾಗಿ, ಪತ್ರಕರ್ತರಾಗಿ, ರಾಜಕಾರಣಿಯಾಗಿ ಪ್ರಸಿದ್ಧರು. ‘ಗರೆಗಳು’, ‘ಬೇರುಗಳು’ ‘ಕೂಡಲುಸ್ವಾಮಿ’, ‘ದಲಿತ ಚಿಂತನೆ’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ಸಮಾಜರತ್ನ, ಬುದ್ಧರತ್ನ, ಬೆಂಗಳೂರು ರತ್ನ, ಸರ್. ಎಂ. ವಿಶ್ವೇಶ್ವರಯ್ಯ ಪ್ರಶಸ್ತಿಗಳು ದೊರಕಿವೆ. ‘ನಿರೀಕ್ಷೆ’ ಕವನವನ್ನು ಶ್ರೀಯುತರ ಬೇರುಗಳು ಎಂಬ ಕವನ ಸಂಕಲನದಿಂದ ಆರಿಸಲಾಗಿದೆ.



ಪದಗಳ ಅರ್ಥ

ಅಸುರ-ರಾಕ್ಷಸ;
ಅಳಿಸು-ನಾಶಪಡಿಸು;
ಉಣ್ಣಿ-ಉಣಿಟ ಮಾಡು;
ಕಂದ-ಮಗು;
ಕಾರಂಜಿ-ಚಿಲುಮೆ;
ಗುಣ-ತಗ್ಗಿ, ಗುಂಡಿ;

ಗೊಡ್ಡ-ನಿಷ್ಟುಲ;
ತೊಡು-ಧರಿಸು;
ದಡ-ದಂಡೆ;
ಘಲ-ಲಾಭ, ಬೆಳೆ;
ಮೌಧ್ಯ-ತಿಳಿಗೇಡಿತನ, ದಡ್ಡತನ;
ವಾತ್ಸಲ್ಯ-ಪ್ರೀತಿ;
ವೃಕ್ಷ-ಮರ.

ಟಿಪ್ಪಣಿ

ಪಾಠಿ - ಗಿಡದ ಸುತ್ತಲೂ ನೀರು ಹರಿಸಲು ಮಾಡಿರುವ ಮುಡಿ.

ರಕ್ತಭಿಜಾಸುರ - ಒಬ್ಬ ರಾಕ್ಷಸ. ಪರಮೇಶ್ವರನನ್ನು ತಪಸ್ಸಿನಿಂದ ಮೆಚ್ಚಿಸಿ, ತನ್ನ ದೇಹದಿಂದ ಬಿದ್ದ ಒಂದೊಂದು ಶೊಟ್ಟು ರಕ್ತದಿಂದ ತನ್ನಷ್ಟೇ ಬಲಶಾಲಿಯಾದ ಒಬ್ಬ ರಾಕ್ಷಸ ಹುಟ್ಟುವಂತೆ ವರ ಪಡೆದವ.

ಶಿಡಿಮೆದ್ದು - ಬಂಡೆಗಳನ್ನು ಒಡೆಯಲು ಬಳಸುವ ಸ್ಥಾಳೆಟಕ ವಸ್ತು .

ಅಭ್ಯಾಸ

ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಒಂದು ವಾಕ್ಯದಲ್ಲಿ ಉತ್ತರಿಸಿರಿ.

೧. ವಾತ್ಸಲ್ಯದ ಫಲವನ್ನು ಹೇಗೆ ಪಡೆಯಬೇಕೆಂದು ಕವಿ ಬಯಸಿದ್ದಾರೆ?
೨. ದ್ವೇಷ ಅಸೂಯಿಗಳ ಬಂಡೆಯನ್ನು ಯಾವುದರಿಂದ ಸಡಿಲಿಸಬೇಕೆಂದು ಕವಿ ಹೇಳಿದ್ದಾರೆ?
೩. ಅಸಮಾನತೆಯ ಕಡಲಿನಲ್ಲಿ ಎಂತಹ ದೋಷಿ ಸಾಗಬೇಕಾಗಿದೆ?
೪. ಜ್ಞಾನದ ಕಾರಂಜಿಯಲ್ಲಿ ಯಾವ ಕೊಳೆ ತೊಳೆಯಬೇಕಾಗಿದೆ?
೫. ಗೊಡ್ಡ ಮೌಢ್ಯಗಳನ್ನು ಯಾವ ಸಂತೆಯಲ್ಲಿ ನಾಶಮಾಡಬೇಕೆಂದು ಕವಿ ಆಶಿಸಿದ್ದಾರೆ?

ಆ) ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

೧. ಕವಿ ಯಾವ ಯಾವ ಮೌಲ್ಯಗಳಿಂದ ಕೂಡಿದ ದಿನಗಳಿಗಾಗಿ ಕಾಯುತ್ತಿದ್ದಾರೆ?
೨. ಸೃಷ್ಟಿಯಲ್ಲಿ ಎಲ್ಲರಿಗೂ ಸಮಾನವಾಗಿರುವ ಅಂಶಗಳಾವುವು?
೩. ಸಾರ್ಥಕತೆಯನ್ನು ಪಡೆಯುವ ಬಗೆಯನ್ನು ಕವಿ ಹೇಗೆ ಹೇಳಿದ್ದಾರೆ?
೪. ಜಾತಿಯ ವಿಷವ್ಯಕ್ತ ತೆಗೆಯುವುದಕ್ಕೆ ಕವಿಯ ಸಲಹೆ ಏನು?
೫. 'ನಿರೀಕ್ಷೆ' ಪದ್ಯದ ನಾಲ್ಕನೆಯ ಮತ್ತು ಐದನೆಯ ನುಡಿಯ ಭಾವಾರ್ಥವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
೬. ಸೋದರತೆಯ ಸಸಿಯನ್ನು ಹೇಗೆ ಕಾಣಬೇಕೆಂದು ಕವಿ ಬಯಸಿದ್ದಾರೆ?

ಇ) ಪದ್ಯದ ಸಾಲುಗಳನ್ನು ಮೊಣಾ ಮಾಡಿ ಬರೆಯಿರಿ.

ಹರಿವ ನೀರು -----

----- ಬರುವವೋ

ದ್ವೇಷಾಸೂಯೆಗಳ -----

----- ಬರುವವೇಂ

ಭಾಷಾಭ್ಯಾಸ

- ಅ. ಕೆಳಗಿನ ಪದಗಳ ಅರ್ಥವನ್ನು ನಿಘಂಟಿನ ಸಹಾಯದಿಂದ ಬರೆಯಿರಿ.
ನೀತಿ, ದ್ವೇಷ, ಅಸೂಯೆ, ತಾಳ್ಳು, ತೇಲು.
- ಆ. ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.
ಅಸಮಾನತೆ, ಅಜ್ಞಾನ, ಹಿಂಸೆ, ನೀತಿ.
- ಇ. ತತ್ವಮ-ತದ್ವಪ ಬರೆಯಿರಿ.
ಸಂತೆ, ದ್ವೇಷ, ರಕ್ತ, ವಿಷ.

ಭಾಷಾ ಚಕ್ಷುವಟಿಕೆ

- ಅ. ಕೆಳಗಿನ ಪದಗಳ ಉಚ್ಚಾರಣೆಯನ್ನು ಗುರುಗಳಿಂದ ಕೇಳಿ ತಿಳಿದು ನೀವೂ ಉಚ್ಚರಿಸಿ, ಹಾಗೆಯೇ ತಪ್ಪಿಲ್ಲದಂತೆ ಬರೆಯಿರಿ.
ದ್ವೇಷಾಸೂಯೆ, ತಾಳ್ಳು, ಅಜ್ಞಾನ, ಮೌಡ್ಯ, ಉತ್ಸವ, ಪುಷ್ಟ, ವಾತ್ಸಲ್.
- ಆ. ಸಮಾಜದಲ್ಲಿ ಕಂಡುಬರುವ ಮೇಲು-ಕೀಳು, ಬಡವ-ಬಲ್ಲಿದ ಎಂಬ ಅಸಮಾನತೆಯ ಕುರಿತು ಮಿಶ್ರ ಜೊತೆಗೆ ಅಭಿಪ್ರಾಯ ಹಂಚಿಕೊಳ್ಳಿರಿ.
- ಇ. ‘ನಿರೀಕ್ಷೆ’ ಪದ್ಯದ ಮೊದಲ ಮತ್ತು ಕೊನೆಯ ನುಡಿಗಳನ್ನು ಕಂಠಪಾಠ ಮಾಡಿರಿ.
- ಈ. ಸಮಾನತೆಯ ಸಂದೇಶ ಸಾರುವ ಬಸವಣ್ಣನವರ ವಚನಗಳನ್ನು ಸಂಗ್ರಹಿಸಿ ಓದಿರಿ.

೧೨. ನನ್ನ ಹೋಪಿ (ಗದ್ಯ)



- ಬಿ. ಜಿ. ಎಲ್. ಸ್ವಾಮಿ

ಪ್ರಮೇಶ : ಪ್ರಪಂಚದ ಯಾವ ಭಾಗಕ್ಕೆ ಹೋದರೂ ಮನುಷ್ಯನ ಸ್ವಭಾವ ಒಂದೇ. ಲೇಖಕರಾದ ಬಿ.ಜಿ.ಎಲ್. ಸ್ವಾಮಿಯವರು ಅಮೆರಿಕಾ ದೇಶಕ್ಕೆ ಭೇಟಿ ಕೊಟ್ಟಾಗ ತಮಗಾದ ಅನುಭವಗಳನ್ನು ಹಾಸ್ಯಪೂರ್ಣವಾಗಿ ತಿಳಿಸಿದ್ದಾರೆ. ಅವರ ಹೋಪಿಯ ಸ್ವಾರಸ್ಯಕರ ಪ್ರಸಂಗವಿದು.



ಹೋದಲನೆಯ ವರ್ಣದ ಹುಟ್ಟಿದ ಹಬ್ಬಕ್ಕೆ ತಲೆಗೊಂದು ಸೂರು; ಚೈಲಕ್ಕೆ ತಲೆಗೊಂದು ಸೂರು; ಮುಂಜಿಯಲ್ಲಿ ತಲೆಗೊಂದು ಸೂರು; ಕ್ಕಾಸಿಗೆ ಹೋಗುವಾಗ ತಲೆಗೊಂದು ಸೂರು; ಕಚೇರಿಗೆ ಹೋಗುವಾಗ ತಲೆಗೊಂದು ಸೂರು; ಮದುವೆಯಾಗುವಾಗ ತಲೆಗೊಂದು ಸೂರು; ಜಿಕ್ಕವರು ದೊಡ್ಡವರನ್ನು ನೋಡಲು ಹೋದಾಗ ತಲೆಗೊಂದು ಸೂರು; ದೊಡ್ಡವರು ಒಬ್ಬರನ್ನೊಬ್ಬರು ಕಾಣಲು ಹೋದಾಗ ತಲೆಗೊಂದು ಸೂರು; ಶುಭ ಕಾರ್ಯಗಳಲ್ಲಿ ಭಾಗವಹಿಸುವಾಗ ತಲೆಗೊಂದು ಸೂರು. ಹೀಗಾಗಿ ಹುಟ್ಟಿದಾರಭ್ಯು ನಮ್ಮ ಪಾಲಿಗೆ ತಲೆ ತೊಡುಗೆ ಅಂಟಿಕೊಂಡುಬಿಟ್ಟಿದೆ. ಸೂರಿನ ರೂಪ ತಲೆತಲಾಂತರದಿಂದಲೂ ಎಷ್ಟು ಮಾಪಾಂಟು ಹೊಂದಿದ್ದರೂ, ಸಂಪ್ರದಾಯ ಉಳಿದುಕೊಂಡೇ ಬಂದಿದೆ. ತಲೆ ತೊಡುಗೆಯ ನಂಟು ಹಿಂದೂ ಜನಾಂಗಕ್ಕೆ ಮಾತ್ರ ಸೇರಿದ್ದಲ್ಲ. ಪ್ರಪಂಚದ ನೂರಾರು ಸಂಸ್ಕೃತಿಗಳ ಜರಿತ್ತೆಯಲ್ಲೂ ಇದರ ಪ್ರಭಾವ ಕಂಡುಬಂದೇ ಬರುತ್ತದೆ. ಯಾವ ನಾಗರಿಕ ಜನಾಂಗವನ್ನು ನೋಡಿದರೂ ಅವರದೇ ಒಂದು ಮಾದರಿಯ ತಲೆ ತೊಡುಗೆ ಇದ್ದೇ ಇರುತ್ತದೆ. ಅದನ್ನು ಧರಿಸುವ ರೀತಿ ನೀತಿಗಳಿಗೆ ಅವರವರದೇ ಆದ ಸಂಪ್ರದಾಯಗಳೂ ಇವೆ.

ನಮ್ಮಲ್ಲಿ ಗುಡಿಗೆ ಹೋದೊಡನೆಯೇ ತಲೆಯ ಮೇಲಿನ ತೊಡುಗೆಯನ್ನು ತೆಗೆಯುವ ಪದ್ದತಿ ಕೆಲವರಲ್ಲಂಟು. ಅಮೆರಿಕನ್ನರು ಜಚಿಗೆ ಹೋದಾಗ ಗಂಡಸರು ಮಾತ್ರ ತೆಗೆಯುತ್ತಾರೆ. ಆದರೆ ಹಂಗಸರು ಹ್ಯಾಟು ಧರಿಸದೆ ಜಚಿಗೆ ಹೋಗಿ ಪ್ರಾರ್ಥನೆಯಲ್ಲಿ ಭಾಗವಹಿಸುವುದು ಅವಮರ್ಯಾದೆ. ನಮ್ಮಲ್ಲಿ ಹಿರಿಯರನ್ನು ಕಾಣಲು ಹೋದಾಗ- ಬೀದಿಯಲ್ಲಿಲ್ಲ ಬರಿತಲೆಯಲ್ಲಿ ಓಡಾಡಿದರೂ ಅವರೆದುರಿಗೆ ಹೋಗುವ ಮನ್ನ ಕಿಸೆಯಲ್ಲಿ ಸೆಕ್ಕಿಕೊಂಡಿರುವ ಹೋಪಿಯನ್ನು ಧರಿಸಿಕೊಂಡು ನಮ್ಮತೆಯಿಂದ ನಮಸ್ಕರಿಸಬೇಕು. ಇದು ನಮ್ಮ

ಸಂಪ್ರದಾಯಕ್ಕನುಗುಣವಾದ ಮರ್ಯಾದೆ. ಅವರಲ್ಲಿ, ಧರಿಸಿಕೊಂಡಿದ್ದ ಹ್ಯಾಟನ್ನು ದೊಡ್ಡವರ ಸನ್ವಿಧಾನದಲ್ಲಿ ತಲೆಯ ಮೇಲಿಂದ ತೆಗೆದು ಬಗ್ಗಿ ವಂದಿಸಬೇಕು. ಇದು ಅವರ ಸಂಪ್ರದಾಯಕ್ಕನುಗುಣವಾದ ಮರ್ಯಾದೆ. ಮನೆ, ಕಟ್ಟಡ ವೋದಲಾದವುಗಳ ಒಳಕ್ಕೆ ಹೋದಾಗ ನಮ್ಮಲ್ಲಿ ತಲೆತೊಡುಗೆಯನ್ನೇನು ತೆಗೆಯಬೇಕಾಗಿಲ್ಲ. ಆದರೆ ಅವರಲ್ಲಿ ಈ ನಡತೆ ತುಂಬ ಅಪೇಕ್ಷಣೀಯ. ಮನೆಯೋಳಕ್ಕೆ ಪ್ರವೇಶಿಸಿದಾಗ ಹ್ಯಾಟನ್ನು ತೆಗೆಯುವುದು ನಾಗರಿಕ ಲಕ್ಷಣ.

ನನಗೆ ಹ್ಯಾಟು ಹಾಕಿಕೊಳ್ಳುವುದಕ್ಕೆ ತುಂಬ ಬೇಸರ. ತಲೆಯ ಮೇಲೆ ಭಾರವಾದ ಮಕ್ಕಳಿಯೋಂದನ್ನು ಬೋರಲು ಹಾಕಿಕೊಂಡಂತೆ ಅನುಭವವಾಗುತ್ತದೆ. ಮಳೆಯಲ್ಲಿ ನೆನೆದರಂತೂ ಈ ಭಾರ ಇನ್ನೂ ಹೆಚ್ಚಾಗುತ್ತದೆ. ಹ್ಯಾಟನ್ನು ಜೋಡಾನವಾಗಿಟ್ಟಿಕೊಳ್ಳುವುದಕ್ಕೆ ಇನ್ನಷ್ಟು ಶ್ರಮ. ನಾನು ಇಂಡಿಯಾ ಬಿಡುವುದಕ್ಕೆ ಮುಂಚೆಯೇ ಪರದೇಶಗಳಿಂದ ಹಿಂದಿರುಗಿದ್ದ ಗೆಳೆಯರು ‘ಹ್ಯಾಟ್ಲಿಲ್ದ ಪರದೇಶ ಪ್ರಯಾಣ ಮಾಡುವುದುಂಟೆ? ನಿನ್ನ ಸೂಟಿಗೊಂದು ಗಾಂಭೀರ್ಯ ಕೊಡುತ್ತದೆ. ಅದಿದ್ದೇ ಇರಬೇಕು’ ಎಂದು ಮಾಡಿದ್ದ ಉಪದೇಶ; “ತಲೆಗೊಂದು ಸೂರಿಲ್ಲದೆ ಮನೆಯಿಂದ ಹೊರಕ್ಕೆ ತಲೆಯಿಡುವುದೇ ಅವಮಯಾದೆ; ಇನ್ನು ಹಾಗೆಯೇ ದೇಶದಿಂದ ಆಚೆ ಹೋಗುವುದು ಪೋಕರಿತನದ ಪರಮಾವಧಿ” ಎಂಬ ನನ್ನ ಮನೆಯವರ ವಾದ; ಈ ಎರಡೂ ದವಡೆಗಳ ಮದ್ದೆ ಸಿಕ್ಕಿಕೊಂಡ ನಾನು ಆರಿಸಿಕೊಂಡ ಟೋಪಿ ಕಾಶ್ಮೀರದ ಕಲೆಗಾರಿಕೆಯ ಶೈಲಿಯದು. ನಮ್ಮಲ್ಲನೇಕರ ತಲೆಯ ಮೇಲೆ ಸಾಮಾನ್ಯವಾಗಿ ಕುಳಿತಿರುವ ರಟ್ಟಿ ರಟ್ಟಾದ ಮುಡಿಚುವ ತೆರದ್ದರಿಂದ ಇದರ ಮಾಟ ಬೇರೆಯದ್ದಲ್ಲ. ಆದರೆ ಇದಕ್ಕೆ ಉಪಯೋಗಿಸುವ ಬಟ್ಟೆ ಶಾಲು ತೆರೆದು ಅದರಮೇಲೆ ಕಸೂತಿಯಿದೆ— ಕಾಶ್ಮೀರದ ಶಾಲುಗಳ ಅಂಚಿನಲ್ಲಿರುವಂತೆ. ಇದ್ದದರಲ್ಲಿ ತಕ್ಕುಮಟ್ಟಿಗೆ ಕಲಾಕುಶಲತೆಯ ಕಸೂತಿಯಿದ್ದ ಟೋಪಿಯನ್ನೇ ಆರಿಸಿಕೊಂಡೆ.

ಉತ್ತರ ಅಮೆರಿಕದ ಪ್ರೌದ್ಯ ತೀರದಲ್ಲಿರುವ ಮುಖ್ಯ ಪಟ್ಟಣಗಳಲ್ಲಿ ಬಾಸ್ನ್‌ ಒಂದು. ಇದರಲ್ಲಿ ಕೇಂಬ್ರಿಡ್ಜ್ ಎಂಬುದೊಂದು ಹರವು. ಈ ಹರವಿನಲ್ಲಿಯೇ ಹಾರ್ವರ್ಡ್ ವಿದ್ಯಾಪೀಠ. ನಾನು ಕೆಲಸ ಮಾಡುತ್ತಿದ್ದುದು ಇಲ್ಲ. ಕಾಲೇಜಿನಿಂದ ನಾನು ವಾಸಿಸುತ್ತಿದ್ದ ಮನೆಗೆ ಹತ್ತು ನಿಮಿಷದ ನಡಿಗೆ. ನನ್ನ ಮನೆ ಎದುರು ಬಸ್ಸು ನಿಲ್ಲುವ ಜಾಗ. ಅದರ ಪಕ್ಕದಲ್ಲಿ ಶ್ರೀಮಂತರಿಗೆ ಸೇರಿದುದೆಂದು ಹೇಳಬಹುದಾದ ಮನೆ. ಪ್ರತಿದಿನ ಬೆಳಗ್ಗೆ ಹನ್ನೊಂದು ಗಂಟೆ ಸುಮಾರಿಗೆ ಮನೆ ಎದುರಿನ ಬಸ್ಸೊಪ್ಪಿಗೆ ಬಂದು, ಕಾಲೇಜು ಬಸ್ಸಿಗಾಗಿ ಕಾಯುತ್ತಿದ್ದೆ. ಅಷ್ಟು ಹೋತ್ತಿಗೆ ಸರಿಯಾಗಿ ಎದುರು ಮನೆಯಿಂದ ಅರವತ್ತು ವರ್ಷದ ಮುದುಕಿಯೊಬ್ಬಳೂ, ಇಪ್ಪತ್ತೆಂದು ವರ್ಷದ ಮುದುಗಿಯೊಬ್ಬಳೂ ಹೊರಬಂದು ಬಸ್ಸಿಗಾಗಿ ಕಾಯುತ್ತಿದ್ದರು. ಈ ಕಾಯುತ್ತೆ ಮೂರು ನಾಲ್ಕು ತಿಂಗಳಿಂದಲೂ ತಪ್ಪದೆ ನಡೆದು ಬರುತ್ತಿದ್ದರಿಂದ ಅವರಿಬ್ಬರ ಮತ್ತು ನನ್ನ ಪರಸ್ಪರ ಮುಖ ಪರಿಚಯ ಸಾಕಷ್ಟು ಬೇಳಿದಿತ್ತು. ಮತ್ತು ಹಾರ್ವರ್ಡ್ ವಿದ್ಯಾಪೀಠದಲ್ಲಿಯೇ ಅವರಿಗೂ ಕೆಲಸ. ಮುದುಕಿ ನನ್ನ ಲ್ಯಾಬೋರೇಟರಿಯ ಪಕ್ಕದಲ್ಲಿದ್ದ ಕಾಲೇಜು ಸಂಸ್ಥೆಯೊಂದರಲ್ಲಿ ಖಿಜಾಂಬಿ. ಮಗಳು ಅದೇ ವಿದ್ಯಾಪೀಠದ ಬೇರೊಂದು ಶಾಖೆಯಲ್ಲಿ ವಿದ್ಯಾರ್ಥಿನಿ. ಆ ದಿನ ನನ್ನ ಹಿರಿಯ ಗೆಳೆಯರೊಬ್ಬರ ಮನೆಯಲ್ಲಿ ಜೀತಣಕೂಟ. ಟೋಪಿ ಹಾಕಿಕೊಂಡು ಬಸ್ಸೊಪ್ಪಿಗೆ ಬಂದೆ. ಯಥಾಪ್ರಕಾರ ಮುದುಕಿ ಮುದುಗಿಯರ ಭೇಟಿಯಾಯ್ತು. ನನ್ನನ್ನು ನೋಡಿ ತಮ್ಮತಮ್ಮೊಳಗೆ ಗುಸುಗುಸು ಮಾತು ಪ್ರಾರಂಭಿಸಿದರು. ಮದ್ದೆ ಮದ್ದೆ ನನ್ನ ಟೋಪಿ ಕಡೆ ದೃಷ್ಟಿ ವಿಸ್ತರಿಸುತ್ತಿದ್ದರು. ಇದು ಸುಮಾರು ಹತ್ತು ನಿಮಿಷ ನಡೆಯಿತು. ಬಸ್ಸು ಬಂತು. ಅದರಲ್ಲಿ ಖಾಲಿಯಿದ್ದುದು ಎರಡು ಸೀಟು. ಇವರಿಬ್ಬರೂ ಹತ್ತೆಬಹುದಾಗಿತ್ತು. ಆದರೆ ಅವರು ಮಾತಿನಲ್ಲಿ ತಲ್ಲಿನರಾಗಿ ಕೈಬಾಯಿಗಳನ್ನು ತಿರುಗಿಸುತ್ತ ಹೊರ ಪ್ರಪಂಚದಿಂದ ವಿಮುಖಿರಾಗಿದ್ದರು. ನಾನು ನನ್ನ ಗೆಳೆಯನೊಬ್ಬಿನಿಗೆ ಕಾಯಬೇಕಾಗಿದ್ದರಿಂದ ಅಲ್ಲಿಯೇ ನಿಂತೆ. ಬಸ್ಸು ಹೊರಟುಹೋಯಿತು. ನಾವು ಮೂವರು ಉಳಿದೆವು.

ಮುದುಕಿ ಮೊದಲು ಒಂದು ಹೆಚ್ಚೆ ಮುಂದೆ ಬಂದಳು. ಅನಂತರ ಮಗಳು, ತಾಯಿಯ ಭಾಲದಂತೆ. ಇಬ್ಬರೂ ಗಂಟಲು ಸರಿಮಾಡಿಕೊಂಡು ಕೆಮ್ಮೆದರು. ಪ್ರಾರಂಭವಾಯಿತು.

“ಒಂದೆರಡು ನಿಮಿಷ ಪ್ರರುಸೋತ್ತಿದೆಯೆ?”

“ವಿನಾಗಬೇಕು?” ಎಂದೆ

“ನಿಮ್ಮನ್ನು ಒಂದು ವಿಷಯ ಕೇಳಬೇಕೆಂದು. . .” ಎಂದಳು ಮುದುಕಿ.

“ದಯವಿಟ್ಟು ಕೇಳಿ.”

“ನಿಮ್ಮ ತಲೆಯ ಮೇಲಿರುವುದು ಏನು?”

“ನೀವು ಹ್ಯಾಟು ಹಾಕಿಕೊಳ್ಳುವುದಿಲ್ಲವೆ! ಅದರಂತೆಯೇ ಇದೂ. ಟೋಪಿ ನಮ್ಮ ದೇಶದ ತಲೆಯುಡುಗೆಗಳಲ್ಲಿ ಒಂದು”

“ಅದೆಷ್ಟು ಚೆಲುವಾಗಿದೆ!” ಎಂದು ಕಣ್ಣಬಾಯಿ ಬಿಟ್ಟು ಟೋಪಿಯನ್ನೇ ದಿಟ್ಟಿಸುತ್ತೆ ನಿಂತುಕೊಂಡರು. ಎರಡು ನಿಮಿಷ ಮೂವರೂ ಮೌನ. ಅನಂತರ-

“ಅದು ನಿಮ್ಮದೆ?”

“ಹೌದು!”

“ಇದಲ್ಲದೆ ಬೇರೆ ಇದೆಯೆ?”

“ಇಲ್ಲವಲ್ಲಾ!”

ಒಬ್ಬರ ಮುಖವನ್ನೊಬ್ಬರು ನೋಡಿಕೊಂಡು ಅದೇನೋಡಿ ಲೋಚಗುಟ್ಟಿಕೊಂಡರು. ಪುನಃ-

“ಇದೇ ತರನಾಡ್ಯ ಬೇರಾವುದೂ ಇಲ್ಲವೇ?”

“ನೀವು ಟೋಪಿಯನ್ನು ಉದ್ದೇಶಿಸಿರುವಿರಾದರೆ ಇಲ್ಲವೆಂದು ಹೇಳಬೇಕಾಗುತ್ತದೆಯಲ್ಲ!”

“ನೀವು ಇದನ್ನು ಯಾವಾಗಲೂ ಹಾಕಿಕೊಳ್ಳುವಿರಾ?”

“ಯಾವಾಗಲೂ ಎಂದರೆ ಗಾಳಿಯಲ್ಲಿ ಸಂಚರಿಸುವಾಗ, ಮತ್ತು ಯಾವುದಾದರೂ ಪಾಟಿಗಳಿಗೆ ಹೋಗುವಾಗ ಹಾಕಿಕೊಳ್ಳುತ್ತೇನೆ”

“ಸಂಜೆ ಹೊತ್ತು?”

“ಅನಾವಶ್ಯಕವಾಗಿ ಹಾಕಿಕೊಳ್ಳುವುದಿಲ್ಲ.”

“ನೋಡಿ. . . (ಹುಡುಗಿಯ ಕಡೆತೋರಿಸುತ್ತಾ), ಇವಳು ಡೋರಿ, ನನ್ನ ಮಗಳು. . .”

‘ಬಹಳ ಸಂತೋಷ’ ಎಂದು ಡೋರಿಯೊಡನೆ ಕ್ಯೆಕುಲುಕಿದ್ದಾಯಿತು.

ಮುದುಕಿ: ನಿಮ್ಮ ಟೋಪಿ ಬಹಳ ಅಪರೂಪದ ವಸ್ತು.

ಡೋರಿ: ತೀರ ಚೆಲುವಿನದೂ ಅಹುದು.

ನಾನು: ಒಂದು ದೇಶದಲ್ಲಿ ಮಾತ್ರ ರೂಢಿಯಲ್ಲಿರುವುದು ಇನ್ನೂಂದು ದೇಶದಲ್ಲಿ ಹಾಗೆ ತಾನೆ ಆಗಬೇಕು!

ಮುದುಕಿ ಮತ್ತು ಡೋರಿ: ಅದರ ಸೌಂದರ್ಯಕ್ಕೆ ನಿಜವಾಗಿಯೂ ಮನಸೋತ್ತೇವೆ.

ಬಳಿಸು ಬಳಿಸಾದ ಇಷ್ಟು ಹೀರಿಕಾ ಪ್ರಕರಣವಾದ ಮೇಲೆ ಮುದುಕಿ ಪಾಯಿಂಟಿಗೆ ಒಂದಳು.

“ನೋಡಿ, ನಾಳೆ ಸಂಜೆ ಡೋರಿ ಕಾಲೇಜಿನಲ್ಲಿ ಒಂದು ಪಾಟಿನ ಇದೆ. ಒಳ್ಳೆಯ ಬಟ್ಟೆ ಬರೆ ಹಾಕಿಕೊಂಡು

ಹೋಗಬೇಕಾಗಿದೆ. ಇದಕ್ಕೂ ಸ್ವರವಾಗಿಯೇ ನೋಡಿ ಈ ಗೌನನ್ನು ತೆಗೆದುಕೊಂಡಿದ್ದೇವೆ.” ಎನ್ನುತ್ತ ಕೈಲಿದ್ದ ಕಟ್ಟನ್ನು ಬಿಚ್ಚಿ ಈವಿನಿಂಗ್ ಗೌನ್ ಅನ್ನು ತೋರಿಸಿದಳು. ಆಗತಾನೆ ಪರಿಚಿತವಾದ ನನಗೆ ಹೋರಿಯ ಗೌನನ್ನು ತೋರಿಸುವುದರ ಅರ್ಥವೇನಿರಬಹುದೆಂದು ದಿಗಿಲಾಯಿತು.

ಮುದುಕಿ: ನೋಡಿ ಈ ಗೌನು ಉದಾ ಬಣ್ಣ.

ನಾನು: ಹೌದು, ಬಹಳ ಅಂದವಾಗಿದೆ

ಡೋರಿ: ನಿಮ್ಮ ಟೋಪಿಯೂ ಉದಾಬಣ್ಣ. ಅದಕ್ಕೂ ಇದಕ್ಕೂ ಸಂಬಂಧವೇನಿರಬಹುದೆಂದು ತಲೆ ಕರೆದುಕೊಂಡೆ.

ನಾನು: (ಸಂಶಯದಿಂದ) ಹೌದು.

ಮುದುಕಿ: ಡೋರಿಯ ಹತ್ತಿರ ಈ ಗವನಿಗೊಪ್ಪುವ ತಲೆಯುಡುಗೆಯಿಲ್ಲ. ಆದ್ದರಿಂದ ನಾಳೆ ಸಂಜೆಗೆ ಮಾತ್ರ ನಿಮ್ಮ ಟೋಪಿಯನ್ನು ನಿಮ್ಮ ಡೋರಿಗೆ ಎರವಲು ಕೊಡುವಿರಾದರೆ ನಾವಿಭೂರೂ ತುಂಬ ಕೃತಜ್ಞರಾಗಿರುತ್ತೇವೆ. ನನಗೆ ವಿಶದವಾಗಲಿಲ್ಲ. ಕೇಳಿದೆ, “ಎಂದರೆ ನನ್ನ ಟೋಪಿಯನ್ನು ನಿಮ್ಮ ಡೋರಿ ನಾಳೆ ಸಂಜೆಯ ಪಾಟಿಗೆ ಹಾಕಿಕೊಂಡು ಹೋಗುವುದೆಂದೆ?”

ಇಬ್ಬರೂ: “ಹೌದು, ಹೌದು.” ನಿಜವಾಗಿಯೂ ನಾನು ಅವಾಕ್ಷಾದೆ. ಅದೇನೋ ಘಾಕ್ ಬಡಿದಂತಾಯಿತು.

ಎರಡು ನಿಮಿಷವಾದರೂ ಬಾಯಿಂದ ಮಾತೇ ಹೋರಡು. ಡೋರಿ ಕೇಳಿದಳು, “ನಾವು ನಿಮಗೆ ಕರಿಕಿರಿ ಕೊಡುತ್ತಿದ್ದೇವೆಯೆ?”

ನಾನು: “ಇಲ್ಲ ಇಲ್ಲ, ಖಂಡಿತ ಇಲ್ಲ” “ನೋಡಿ ನಿಮ್ಮಲ್ಲಿ ಹೆಂಗಸರಾರೂ ತಲೆ ತೊಡುಗೆ ಇಟ್ಟುಕೊಳ್ಳುವುದಿಲ್ಲ. ತಲೆಗೊಂದು ಸೂರು ಎನ್ನುವುದು ಗಂಡಸರನ್ನು ಮಾತ್ರ ಕುರಿತದ್ದು. ನೀವು ಈ ಟೋಪಿಯನ್ನು ಬಳಸಿದರೆ ಜನ ನಗುವುದಿಲ್ಲವೆ?” ಎಂದೆ.

ಡೋರಿ: ನಕ್ಕರೆ ಅದು ಅವರ ಮುಚ್ಚತನವನ್ನು ತೋರಿಸುತ್ತದೆ, ಅಷ್ಟು!

ಮುದುಕಿ: ಜನ ನಗುತ್ತಾರೆಂದು ನಾವು ಸುಂದರೆ ವಸ್ತುವನ್ನು ತೊಡಡಿರುವುದಕ್ಕಾಗುತ್ತದೆಯೆ? ನಿಮ್ಮ ಡೋರಿ ರೂಪವಂತೆ. ಅವಳ ಈ ಗೌನು ಸೊಬಗಿನ ಗಟ್ಟಿ, ಅದರೊಡನೆ ಈ ಟೋಪಿ ಸೇರಿದರೆ!

ಎಂದು ಗಾಳಿಯಲ್ಲಿ ತೇಲಾಡಲು ಹೋದಲಿಟ್ಟಳು. ಡೋರಿಯಂತೂ ಆನಂದಪರವಶಾದಂತೆ ಅಭಿನಯಿಸಿದಳು. “ಈ ಟೋಪಿಯನ್ನು ಧರಿಸಿ ನಾನು ಪಾಟಿಗೆ ಹೋದೆನಾದರೆ ಅಲ್ಲಿನ ಕಣ್ಣಗಳೆಲ್ಲವೂ ನನ್ನ ಮೇಲೆಯೆ. ಜನ ನಗುವುದಿಲ್ಲ. ಈ ಅಪರೂಪ ಸೌಂದರ್ಯಕ್ಕೆ ಮನಸೋತು, ತಮ್ಮ ಹತ್ತಿರ ಇಲ್ಲವಲ್ಲಾ ಎಂದು ಅಸೂಯೆ ಪಟ್ಟುಕೊಳ್ಳುತ್ತಾರೆ?” ಎಂದಳು ಡೋರಿ.

ತಾಯಿ-ಮಗಳ ವಾದಕ್ಕೆ ನಾನು ಸೋತೆ. ಪಾಟಿಯಾದ ಮೂರು ದಿನಗಳಾದ ಮೇಲೆ ನನಗೆ ಡೋರಿಯ ಮನೆಯಿಂದ ಕರೆಬಂತು, ಅವರ ಮನೆಗೆ ಬಂದು ಟೋಪಿಯನ್ನು ವಾಪಸು ತೆಗೆದುಕೊಳ್ಳಬೇಕೆಂದು. ಹೋದಾಗ ಭಾಗಿಲು ತರೆದವರು ನನಗೆ ಲಾಂಬೋರೆಟರಿಯಲ್ಲಿ ಪಾಠ ಹೇಳುತ್ತಿದ್ದ ಪ್ರೌಫೆಸರುಗಳಲ್ಲಿ ಒಬ್ಬರು! ಅವರ ಹಿಂದೆ ನನಗೆ ಪರಿಚಿತಾಗಿದ್ದ ಮುದುಕಿ, ಅವಳ ಹಿಂದೆ ಡೋರಿ! ಪ್ರೌಫೆಸರು ಒಳಕ್ಕೆ ಸಾಗಿತ್ತಿಸಿ ಮುದುಕಿಯನ್ನು “ನನ್ನ ಹೆಂಡತಿ” ಎಂದೂ ಡೋರಿಯನ್ನು “ನನ್ನ ಮಗಳು” ಎಂದೂ ಪರಿಚಯಿಸಿದರು! ನನ್ನ ಮೈ ಬೆವರಿತು.

ಟೀ ಕುಡಿಯತ್ತ ಸಾಂಪ್ರದಾಯಿಕವಾದ ಕುಶಲ ಸಂಭಾಷಣೆಗಳಾದ ಮೇಲೆ ಡೋರಿ ನನ್ನ ಕೈಗೊಂದು ನ್ಯಾಸ್ ಪೇಪರಿನ ಕಟಿಂಗ್ ಹೊಟ್ಟಳು. ಅದರ ಒಕ್ಕಣೆ ಹೀಗಿತ್ತು. “ಲಿಬರಲ್ ಆರ್ಪ್ಸ್ ಯೂನಿಯನ್‌ನ ಆಶ್ರಯದಲ್ಲಿ ನಡೆದ ಪಾಟಿಯಲ್ಲಿ ಡೋರಿ ತೊಟ್ಟುಕೊಂಡಿದ್ದ ಟೋಪಿ ಆಹ್ವಾನಿತರನ್ನೆಲ್ಲ ಬೆರಗುಗೊಳಿಸಿತು. ಅದರ

ನವೀನತೆಯೂ, ಸೊಬಗೂ, ಜಾತುಯ್ವರೂ ಎಲ್ಲರನ್ನೂ ಮೆಚ್ಚಿಸಿತು. ನಮ್ಮಲ್ಲಿರುವ ಉಡುಪು ತಯಾರಿಕೆಯ ಕಲೆಗಾರರು ಈ ಟೋಟಿಯನ್ನು ಪರೀಕ್ಷೆಸುವುದು ಭವಿಷ್ಯದ ಫ್ಯಾಷನ್ ದೃಷ್ಟಿಯಿಂದ ಅವಶ್ಯಕವಾಗಿದೆ.

ಮಗಳು, ತಂದೆ, ತಾಯಿಗಳಿಗೆ ಹಿಗ್ನೇ ಹಿಗ್ನಿ. ಏನೇಂದು ಮಹತ್ವಾರ್ಥವನ್ನು ಸಾಧಿಸಿದಪ್ಪು ಹೆಮ್ಮೆ, ಸಂತೋಷ. ಕಳೆದ ಮೂರು ದಿನಗಳಿಂದ ಅವರ ಮನೆಗೆ ತಂಡ ತಂಡವಾಗಿ ಜನರು- ಹೋರಿಯ ಗೆಳೆತಿಯರು ಮತ್ತು ಪಾಟೆಯ ವಿಷಯವನ್ನು ಪೇಪರುಗಳಲ್ಲಿ ಒದಿದವರು- ಟೋಟಿಯನ್ನು ಪರೀಕ್ಷೆಸಿ ತಮಗೂ ಅಂತದೊಂದು ಬೇಕೆಂದು ಕೇಳುತ್ತಿರುವರೆಂದೂ, ಪ್ರತಿ ದಿನವೂ ಹತ್ತಾರು ಜನ ಪೋನಿನಲ್ಲಿ ಇದೇ ವಿಷಯ ಪ್ರಸ್ತಾಪ ಮಾಡುತ್ತಿದ್ದರೆಂದೂ ಒಬ್ಬೊಬ್ಬರೂ ಬಿಡಿಸಿ ಬಿಡಿಸಿ, ತಿರುಗಿಸಿ ತಿರುಗಿಸಿ, ಉಪಮಾನ, ಉಪಮೇಯ, ಉದಾಹರಣೆಗಳೊಂದಿಗೆ ಹೇಳಿದರು. ನನಗೇನು ಪ್ರತ್ಯುತ್ತರವನ್ನು ಹೇಳಲು ತೋರಲಿಲ್ಲ. “ಇದೇನು ಆಭಾಸ! ಮಜ್ಜರನ್ನು ಕಂಡು ಮೆಚ್ಚುವವರನ್ನು ಮಜ್ಜರೆಂದು ಕರೆಯಬೇಕೆ, ಅಥವಾ ಬೆಪ್ಪರೆಂದು ಕರೆಯಬೇಕೆ?” ಎಂಬ ಪ್ರಶ್ನೆಯೊಂದು ಮಾತ್ರ ಒಂದೇ ಸಮನೆ ಮಿದುಳನ್ನು ಮೀಟುತ್ತಿತ್ತು. (ಇದನ್ನು ಅವರೆದುರು ಹೇಳಲಿಲ್ಲ)

ಕೃತಿಕಾರರ ಪರಿಚಯ

ಬಿ.ಜಿ.ಎಲ್.ಸ್ವಾಮಿಯವರ ಪೂರ್ವ ಹೆಸರು ಬೆಂಗಳೂರು ಗುಂಡಪ್ಪ ಲಕ್ಷ್ಮೀನಾರಾಯಣಸ್ವಾಮಿ. ಸ್ವಾಮಿಯವರು ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ ಗೆಗೆರಿಕೆರಲ್ಲಿ ಜನಿಸಿದರು. ಸಸ್ಯ ವಿಜ್ಞಾನದಲ್ಲಿ ತಮ್ಮ ಸಂತೋಧನೆಗಳಿಂದ ಅಂತಾರಾಷ್ಟ್ರೀಯ ಮಾನ್ಯತೆ ಗಳಿಸಿದ ಬಿ. ಜಿ. ಎಲ್. ಸ್ವಾಮಿಯವರು ಖ್ಯಾತ ವಿದ್ವಾಂಸರಾದ ಡಿ.ವಿ.ಗುಂಡಪ್ಪನವರ ಸುಪುತ್ರರು. ಆಧುನಿಕ ಕನ್ನಡದ ಮಹತ್ವದ ಲೇಖಿಕರಲ್ಲಿ ಓವರಾದ ಇವರು ಸಂಗೀತ, ಜಿತ್ತುಕಲೆ, ಶಾಸನ, ಸಂತೋಧನೆ, ಪ್ರಾಚೀವಸ್ತು- ಹಿಂಗೆ ಹಲವು ಕ್ಷೇತ್ರಗಳಲ್ಲಿ ಸಾಧನೆಗೈದವರು. ‘ಕಾಲೇಜು ರಂಗ’, ‘ಕಾಲೇಜು ತರಂಗ’, ‘ಪ್ರಾಧ್ಯಾಪಕನ ಪೀಠದಲ್ಲಿ’, ‘ತಮಿಳು ತಲೆಗಳ ನಡುವೆ’, ‘ಅಮೆರಿಕಾದಲ್ಲಿ ನಾನು’, ‘ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕಾ’ ‘ಹಸಿರುಹೊನ್ನು’, ‘ಸಸ್ಯ ಮರಾಣ’ ‘ಪಂಚಗಳನ ಗೋಪುರ’- ಮುಂತಾದ ಕೃತಿಗಳನ್ನು ರಚಿಸಿರುವ ಇವರಿಗೆ ‘ಹಸಿರು ಹೊನ್ನು’ ಎಂಬ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ‘ನನ್ನ ಟೋಟಿ’ ಪಠ್ಯಭಾಗವನ್ನು ಇವರ ಅಮೆರಿಕಾದಲ್ಲಿ ನಾನು’ ಕೃತಿಯಿಂದ ಆರಿಸಲಾಗಿದೆ.



ಪದಗಳ ಅಧ್ಯಾತ್ಮರಾದ್ಯಾಸ

- | | |
|------------------------|----------------------------------|
| ಅವಮರ್ಯಾದೆ | - ಅಪಮಾನ; |
| ಅಭ್ಯಂತರ | - ಅಡ್ಡಿ; |
| ಆರಭ್ಯ | - ಪ್ರಾರಂಭ; |
| ಉದಾಬಣ್ಣಿ | - ಬೂದುಬಣ್ಣಿ; |
| ಎರವಲು | - ಸಾಲಿ; |
| ಕಣ್ಣಿ ಬಾಯಿ ಬಿಟ್ಟು ನೋಡು | - ಆಶಯದಿಂದ ನೋಡು; |
| ಕೂಲಂಕಷವಾಗಿ | - ವಿವರವಾಗಿ ಸಮಗ್ರವಾಗಿ; |
| ಖಿಜಾಂಚಿ | - ಹಣಕಾಸಿನ ಮೇಲ್ಪಿಂಚಾರಕ; |
| ತಬ್ಬಿಬ್ಬಾಗು | - ಕಕ್ಷಾಬಿಕ್ಷಿಯಾಗು, ದಿಗ್ಭುಮೆಯಾಗು; |
| ತಲೆತಲಾಂತರ | - ಒಹಳ ವರ್ಷಗಳಿಂದ; ಹಿರಿಯರಿಂದ. |
| ತೊಡಕು | - ತೊಂದರೆ; |

ಶೊಡುಗೆ	-	ಶೊಟ್ಟುಕೊಳ್ಳುವ ವಸ್ತು;
ದಿಗಿಲು	-	ಭಯ;
ಧೋತ್ರು	-	ಪಂಚೆ;
ಪುರುಸೊತ್ತು	-	ಬಿಡುವು, ವಿರಾಮ;
ಪೂರ್ವಕರಿತನ	-	ಪುಂಡತನ;
ಬೆಪ್ಪು	-	ದಡ್ಡ;
ಮಾಟೆ	-	ಮಾದರಿ, ರೀತಿ;
ವಿಶದ	-	ಸ್ವಷ್ಟ;
ಸನ್ನಿಧಾನ	-	ಸೆಮೀಪೆ;
ಸಾಕಾದಷ್ಟು	-	ಸಾಕಷ್ಟು;
ಸೂಳು	-	ಒಂದು ಬಗೆಯ ಪುರುಷರ ಉಡುಗೆ;
ಸೂರು	-	ಫಾವಣಿ;
ಹರವು	-	ಬಡಾವಣೆ;
ಹ್ಯಾಟು	-	ಒಂದು ಬಗೆಯ ಟೋಟಿ.

ಟಿಪ್ಪಣಿ

ಚೋಲ- ಮಗುವಿನ ಹುಟ್ಟಿಗೂದಲನ್ನು ತೆಗೆಸುವುದಕ್ಕೆ ಮಾಡುವ ಸಮಾರಂಭ.

ಮುಂಚಿ- ಉಪನಯನ, ಬ್ರಹ್ಮೋಪದೇಶ, ಜನಿವಾರ ಹಾಕಿ ಮುಂತ್ರೋಪದೇಶ ಮಾಡುವ ಸಮಾರಂಭ.

ಅಭ್ಯಾಸ

- ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಒಂದು ವಾಕ್ಯದಲ್ಲಿ ಉತ್ತರಿಸಿರಿ.
- ‘ನನ್ನ ಚೋಪಿ’ ಲೇಖನದಲ್ಲಿ ತಿಳಿಸಿರುವಂತೆ ಅಮೇರಿಕದ ಚಚೆನಲ್ಲಿ ಯಾವುದು ಅವಮರ್ಯಾದೆ?
 - ಹಿರಿಯರನ್ನು ಕಾಣಲು ಹೋದಾಗ ನಮ್ಮುಲ್ಲಿ ಅನುಸರಿಸಬೇಕಾದ ಸಂಪ್ರದಾಯ ಯಾವುದೆಂದು ಬಿ.ಜಿ.ಎಲ್. ಸ್ವಾಮಿಯವರು ಹೇಳಿದ್ದಾರೆ?
 - ಬಾಷ್ಟನ್ ಪಟ್ಟಣ ಎಲ್ಲಿದೆ?
 - ಬಿ.ಜಿ.ಎಲ್. ಸ್ವಾಮಿಯವರು ಎಲ್ಲಿ ಕೆಲಸ ಮಾಡುತ್ತಿದ್ದರು?
 - ಮುದುಕಿ, ಹುಡುಗಿ ಮತ್ತು ಲೇಖಕರ ನಡುವೆ ಮುಖ ಪರಿಚಯ ಬೆಳೆದು ಹೇಗೆ?
 - ಡೋಲಿಯ ಮನೆಗೆ ಹೋದಾಗ ಲೇಖಕರ ಮೈ ಬೆವರಿತೇಕೆ?
- ಆ) ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.
- ತಲೆಯುಡುಗೆಗೆ ಸಂಬಂಧಿಸಿದಂತೆ ನಮ್ಮ ಸಂಸ್ಕೃತಿಗೂ ಅಮೇರಿಕದ ಸಂಸ್ಕೃತಿಗೂ ಇರು ವ್ಯತ್ಯಾಸವನ್ನು ‘ನನ್ನ ಚೋಪಿ’ ಲೇಖನವನ್ನು ಆಧರಿಸಿ ಬರೆಯಿರಿ.
 - ಬಿ.ಜಿ.ಎಲ್. ಸ್ವಾಮಿಯವರು ಕಾಶ್ಮೀರದ ಚೋಪಿಯನ್ನು ಏಕೆ ಆಯ್ದು ಮಾಡಿಕೊಂಡರು?
 - ಮುದುಕಿ, ಹುಡುಗಿ ಮತ್ತು ಲೇಖಕರ ಮೂರೆ ಬಸ್ ನಿಲಾಜಣದಲ್ಲಿ ಉಳಿದುದ್ದೇಕೆ?


- ಇ. ಮುದುಕಿಯು ಲೇಖಿಕರ ಟೋಪಿಯನ್ನು ಎರವಲು ಪಡೆಯಲು ಬಯಸಿದ್ದೇಕೆ?
- ಈ. ಹೋಲಿ ಅನಂದಪರವಶಳಾಗಿ ಲೇಖಿಕರನ್ನು ಅಭಿನಂದಿಸಿದ್ದೇಕೆ?
- ಈ. ಹೋಲಿಯು ಲೇಖಿಕರಿಗೆ ನೀಡಿದ ನ್ಯಾಸ್ ಪೇಪರಿನ ಕಟಿಂಗ್‌ನಲ್ಲಿದ್ದ ಒಕ್ಕಣೆ ಏನು?
- ಇ) ಕೆಳಗಿನ ನುಡಿಗಳ ಸಂದರ್ಭವನ್ನು ಸ್ವಾರಸ್ಯ ಸಹಿತ ವಿವರಿಸಿ.
- “ಸಂಪ್ರದಾಯ ಉಳಿದುಕೊಂಡೇ ಬಂದಿದೆ”
 - “ಹ್ಯಾಟಿಲ್ಲದೆ ಪರದೇಶ ಪ್ರಯಾಣ ಮಾಡುವುದುಂಟೆ?”
 - “ನಿಮ್ಮ ತಲೆಯ ಮೇಲಿರುವುದು ಏನು?”
 - “ಜನರು ನಗುತ್ತಾರೆಂದು ನಾವು ಸುಂದರ ವಸ್ತುವನ್ನು ತೊಡದೆ ಇರುವುದಕ್ಕಾಗುತ್ತದೆಯೆ?”
 - “ಹುಚ್ಚರೆಂದು ಕರೆಯಬೇಕೆ, ಅಥವಾ ಬೆಷ್ಟರೆಂದು ಕರೆಯಬೇಕೆ?”

ಭಾಷಾಭಾಷೆ

- ಅ) ನನ್ನ ಟೋಪಿ ಪಾಠದಲ್ಲಿ ಬಂದಿರುವ ನಾಲ್ಕು ಇಂಗ್ಲಿಷ್ ಭಾಷೆಯ ಪದಗಳನ್ನು ಗುರುತಿಸಿ ಬರೆಯಿರಿ.
- ಆ) ಕೆಳಗಿನ ಪದಗಳನ್ನು ಬಿಡಿಸಿ ಬರೆದು ಸಂಧಿಯ ಹೆಸರನ್ನು ತಿಳಿಸಿರಿ.
ನಮ್ಮತೆಯಿಂದ, ಮಳೆಗಾಲ, ಇನ್ನೊಂದು, ಲಾಂಭನವನ್ನು, ತಲೆಗೂಡಲು, ತಲೆಗೊಂದು.
- ಇ) ಕೆಳಗಿನ ಪದಗಳಿಗೆ ನಿಷಂಟು ನೋಡಿ ಅಥವಾ ಬರೆಯಿರಿ.
ನಮ್ಮತೆ, ಲಾಂಭನ, ವಿಮುಖಿ.
- ಈ) ಕೆಳಗಿನ ಪದಗಳ ವಿರುದ್ಧಾರ್ಥಕ ರೂಪವನ್ನು ಬರೆಯಿರಿ.
ಮರ್ಹಾದೆ, ಭಾರ, ಪರದೇಶ, ಶ್ರೀಮಂತ.

ಭಾಷಾ ಚಟುವಟಿಕೆ

- ಅ) ಲೇಖಿಕರು ಡೋರಿ ಮತ್ತು ಅವಳ ತಾಯಿಯನ್ನು ಬಸ್ ನಿಲ್ಲಾಣಿದಲ್ಲಿ ಭೇಟಿಯಾದ ಪ್ರಸಂಗವನ್ನು ತರಗತಿಯಲ್ಲಿ ಅಭಿನಯಿಸಿರಿ.
- ಆ) ಕೆಳಗಿನ ಪ್ರಕಟಣೆಯನ್ನು ಓದಿಕೊಂಡು, ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.



ಇ) ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಒಂದೊಂದು ವಾಕ್ಯದಲ್ಲಿ ಉತ್ತರಿಸಿರಿ.

೧. ಗೊಂಬೆಯಾಟ ಪ್ರದರ್ಶನವನ್ನು ಏರ್ಪಡಿಸಿರುವವರು ಯಾರು?
೨. ಪ್ರದರ್ಶನದ ಸಮಯವೇನು?
೩. ಮರಭವನದಲ್ಲಿ ಯಾವ ಗೊಂಬೆಯಾಟ ಪ್ರದರ್ಶನವಿದೆ?
೪. ಗೊಂಬೆಯಾಟಕ್ಕೆ ಪ್ರವೇಶ ಶುಲ್ಕ ಎಷ್ಟು?

ಈ) ಕೆಳಗಿನ ಪದ್ಯದಲ್ಲಿರುವ ಅನುಕರಣಾವ್ಯಯಗಳನ್ನು ಗುರುತಿಸಿ ಬರೆಯಿರಿ.

ಫಳ ಫಳ ಮಿಂಚು
ಗುಡು ಗುಡು ಗುಡುಗು
ರಪ ರಪ ಮಳೆಯ ನೋಡಲ್ಲಿ!
ಧಡ ಧಡ ಓಡುವ
ಧಕ ಧಕ ಕುಣಿಯುವ
ಗಿರಿ ಗಿರಿ ತಿರುಗುವ ಮಳೆಯಲ್ಲಿ!

ಪಟ್ಟ ಪಟ್ಟ ಹನಿಯು
ಜುಳು ಜುಳು ನೀರು
ಗಡ ಗಡ ನಡುಗುವ ಚೆಳಿಯಲ್ಲಿ!
ಸರ ಸರ ಕಾಗದ ದೋಣಿಯ ಮಾಡಿ
ಕಾಲುವೆ ನೀರಲೀ ತೇಲಿಸುವ
ಕಾಮನ ಬಿಲ್ಲು ಬರುವುದೆ ಎಂದು
ಕಾಯುವ ಜಿಟಿ ಜಿಟಿ ಮಳೆಯಲ್ಲಿ!

ವ್ಯಾಕರಣ

ಭಾಗ 'ಅ'

ಕೆಳಗಿನ ವಾಕ್ಯಗಳಲ್ಲಿ, ಅಡಿ ಗೆರೆ ಎಳೆದ ಪದಸಮೂಹವನ್ನು ಗಮನಿಸಿರಿ.

೧. ಸ್ವರ್ಥ್ಯಯ ಫಲಿತಾಂಶ್ ತಿಳಿಯಲು ರಾಧಾ ಒಂಟಿ ಕಾಲಿನ ಮೇಲೆ ನಿಂತಿದ್ದಳು.
೨. ಕರೀಮನ ಸ್ನೇಹಿತನೇ ಅವನಿಗೆ ಟೋಪಿ ಹಾಕಿ ಹೋದ.
೩. ತಂದೆ ಹೇಳಿದ್ದಕ್ಕೆಲ್ಲ ಮೇರಿ ತಲೆಯಾಡಿಸಿದಳು.

ಗೆರೆ ಎಳೆದ ಪದಗಳನ್ನು ಮತ್ತೊಮ್ಮೆ ಓದಿ. ಇಲ್ಲಿ ಒಂದಕ್ಕಿಂತ ಹೆಚ್ಚು ಪದಗಳಿವೆ. ಇವುಗಳಿಗೆ ಪ್ರತ್ಯೇಕವಾಗಿ ಸಾಮಾನ್ಯ ಅರ್ಥ ಒಂದಿದ್ದರೂ, ಇಲ್ಲಿ ಈ ಪದಗಳ ಸಮೂಹಕ್ಕೆ ಬೇರೆಯಾದ ಅರ್ಥವಿದೆ. ಉದಾಹರಣೆಗೆ— ಒಂಟಿ ಕಾಲಿನ ಮೇಲೆ ನಿಲ್ಲು-ಎಂದರೆ, ಒಂದು ಕಾಲಿನ ಮೇಲೆ ನಿಲ್ಲು ಎಂದಲ್ಲ, ಬದಲಾಗಿ ಬಹಳ ಕುಶಾಹಲದಿಂದಿರು ಎಂದರ್ಥ. ‘ಟೋಪಿಹಾಕು’ ಎಂದರೆ ಮೋಸಮಾಡು ಎಂದು, ತಲೆಯಾಡಿಸು ಎಂದರೆ ಒಪ್ಪಿಗೆ ಸೂಚಿಸು ಎಂದು ಅರ್ಥವಾಗುತ್ತದೆ. ಹೀಗೆ ವಿಶೇಷಾರ್ಥ ಬರುವಂತೆ ಬಳಸುವ ಪದಗುಚ್ಛಗಳನ್ನು ನುಡಿಗಟ್ಟಿಗಳು ಎನ್ನುವರು. ಇವು ನಮ್ಮ ಮಾತಿಗೆ ಒಂದು ಶೋಭೆಯನ್ನು ತರುತ್ತವೆ.

ಭಾಗ 'ಅ'

ಅ) ಕೆಳಗಿನ ಪ್ರತಿಯೊಂದು ನುಡಿಗಟ್ಟಿನನ್ನು ಬಳಸಿ ವಾಕ್ಯ ರಚಿಸಿರಿ.

೧. ತಲೆಹಾಕು. ೨. ತಲೆದೂಗು ೩. ತಲೆ ಅಲ್ಲಾಡಿಸು. ೪. ತಲೆ ಓಡಿಸು.

ಆ) ಹತ್ತು ನುಡಿಗಟ್ಟಿಗಳನ್ನು ಬರೆಯಿರಿ.

ಬೇರೆ ಸಂಸ್ಕೃತಿಯನ್ನು ಪ್ರೀತಿಸು, ನಿನ್ನ ಸಂಸ್ಕೃತಿಯಲ್ಲಿ ಜೀವಿಸು

೧೨. ಬಡತನ (ಪದ್ಯ)



ಪ್ರಚೇಶ : ಬಡತನ ಎನ್ನಲ್ಲಿ ಭಾರತದ ಒಹಳ ಜನರಿಗೆ ಅನುಭವಕ್ಕೆ ಬಂದಿರುವ ವಿಷಯವಾಗಿದೆ. ಬಡತನ ಶ್ರೀಮಂತಿಕೆಯ ಅಂತರವು ಸಮಾಜದಲ್ಲಿ ನೋವು ಅನ್ಯಾಯಗಳನ್ನು ಹುಟ್ಟಿಸಿದೆ. ಸಮಾನತೆ ಇರುವ ಸಮಾಜದಲ್ಲಿ ಈ ಅಂತರ ಇಲ್ಲವಾಗಬೇಕು. ಇದಕ್ಕಾಗಿ ಅನೇಕ ಸಮಾಜ ಸುಧಾರಕರು ಚರಿತ್ಯೆಯುದ್ದಕ್ಕೂ ಸೇಣಸಾಟ ಮಾಡಿಕೊಂಡು ಬಂದಿದ್ದಾರೆ. ಈ ಕೆಳಗಿನ ಶ್ರೀಪದಿಗಳಲ್ಲಿ ಗ್ರಾಮೀಣ ಪ್ರದೇಶದ ಜನರು ಬಡತನದ ಬಗ್ಗೆ ನೀಡಿರುವ ವಿವಿಧ ಪ್ರತಿಕ್ರಿಯೆಗಳಿವೆ.

ಮೂಡಲ ಮುತ್ತಯ್ಯ ನೋಡಯ್ಯ ಬಡತಾನ
ಮೂಡಲ್ಲಿ ರಾಗಿ ಮಳೆಯುದ್ದಾ ಬೆಳೆದರೆ
ಮಾಡುವೆ ನಿನಗೆ ಹರಿಸೇವೆ॥

ಬಂಗಾರ ಬಳಿಯಟ್ಟ ಬೃಂಬಾಡ ಬಡವರಿಗೆ
ಬಂಗಾರ ನಿನಗೆ ಸ್ಥಿರವಿಲ್ಲಾ ಮಧ್ಯಾಹ್ನದಾ
ಬಿಸಿಲು ಹೊರಳುವುದು ತಡವಲ್ಲಾ
ಬಡತನ ಬಂದಾರ ಬಡಿಬೃಂಬಾಡ ಬಾಲರನ
ಆಡ್ಯಾಡಿ ಬಂದು ತೊಡಿಮ್ಮ್ಯಾಲಾ ಆಡಿದರ
ಬಡತನವೆಲ್ಲ ಬಯಲಾಗಿ॥

ಬಡವೆಯ ಮಕ್ಕಳು ನಡೆದರೆ ಸಂತೋಷ
ಹಡಿಯಾಡಿ ಮನೆಗೆ ಬರುವಾಗ | ತಾಯಿಗೆ
ಬಡತನದ ಜಾನ ಮರೆಯಿಲು॥
ಬಡತನ ನನಗಿರಲಿ ಭಾಳ ಮಕ್ಕಳಿರಲಿ
ಮ್ಯಾಗ ಗುರುವಿನ ದಯೆವಿರಲಿ | ನನ ಗುರುವೆ
ಬಡತನದ ಚಿಂತಿ ನಿನಗಿರಲಿ॥

ಬಡವರು ಸತ್ತರೆ ಸುಡಲಿಕೆ ಸೌದಿಲ್ಲ
ಒಡಲ ಕಿಚ್ಚಿನಲಿ ಹೆಣಬೆಂದೋ ದೇವರೆ
ಬಡವರಿಗೆ ಸಾವ ಕೊಡಬೃಂಬಾಡಾ॥



- ಜನಪದ

ಕೃತಿಕಾರರ ಪರಿಚಯ:

ಅಕ್ಷರ ಜ್ಞಾನವಿಲ್ಲದ, ಹಳ್ಳಿಯ ಅನಾಮಥೀಯ ವ್ಯಕ್ತಿಗಳ ಭಾವನೆಗಳು ಸಹಜ ಸುಂದರವಾಗಿ ಹೊರಹೊಮ್ಮೆದ ಸಾಹಿತ್ಯವೇ ಜನಪದ ಸಾಹಿತ್ಯ. ಇದು ತಲೆಮಾರಿನಿಂದ ತಲೆಮಾರಿಗೆ ಹರಿದುಬರುತ್ತದೆ. ಎಂತಲೇ ಜನಪದ ಸಾಹಿತ್ಯವು ಸಾಮೂಹಿಕ ಸೃಷ್ಟಿಯ ಕಾವ್ಯವನಿಸಿದೆ. ತಲೆಮಾರಿನಿಂದ ತಲೆಮಾರಿಗೆ ಬಾಯಿಂದ ಬಾಯಿಗೆ ಬೆಳೆದು ಬಂದು ಜನಪರ ಸಾಹಿತ್ಯವಾಗಿದೆ. ಜನಪದ ಸಾಹಿತ್ಯವು ಸಾಮೂಹಿಕ ಜೀವನಕ್ಕೆ, ಗ್ರಾಮೀಣ ಸಂಸ್ಕೃತಿಗೆ ಹಿಡಿದ ಕನ್ನಡಿಯಂತೆ. ‘ಕವಿರಾಜ ಮಾರ್ಗ’ದಲ್ಲಿ ಹೇಳಿರುವಂತೆ ನಮ್ಮ ಜನಪದ ಕವಿಗಳು ‘ಕುರಿತೋದದೆಯಂ ಕಾವ್ಯ ಪ್ರಯೋಗ ಪರಿಣತಮತಿಗಳ್ಳಾ’.

ಪದಗಳ ಅರ್ಥ

ಕಚ್ಚು—ಬೆಂಕಿ;	ಭಾಳ—ಬಹಳ;
ಜಾನ—ಜ್ಞಾನ;	ಮುತ್ತಯ್ಯ—ಹನುಮಂತ;
ಚಿಂತಿ—ಚಿಂತೆ;	ಮೂಡಲ—ಮೂರ್ವ;
ತಡ—ನಿಧಾನ;	ಸ್ಥಿರವಿಲ್ಲ—ಶಾಶ್ವತವಿಲ್ಲ;
ಬಯಲಾಗು—ಇಲ್ಲವಾಗು;	ಹರಿಸೇವ—ದೇವರ ಪೂಜೆ, ಒಂದು ವೈಷ್ಣವ ಸಂಪ್ರದಾಯದ ಹರಕೆ; ಹುಡಿ—ಮಣ್ಣ.

ಅಭ್ಯಾಸ

ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.

೧. ಬಡತನವನ್ನು ಯಾರು ನೋಡಬೇಕೆಂದು ಜನಪದರು ಬಯಸುತ್ತಾರೆ?
೨. ಮುತ್ತಯ್ಯನಿಗೆ ಹರಿಸೇವೆಯನ್ನು ಯಾವಾಗ ಮಾಡುವುದಾಗಿ ಜನಪದರು ಹೇಳಿದ್ದಾರೆ?
೩. ಬಡತನ ಸಿರಿತನವು ಶಾಶ್ವತವಲ್ಲ ಎನ್ನುವುದಕ್ಕೆ ಜನಪದರು ನೀಡಿರುವ ನಿದರ್ಶನ ಯಾವುದು?
೪. ಬಡತನವನ್ನು ಯಾವುದು ಮರೆಸುತ್ತದೆಂದು ಜನಪದರು ತಿಳಿಸಿದ್ದಾರೆ?
೫. ಬಡತನದ ಚಿಂತೆ ಯಾರಿಗಿರಲೆಂದು ಜನಪದರು ಬಯಸುತ್ತಾರೆ?
೬. ಬಡವರಿಗೆ ಸಾವನ್ನು ಕೊಡಬೇಡವೆಂದು ಜನಪದರು ದೇವರನ್ನು ಏಕೆ ಪ್ರಾರ್ಥಿಸುತ್ತಿದ್ದಾರೆ?

ಆ) ಕೆಳಗಿನ ಪ್ರಶ್ನೆಗಳಿಗೆ ನಾಲ್ಕು ಇದು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

೧. ‘ಬಡತನ’ ಪದ್ಯದಲ್ಲಿ ವರ್ಣಿಸಿರುವಂತೆ ಭಗವಂತನಲ್ಲಿ ಜನಪದರ ಪ್ರಾರ್ಥನೆ ಏನು?
೨. ಬಡತನ ಸಿರಿತನಗಳು ಶಾಶ್ವತವಲ್ಲ ಎಂಬ ಭಾವನೆಯು ‘ಬಡತನ’ ಪದ್ಯದಲ್ಲಿ ಹೇಗೆ ವ್ಯಕ್ತವಾಗಿದೆ?

ಭಾಷಾಭ್ಯಾಸ

ಅ) ಗ್ರಾಂಥಿಕ ರೂಪದಲ್ಲಿ ಬರೆಯಿರಿ.

ಮಾದರಿ: ಬಳಿಯಿಟ್ಟು— ಬಳೆಯನ್ನು ತೊಟ್ಟುಕೊಂಡು.

ಮೂಡಲ್ಲಿ, ಬೈಬಾಡ, ಆಡ್ಯಾಡಿ, ತೊಡಿಮ್ಯಾಲ, ಜಾನ, ಕೊಡಬ್ಯಾಡ, ಸೌದಿಲ್ಲ, ಮ್ಯಾಗ.

ಆ) ಬಿಡಿಸಿ ಬರೆಯಿರಿ.

ಮಾದರಿ: ಸ್ಥಿರವಿಲ್ಲ = ಸ್ಥಿರ+ಇಲ್ಲ

ಮುಕ್ಕಳಿರಲಿ, ಬಡತನವೆಲ್ಲ, ಹುಡಿಯಾಡಿ, ದಯವಿರಲಿ, ತಡವಲ್ಲ, ಬಯಲಾಗಿ.

ಭಾಷಾ ಚಟುವಟಿಕೆ

ಅ) ‘ಬಡತನ’ ಪದ್ಯವನ್ನು ಕಂಠಪಾಠ ಮಾಡಿ ರಾಗವಾಗಿ ಹಾಡಿರಿ.

ಆ) ಜನಪದ ಗೀತೆಗಳನ್ನು ಸಂಗ್ರಹಿಸಿರಿ.

ಭಂದಸ್ಸು

ಭಂದಸ್ಸು ಎಂದರೆ ಪದ್ಯ ರಚನಾ ಶಾಸ್ತ್ರ. ಭಂದೋಬಧ್ವಾಗಿ ಪದ್ಯವನ್ನು ಬರೆಯುವಾಗ ಅನುಸರಿಸಬೇಕಾದ ನಿಯಮಗಳನ್ನು ತಿಳಿಸುತ್ತದೆ. ಮುಖ್ಯವಾಗಿ ಸಾಲು/ಪಾದಗಳ ಸಂಖ್ಯೆ, ಪ್ರಾಸ, ಗಣ, ಯತ್ತಿ ನಿಯಮಗಳನ್ನು ವಿವರಿಸುತ್ತದೆ.

ಸಾಲು/ಪಾದಗಳಿಗೆ ಅನುಗುಣವಾಗಿ ಪದ್ಯದ ಪ್ರಭೇದ

ಎರಡು ಸಾಲಿನ ಪದ್ಯ ದ್ವಿಪದಿ

ಮೂರು ಸಾಲಿನ ಪದ್ಯ ತ್ರಿಪದಿ

ನಾಲ್ಕು ಸಾಲಿನ ಪದ್ಯ ಚೌಪದಿ (ಕಂದ/ವೃತ್ತ)

ಉರುಸಾಲಿನ ಪದ್ಯ ಷಟ್ಪದಿ ಇತ್ಯಾದಿ

ತ್ರಿಪದಿ

ತ್ರಿಪದಿ ಅಂದರೆ ಮೂರು ಸಾಲಿನ ಪದ್ಯ. ಇದು ಅಜ್ಞಕನ್ನಡ ದೇಸಿಗೆ ಭಂದಸ್ಸಾಗಿದೆ. ತ್ರಿಪದಿಗಳು ಮೂರು ಸಾಲಿನ ಪದ್ಯವಾದರೂ ಹೇಳುವಾಗ. ಎರಡನೆಯ ಸಾಲಿನ ಮೊದಲ ಭಾಗ ಮನರಾವರ್ತನೆಯಾಗುತ್ತದೆ.

ಉದಾ:

ಮೂಡಲ ಮುತ್ತಯ್ಯ ನೋಡಯ್ಯ ಬಡತಾನ

ಮೂಡಲ್ಲಿ ರಾಗಿ ಮಳೆಯದ್ದಾ ಬೆಳೆದರೆ

ಮಾಡುವೆ ನಿನಗೆ ಹರಿಸೇವೆ॥

೧೪. ಮೋದಲ ಜೀವಿ ಯಾವಾಗ ಹುಟ್ಟಿತು? (ಗಡ್ಡ)

- ಡಾ. ಟಿ. ಆರ್. ಅನಂತರಾಮು



ಪ್ರವೇಶ : ಭೂಮಿಯ ಮೇಲೆ ಇದೀಗ ಇಪ್ಪತ್ತೊಂದನೇ ಶತಮಾನ ನಡೆಯುತ್ತಿದೆ. ಆದರೆ ಇದು ನಾವು, ನಮ್ಮ ಅನುಕೂಲಕ್ಕಾಗಿ ಮಾಡಿಕೊಂಡಿರುವ ಒಂದು ಕಾಲಗಣನ ಪದ್ಧತಿ. ಭೂಮಿಯ ವಯಸ್ಸು ನಮ್ಮ ಈ ಕ್ಷಾಲೆಂದರೂ ಲೆಕ್ಕಾಚಾರಗಳನ್ನು ಮೀರಿದ್ದು. ಭೂಮಿಯ ಒಟ್ಟು ಜೀವಿತದಲ್ಲಿ ಅದು ಪ್ರಾರಂಭದಿಂದಲೂ ಈಗಿರುವಂತೆಯೇ ಹಚ್ಚಬಹುರಾಗಿ ಸಸ್ಯಶಾಮಲೆಯಾಗಿ ಇತ್ತೇ? ಜೀವಂತಗ್ರಹ ಎಂದು ಕರೆಸಿಕೊಂಡಿರುವ ಭೂಮಿಯಲ್ಲಿ ಮೋದಲ “ಜೀವಾಂಕುರ” ಆದದ್ದು ಯಾವಾಗ? ಭೂಮಿಯಲ್ಲಿ ಸೃಷ್ಟಿಯಾದ ಮೋದಮೋದಲ ಜೀವಿಗಳು ಹೇಗಿದ್ದವು? ಅವುಗಳ ಸ್ವರೂಪ, ಜೀವನ ಹೇಗಿತ್ತು? ಮನುಷ್ಯನು ಈ ಗ್ರಹದ ಮೇಲೆ ನಡೆದಾಡತೊಡಗಿದ್ದು ಯಾವಾಗ? ಭೂಮಿಯ ಒಟ್ಟು ಆಯಸ್ಸಿನಲ್ಲಿ ಮನುಷ್ಯನ ಅಸ್ತಿತ್ವ ಎಷ್ಟು ಭಾಗ? ಈ ಎಲ್ಲ ಕುಶಾಹಲಕರ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತದೆ ಈ ವಿಜ್ಞಾನ ಲೇಖನ

ಸಾಗರದ ಮುಧ್ಯ ಒಬ್ಬ ವ್ಯಕ್ತಿ ನಿಂತಿದ್ದಾನೆಂದು ಭಾವಿಸೋಣ. ಅವನ ಸುತ್ತ ಕಾಣುವುದು ಬರಿ ಜಲರಾಶಿ. ಅದು ಎಲ್ಲೆಯರಿಯದ ಕಡಲು, ಭೂಗೋಳದ ಮುಕ್ಕಾಲುಪಾಲು ನೆಲ ತಿಂದಿರುವ ಕಡಲು. ಅದರ ಒಡಲ ಹೊಕ್ಕೆ ಹೊರತು ಅದರ ವ್ಯಾಪ್ತಿಯ ಅರಿವು ನಮಗೆ ಮೂಡುವುದಿಲ್ಲ. ಕುಡಿಯಬೇಕೆಂದರೆ ಈ ವಿಶಾಲ ಸಾಗರದ ಒಂದೊಂದು ಹನಿ ನೀರು ಕೂಡ ಉಪ್ಪುಮಯ. ಈ ಸಾಗರದ ನೀರನ್ನೆಲ್ಲ ಖಾಲಿ ಮಾಡಿ ಮತ್ತೊಂದೆಡೆಗೆ ಸಾಗಿಸಬೇಕೆಂದರೆ ೧,೨೫೫,೩೦೦,೦೦೦ ಘನ ಕಿ.ಮೀ. ಗಾತ್ರದ ಪಾತ್ರ ಬೇಕು. ಪೆಸಿಫಿಕ್ ಸಾಗರವೇ ಈ ಪಾತ್ರೆಯ ಅರ್ಥ ಭಾಗ ತುಂಬುತ್ತದೆ. ಸಾಗರಗಳಿಗೆ ಇಷ್ಟೊಂದು ನೀರು ಎಲ್ಲಿಂದ ಬಂತು? ಈ ಪ್ರಶ್ನೆ ಕೇಳಿದರೆ ಧಟನೆ ಬರುವ ಉತ್ತರ:

‘ನದಿ ತೊರೆಗಳಿಂದ’

‘ನದಿ ತೊರೆಗಳಿಗೆ?’

‘ಮಳೆಯಿಂದ’, ಇದು ಶಾಲಾ ಬಾಲಕರಿಗೂ ಪರಿಚಯವಿರುವ ಜಲಚಕ್ರ, ನಾವೀಗ ಜಲಚಕ್ರದ ಮೂಲವನ್ನು ಹುಡುಕೋಣ. ಮೋದಲ ಮಳೆಯನ್ನು ಆಹ್ವಾನಿಸಲು ಭೂಮಿ ಇನ್ನೂ ಸಿದ್ಧತೆಗೆ ತೊಡಗಿದ್ದ ಸ್ಥಿತಿಗೆ ಮರಳಬೇಕು. ನಾನ್ನಾರ ಅರವತ್ತು ಕೋಟಿ ವರ್ಷಗಳ ಹಿಂದೆ, ಭೂಮಿ ಹುಟ್ಟಿದಾಗ ಅದರೊಂದಿಗೆ ಸಾಗರ ಮೂಡಿಬರಲಿಲ್ಲ. ಮಳೆಯ ನೀರು ಸಾಗರದ ಒಡಲನ್ನು ತುಂಬಲೂ ಇಲ್ಲ.

ಶ್ರೇಷ್ಠ ಭೂಮಿ ತನ್ನದೇ ಆದ ಬದುಕು ಪ್ರಾರಂಭಿಸಿದಾಗ, ತನ್ನ ಶರೀರದಿಂದಲೇ ತನ್ನ ಬಾಳುವೆಗೆ ಬೇಕಾದ ಅನೇಕ ಅವಶ್ಯಕ ಅಂಶಗಳನ್ನು ತಾನೇ ಉತ್ಪಾದಿಸಬೇಕಾಯಿತು. ಕಾರ್ಬನ್ ಡ್ಯೂ ಆಸ್ಕ್ರೋಡ್, ಹೈಡ್ರೋಜನ್ ಕೆಲ್ಲೋರ್ಡ್, ಕೆಲ್ಲೋರಿನ್ ಅನೇಕ ಸಲ್ವೈಡುಗಳು ಇವನ್ನೆಲ್ಲ ಹೊತ್ತುತ್ತಂದ ಜ್ಞಾಲಾಮುಖಿಗಳೇ ಸಾಗರ ನೀರನ ಮೂಲ. ಬಿಸಿಯಾಗಿದ್ದ ಭೂಮಿ ಮೆಲ್ಲನೆ ಬೆವರಿತು. ತನ್ನ ಬೆವರನ್ನು ನೀರಾಗಿ ಹರಿಸಿ, ಸಾಗರವನ್ನು ತುಂಬಿತು. ಅದೇ ನಮಗೆ ಮೂಲಾಶ್ರಯ ನೀಡಿ ಬದುಕಲು ನೆಲೆ ಕಲ್ಪಿಸಿತು. ಭೂಮಿ ತನ್ನೊಳಗೆ ಬಚ್ಚಿಟ್ಟಿಕೊಂಡ ವಿಕರಣಪಟು ಖಿನಿಜಗಳು ವಿಕರಣ ಸೂಸಿ ಭೂಮಿಗೆ ಕಾವು ಹೊಡಲು ಪ್ರಾರಂಭಿಸಿದಾಗ ಆ ತಾಪವನ್ನು ಹೊರಚೆಲ್ಲುವುದು ಭೂಮಿಗೆ ಅನಿವಾರ್ಯವಾಯಿತು. ಆದರ ಪರಿಣಾಮವೇ ಜ್ಞಾಲಾಮುಖಿಗಳು.

ಉತ್ತರ ಕೋಟಿ ವರ್ಷಗಳ ಹಿಂದಿನ ಜಗತ್ತಿನಿಂದ, ಇಂದಿನ ಜಗತ್ತಿಗೆ ನಾವು ಹಾಯ್ದರೆ ಸದ್ಯದಲ್ಲಿ ನಮೊಡನೆ ಶಿಂಬಿಲೀ, ಶಿಂಬಿಲೀ, ಶಿಂಬಿಲೀ, ಶಿಂಬಿಲೀ, ಶಿಂಬಿಲೀ, ಶಿಂಬಿಲೀ, ಶಿಂಬಿಲೀ ಇಂದಿನ ಕಾಲಕ್ಕೆ ನೆಗೆಯುತ್ತವೆ. ನಾವು ಒಬ್ಬರೇ ಭೂಮಿಯಲ್ಲಿ ಭಾಳುವೆ ನಡೆಸಿಲ್ಲ; ನಮೊಂದಿಗೆ ಇಷ್ಟು ಜೀವಿಗಳು ಉಸಿರಾದುತ್ತಿವೆ (ಶಿಂಬಿಲೀಯನ್). ಇಂಥ ಜೀವಕೋಟಿಯ ನಡುವೆ ವಿಕಾಸವಾದ ಮಾನವನಿಗೆ ಮಿದುಳೇ ಸರ್ವಸ್ವ. ಸಾರ್ಥಕವಾಗಿ ಮೂವತ್ತೆಂದ ಐವತ್ತೊಂಬತ್ತರ ಪ್ರಾಯದ ಮನುಷ್ಯನ ಮಿದುಳು ಗಳಿಗಿನ ಗ್ರಾಂ ತೂಕವಿರುತ್ತದೆ. ಈ ಮಿದುಳೇ ಇತರ ಸಹಜೀವಿಗಳಿಗಿಂತ ನಮ್ಮನ್ನು ಮುಂಚೂಣಿಯಲ್ಲಿಟ್ಟಿದೆ. ಬುದ್ಧಿಜೀವಿಗಳೆಂದು ಕರೆಸಿಕೊಳ್ಳಲು ಕಾರಣವಾಗಿದೆ. ನಮಗೆ ಯೋಚಿಸುವುದನ್ನು ಕಲಿಸಿದೆ. ಹಾಗೆ ನೋಡಿದರೆ ಪ್ರಾಣಿ ಸಸ್ಯ ಪ್ರಪಂಚಗಳಲ್ಲಿ ದೃತ್ಯೆ ಪ್ರತಿಭೇಗಳಿವೆ. ಅವುಗಳ ಪ್ರತಿಭೇಗಳನ್ನು ಅಳಿಯಲು ಮಾರು ಪೌಂಡು ತೂಕದ ಮಿದುಳರು ಈ ಮಾನವ ಪ್ರಾಣಿಯೇ ಮುಂದಾಗಬೇಕು. ನಾವು ಯಾವ ಯಾವ ಹಂತಗಳಲ್ಲಿ ವಿಕಾಸವಾಗಿದ್ದೇವೆಂದು ಸರಳವಾಗಿ ಹೇಳುವುದು ನಿಜಕ್ಕೂ ತೋಡಕಿನ ಸಮಸ್ಯೆಯೇ. ಅದರ ಮೂಲವನ್ನು ಹುಡುಕುವುದಕ್ಕಿಂತ ಜೀವದ ಸೃಷ್ಟಿ ಹೇಗಾಯಿತೆಂದು ಹಿಮ್ಮುಖಿ ಕಾಲಿಯಾತ್ಮೆ ಮಾಡುವುದೇ ಹೆಚ್ಚು ಅರ್ಥಪೂರ್ಣ. ಮೊದಲ ಬಾರಿಗೆ ಜೀವ ಮಿಡಿಯಿವಂತೆ ಮಾಡಿದ ಭೂಮಿಯ ಮೊದಲ ಅಧ್ಯಾಯಕ್ಕೆ ಹಿಂತಿರುಗಿದರೆ, ಜಡಕ್ಕೆ ಚೈತನ್ಯ ಕೊಟ್ಟ ಭೂಮಿಯ ಕೈಚಳಕದ ಅಧ್ಯತ್ಮ ಜಗತ್ತು ನಮ್ಮನ್ನು ವಿಸ್ತಯಕ್ಕೆ ಕೊಂಡೊಯುತ್ತದೆ. ನಾವೆಲ್ಲರೂ ಒಂದೇ ಮೂಲದವರು ಎಂದು ತಿಳಿದಾಗ ಭೂಗೋಳವನ್ನಷ್ಟೇ ಅಲ್ಲ, ಇಡೀ ವಿಶ್ವವನ್ನೇ ಔತ್ತಿಸಲು ಪ್ರೇರಿಸಿದ್ದಾರೆ. ಕವಿ ಕುವೆಂಪು ಅವರು ‘ವಿಶ್ವಮಾನವ’ ಎಂದು ಇಡೀ ಮಾನವ ಸಂಕುಲವನ್ನೇ ಕರೆದಿರುವುದು ಅರ್ಥಪೂರ್ಣವೆನಿಸುತ್ತದೆ.



ಮೊದಲ ಮಳೆ ಬಿದ್ದಾಗ ಭೂಮಿ ಅದನ್ನು ಹೇಗೆ ಸ್ವಾಗತಿಸಿತೋ ನಾವು ಯಾರೂ ಕಾಣೆವು. ಅದೊಂದು ರೋಮಾಂಚಕಾರಿ ಅನುಭವವಾಗಿರಬೇಕು. ಭೂಮಿಗೆ ನಮ್ಮಂತೆ ಮಿದುಳಿದ್ದರೆ ಅದು ಶಾಶ್ವತವಾಗಿ ಆ ಫಟನೆಯನ್ನು ದಾಖಿಲೆಮಾಡಿಕೊಂಡು ಮತ್ತೆ ಮತ್ತೆ ನೆನಪಿನಂಗಳಿಂದ ಬಗೆದು ಮೆಲುಕು ಹಾಕುತ್ತಿತ್ತು. ಭೂಮಿ ತನ್ನ ಮೈ ಬಲಿಸಿಕೊಳ್ಳುತ್ತಲೇ ತಾಪ ಒಂದು ಹಂತಕ್ಕೆ ಒಂದು ಅದು ಜೀವಕೋಟಿಯ ಬಗೆ ಹೊಂಗನನು ಕಂಡಿರಬೇಕು. ಒಡನೆಯೇ ಜೀವಕಟ್ಟುವ ಕಲೆಯನ್ನು ಕಲಿಯತೋಡಿತು. ಜೀವಕಟ್ಟುವ ಕಲೆಯೆಂದರೆ ಕುಂಬಾರ ಹಸಿಮಣಿನ್ನು ಮಿದ್ದು ಮಡಕೆ ಮಾಡುವ ಸರಳ ಸೂತ್ರವಲ್ಲ.

ಅಂದಿನ ಜೀವಿಗಳ ಹಾಲಂಕಷ ಅಧ್ಯಯನದಿಂದ ಒಂದು ಅಂಶ ಸ್ವಷ್ಟವಾಗಿದೆ. ಜೀವಿಗಳ ಮುಖ್ಯ ಬಂಡವಾಳ ಅದರೊಳಗಿರುವ ಸಂಕೀರ್ಣ ಸಾವಯವ ಸಂಯುಕ್ತವಾದ ಮೇಲ್ಚೀನ್. ಈ ಮೇಲ್ಚೀನ್ ಜೀವದ ಜೀವ. ಪ್ರಯೋಗಶಾಲೆಯಲ್ಲಿ ಮೇಲ್ಚೀನನ್ನು ನೀರಿನ ದೂಷಣದೊಂದಿಗೆ ಕಾಯಿಸಿದರೆ ಅದು ಅಮೃತದ ಅಷ್ಟು ಸರಳ ಅಣುವಾಗುತ್ತದೆ. ಮೇಲ್ಚೀನ್ ರಚನೆಯಲ್ಲಿ ಸುಮಾರು ಇಪ್ಪತ್ತು ವಿಧದ ಅಮೃತನೋ ಅಷ್ಟುವಿದೆ. ಇನ್ನೂ ಸರಳವಾಗಿ ಹೇಳಬೇಕೆಂದರೆ, ಈ ಮೇಲ್ಚೀನ್ ಅಣುಗಳು ಬೇರೆ ಅಲ್ಲ, ಉದ್ದುದ್ದ ಮಣಿಯಂತೆ ಮೋಣಿಸಿಕೊಂಡಿರುವ ಅಮೃತನೋ ಅಷ್ಟುಗಳ ಸರಪಳಿ. ಮೇಲ್ಚೀನ್ ಹೇಗೆ ಹುಟ್ಟಿತು ಎಂದು ಅರಿಯುವ ಮೊದಲು ಜೀವದ ಜೀವ, ಈ ಅಮೃತನೋ ಅಷ್ಟುಗಳು ಹೇಗೆ ಹುಟ್ಟಿವೆಯೆಂದು ಯೋಜಿಸಬೇಕು.

ಜೀವಕೋಟಿಯ ಹುಟ್ಟಿಗೆ ಕಾರಣವನ್ನು ಹುಡುಕಲು ಹೊರಟಿರೆ ಮತ್ತೆ ನಾವು ಸೂರ್ಯನನ್ನೇ ಮೊರಹೋಗಬೇಕು. ಅಂದಿನ ಶೈಶವ ಭೂಮಿ ಇಂದಿನಂತಿರಲಿಲ್ಲ. ಈಗ ಗೋಳವನ್ನೇ ಮುತ್ತಿರುವ ಆಕ್ಷಿಜನ್‌ನ ಗೋಳವಿದೆ. ಅದು ಜೀವಿಗಳ ಪ್ರಾಣವಾಯು. ಅದರೆ ಜೀವಿಗಳು ಹುಟ್ಟಿವ ಮುನ್ನ ವಾತಾವರಣದಲ್ಲಿ ಹಿಂದೆ ಇದ್ದುದ್ದು ಹೈಡ್ರೋಜನ್‌ ಹಾಗೂ ಅದರ ಸಂಯುಕ್ತಗಳಾದ ಮೀಥಿನ್, ಅಮೋನಿಯ ಮತ್ತು ನೀರಿನ ಬಾಷ್ಪ. ಈ ಅನಿಲಗಳ ಮಿಶ್ರಣದ ಮೇಲೆ ಮೊದಲು ದಾಳಿ ನಡೆದಿದ್ದ ಸೂರ್ಯನಿಂದಲೇ. ಈ ದಾಳಿ ಮಿಂಬಿನ ದಾಳಿ. ಸೂರ್ಯನಿಂದ ಹೊಮ್ಮಿದ ಅತಿನೇರಿಳೆ ಕಿರಣಗಳು ಈ ಅನಿಲ ಸಂಯುಕ್ತಗಳನ್ನು ಒಡೆದು ಅತಿ ಜಟಿಲವಾದ ಅಮೃತನೋ ಅಷ್ಟು ಉತ್ಪತ್ತಿಗೆ ಕಾರಣವಾಯಿತು. ಹೀಗೆ ಹುಟ್ಟಿದ ಅಮೃತನೋ ಅಷ್ಟು ಮೆಲ್ಲಮೆಲ್ಲನೇ ನಭದಿಂದ ಇಳಿದು ಸಾಗರದ ನೀರಿನಲ್ಲಿ ಬೆರೆತು ಲೀನವಾಯಿತು. ಅದು ಆಗತಾನೇ ಭೂಮಿಯಿಂದ ಪುಟಪುಟನೆ ಪುಟದು ಹೊರಬಂದಿದ್ದ ಹಜ್ಜ ಹೊಸನೀರು. ಅದರಲ್ಲಿ ಉಪ್ಪು ಬೆರೆತಿರಲಿಲ್ಲ. ಕುಡಿಯಲು ಯೋಗ್ಯವಾದ ಆ ನೀರಿನಲ್ಲಿ ಅಮೃತನೋ ಅಷ್ಟು ಬೆರೆಯಿತು. ಧರಿಗಳಿದ ಜೀವದ ಮೊದಲ ಬೀಜ ಅದು, ಸಾಗರಗಭ್ರ ಸೇರಿತು. ಅಮೃತನೋ ಅಷ್ಟು ತನ್ನ ಒಡನಾಡಿಗಳನ್ನು ಎಂದೂ ಕೈಫಿಡದೆ ಅಣ ಅಣುವಾಗಿ ಅಂಟಕೊಂಡು ಸರಪಳಿ ಸರಪಳಿಯಾಗಿ ಬೆಳೆಯಿತು. ಪುಟಾಣಿ ರೈಲಿನ ಪುಟ್ಟ ಪುಟ್ಟ ಡಬ್ಬಿಗಳನ್ನು ಜೋಡಿಸಿದಂತೆ ಅದರ ರೂಪ. ಇದನ್ನೇ ಇಂದಿನ ವಿಜಾನಿಗಳು ಪಾಲಮರೀಕರಣ ಎನ್ನುತ್ತಾರೆ. ಇದು ಒಂದು ದಿನದಲ್ಲಿ, ವಾರದಲ್ಲಿ, ತಿಂಗಳಲ್ಲಿ, ವರ್ಷದಲ್ಲಾಗುವ ಕ್ರಿಯೆಯಲ್ಲ. ಕೋಟಿ ಕೋಟಿ ವರ್ಷಗಳ ಸಾವಧಾನದ ಸಿದ್ಧತೆಯ ನಂತರ ಜೀವಕಟ್ಟುವ ಕುಶಲ ಕಲೆಗೆ ಮೊದಲ ಇಟ್ಟಿಗೆ ದೊರೆಯಿತು. ಜೀವವಿಲ್ಲದ ಅಚೇತನಕ್ಕೆ ಚ್ಯಾಟನ್‌ನೀಡಿದ ಈ ಕುಶಲಕಲೆಗೆ ಮೋಟೊಪ್ಲಾಸಂ, ಕೊಯಸರ್ವೋಂಥನಂಥ ರಾಸಾಯನಿಕಗಳು ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ನೀರು – ಹೇಗೆ ಕಾರಣವಾದವು ಎಂಬುದನ್ನು ರಷ್ಟು ಹೆಸರಾಂತ ವಿಜಾನಿ ಅಪೇರನ್‌ ವಿವರಿಸಿದ್ದಾನೆ.


ಜೀವಿ ಹೇಗೆ ಮೊಳೆಯಿತೆಂಬುದರ ರಾಸಾಯನಿಕ ಹಿನ್ನೆಲೆಯನ್ನು ಗಮನಿಸಿದರೆ ಒಂದು ಅಂಶ ಸ್ವಷ್ಟವಾಗುತ್ತದೆ: ಅದೆಂದರೆ, ನಮ್ಮು, ನಿಮ್ಮು, ಸುತ್ತಲಿನ ಎಲ್ಲ ಜೀವಿಗಳ ಹಿಂದಿನ ಮೂವಾರ್ಶ್ರಮ ಒಂದೇ. ಏಕಕೋಶಜೀವಿಯಾಗಿ ಹುಟ್ಟಿದ ನಾವು ಈಗ ಪರಮಾಣು ಪ್ರಪಂಚವನ್ನು ಹಿಡಿತದಲ್ಲಿಟ್ಟಿದ್ದೇವೆ. ನಮ್ಮು ನೆಲೆಯೋಂದೇ, ಜಲವ್ಯೋಂದೇ, ಸಕಲ ಜೀವಕೋಟಿ ಮೂಲವ್ಯೋಂದೇ ಎಂಬ ಮೂಲಮಂತ್ರವನ್ನೇ ಮರೆತಿದ್ದೇವೆ.

ನಾವೀಗ ಸ್ವಲ್ಪ ಹೊತ್ತು ಕಾಲಚಕ್ರವನ್ನು ಹಿಂದಕ್ಕೆ ಸರಿಸೋಣ. ನಾವು ಒಮ್ಮೆ ಹೆಚ್ಚೆ ಹಾಕಿದರೆ, ಮೂರು ಅಡಿ ಕ್ರಮಿಸುತ್ತೇವೆ. ಇದನ್ನೇ ಮೂಲವಾಗಿಟ್ಟುಕೊಂಡು ಒಂದು ಹೆಚ್ಚೆ ನಡೆದರೆ ನೂರು ವರ್ಷ ಹಿಂದೆ ಸರಿಯುತ್ತೇವೆಂದು ಭಾವಿಸೋಣ.

ನೀವು ಈಗ ಮೊದಲ ಹೆಚ್ಚೆ ಇಟ್ಟಿದ್ದೀರಿ. ಗಾಂಧಿಜಿ ತರುಣರಾಗಿದ್ದ ಕಾಲವನ್ನು ಈಗ ದಾಟಿದ್ದೀರಿ. ಎರಡನೆಯ ಹೆಚ್ಚೆ ಟಿಪ್ಪನುಲ್ಲಾನ್ ಆಳಿ ಅಳಿದುಹೋದ ಕಾಲಕ್ಕೆ ನಿಮ್ಮನ್ನು ಒಯ್ದಿದೆ. ಮೂರನೆಯ ಹೆಚ್ಚೆ ಇಟ್ಟಿದ್ದೀರಿ, ನೀವೀಗ ಜೀರಂಗಚೆಬನ ಆಡಳಿತದ ಆ ಕಾಲಕ್ಕೆ ತಲೆ ಹಾಕಿದ್ದೀರಿ. ನಾಲ್ಕನೆಯ ಹೆಚ್ಚೆ ನಿಮ್ಮನ್ನು ಮೈಸೂರಿನ ಒಡೆಯರ ಆಳ್ವಿಕೆಗೆ ಕರೆದೊಯ್ದುತ್ತದೆ. ನೀವು ಇದನೆಯ ಹೆಚ್ಚೆ ಹಾಕಿದಾಗ ವಾಸ್ತೋಡಗಾಮ ಭಾರತಕ್ಕೆ ಕಾಲಿಟ್ಟು ಕೆಲವೇ ವರ್ಷಗಳಾಗಿವೆ. ನಿಮ್ಮ ಆರನೆಯ ಹೆಚ್ಚೆ ತ್ಯಮೂರನ ದಂಡಯಾತ್ರೆಯನ್ನು ದಾಟಿ ಮತ್ತೆ ಹತ್ತಿಪ್ಪತ್ತು ವರ್ಷಗಳ ಹಿಂದಕ್ಕೆ ನಿಮ್ಮನ್ನು ಒಯ್ದುತ್ತದೆ. ಏಳನೆಯ ಹೆಚ್ಚೆ ಹಾಕಿದಾಗ, ಖಿಲ್ಲಿ ಸಂತತಿ ದೆಹಲಿಯಲ್ಲಿ ತಲೆಯೆತ್ತಿತ್ತಪ್ಪೇ. ನಿಮ್ಮ ಎಂಟನೆಯ ಹೆಚ್ಚೆ ಸರಿಯಾಗಿ ಮಹಮದ್ ಫೋರಿಯ ರಣರಂಗದ ಮೇಲೆ ಬೀಳುತ್ತದೆ. ಹತ್ತನೆಯ ಹೆಚ್ಚೆಯಲ್ಲಿ ಚೋಳರು ಎದುರಾಗುತ್ತಾರೆ. ಇಪ್ಪತ್ತನೆಯ ಹೆಚ್ಚೆಗೆ ಶಾತವಾಹನರನ್ನು ಕಾಣುತ್ತೇವೆ. ನಲವತ್ತನೆಯ ಹೆಚ್ಚೆಗೆ ಸಿಂಧೂ ನಾಗರಿಕತೆ ಎದುರಾಗುತ್ತದೆ. ಅಲ್ಲಿಂದ ನೀವು ಗತಕಾಲಕ್ಕೆ ಹೆಚ್ಚೆ ಹಾಕಲಿರುವಿರಿ. ಈಗ ನೆನಪಿರಲಿ, ಇದೇ ವೇಗದಲ್ಲಿ ಹೋಗುತ್ತಿದ್ದೀರಿ. ಒಂದು ಹೆಚ್ಚೆ = ನೂರು ವರ್ಷ. ನಿಮ್ಮ ನೂರ ಹತ್ತು ಹೆಚ್ಚೆ ಸವೆದಿದೆ, ನೀವೀಗ ಹನ್ಮೌಂದು ಸಾವಿರ ವರ್ಷ ಹಿಂದಕ್ಕೆ ಸರಿದು ಅಲ್ಲಿ ಭೂಮಿಯ ಹಿಮಯುಗವನ್ನು ಎದುರಿಸುತ್ತಿರೆ. ನಿಮ್ಮ ನಡಗೆ ಈಗ ಹೆಚ್ಚೆಗಳು ದಾಟಿ ದಾಟಿ ಮೃಲಿಗಟ್ಟಲೆ ಸಾಗಿದೆ. ನೀವೀಗ ಒಂದೇ ಸಮನೆ ಇನ್ನೂರ ಅರವತ್ತು ಮೈಲಿ ನಡೆದಿದ್ದೀರಿ. ದೃಶ್ಯ ಪೆಡಂಭೂತಗಳು (ದೃಷ್ಟಿನೋಸಾರೋಗಳು) ಈಗ ನಿಮಗೆ ಎದುರಾಗುತ್ತವೆ. ಮುಂದೆ ಒಂಬೈನೂರ್ಯವತ್ತು ಮೈಲಿ ಪ್ರಯಾಣ ಮಾಡಿದ್ದೀರಿ. ನಿಮ್ಮ ಎದುರಿಗೆ ಸರೀಸ್ಯಪಗಳು ಓಡಾಡುತ್ತಿವೆ. ಕಾಡೆಲ್ಲ ಭೂಮಿಯ ಜೊಗಿನೋಳಗೆ ಇಳಿದು ಕಣ್ಣರೆಯಾಗಿ ಕಲ್ಲಿದ್ದಲಾಗುತ್ತಿರುವುದನ್ನು ನೀವು ಕಾಣುತ್ತಿದ್ದೀರಿ. ಇಲ್ಲಿಂದ ನೀವು ಮೂರುವರೆ ಸಾವಿರ ಮೈಲಿ ಪ್ರಯಾಣ ಮಾಡಿದ್ದೀರಿ. ನಿಮ್ಮ ಸುತ್ತು ಇರುವ ಸಾಗರದಲ್ಲಿ ಬರಿ ಪಾಚಿ ತೇಲಿದೆ. ಈಗ ತಾನೇ ಹಕ್ಕಿಗಳು ಹಾರುವುದನ್ನು ಕಲಿತಿವೆ. ಭಾರತ, ಆಸ್ಟ್ರೇಲಿಯಾ, ಅಮೇರಿಕ, ಆಫ್ರಿಕ ಎಲ್ಲವೂ ಒಂದೇ ನೆಲದ ಮುದ್ದೆಯಾಗಿರುವುದನ್ನು ನೀವು ಕಾಣುತ್ತಿರುವಿರಿ. ನೀವೀಗ ಸೋತು ಹೆಚ್ಚೆ ನಿಲ್ಲಿಸಬಾರದು. ನೆನಪಿರಲಿ ನಿಮ್ಮ ವೇಗ ಒಂದು ಹೆಚ್ಚೆ - ನೂರು ವರ್ಷ. ಈಗ ನಾಲ್ಕು ಬಾರಿ ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಸಾಗರದ ಸುತ್ತ ಹೆಚ್ಚೆ ಹಾಕಿದ್ದೀರಿ. ಈಗ ಮೊದಲ ಕಲ್ಲು ಮಟ್ಟಿದ್ದು ನಿಮ್ಮ ಎದುರಿಗೆ ಕಾಣುತ್ತದೆ!

ಇದು ಉಹೆಗೂ ಮೀರಿದ ಕಾಲವೆಂದು ನೀವು ಭಾವಿಸಿದರೆ ಮತ್ತೊಂದು ಪುಟ್ಟ ಉಹೆಯನ್ನು ನಾವು ಮಾಡೋಣ. ಭೂಚರಿತ್ಯೆಯ ೪೯೦ ಕೋಟಿ ವರ್ಷದ ಜರಿತ್ಯೆಯನ್ನು ಕೇವಲ ಒಂದು ವರ್ಷಕ್ಕೆ ಇಳಿಸಿದರೆ? ಅಂದರೆ ಜನವರಿ ಇರಂದು ಭೂಮಿ ಸೃಷ್ಟಿಯಾಯಿತೆಂದು ಭಾವಿಸಿದರೆ?

ಭೂಮಿಯ ಮೇಲಿನ ಅತ್ಯಂತ ಹಳೆಯ ಶಿಲೆಯನ್ನು ಕಾಣಬೇಕಾದರೆ ನವೆಂಬರ್ ಇಂಫಿನೇ ತಾರೀಖಿ ಬರುವವರೆಗೂ ಕಾಯಬೇಕು! ಡಿಸೆಂಬರ್ ಎರಡನೆಯ ವಾರ ಸ್ತನಿಗಳು ಮಟ್ಟಿತ್ತವೆ. ಮನುಷ್ಯ ವರ್ಷದ ಕೊನೆಯ ತಿಂಗಳ ಕೊನೆಯ ದಿನದ ಕೊನೆಯ ಗಂಟೆಯ ಕೊನೆಯ ನಿಮಿಷದಲ್ಲಿ ಕಾಣಿಸಿಕೊಳ್ಳುತ್ತಾನೆ: ಡಿಸೆಂಬರ್ ಇಗರ ಕೊಟ್ಟಕೊನೆಯ ಅರವತ್ತು ಸೆಕೆಂಡುಗಳಲ್ಲಿ ನಮ್ಮ ಜರಿತ್ಯೆಯ ಎಲ್ಲ ದಾಖಿಲೆಗಳೂ ಅಡಗಿವೆ.



ಲೇಖಕರ ಪರಿಚಯ: ತಾಳಗುಂದ ರಾಮಣ್ ಅನಂತರಾಮು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ತಾಳಗುಂದದಲ್ಲಿ ಗಣರಾಜ್ಯ ಜನಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಭೂವಿಜ್ಞಾನದಲ್ಲಿ ಎಂ.ಎಸ್. ಪದವಿಯನ್ನು ಪಡೆದ ಬಳಿಕ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜು ಹಾಗೂ ಸುರಕ್ಷ್ಯಾನ ರೀಜನಲ್ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದರು. ನಂತರ ದೀಪ್ರಕಾಲ ಬೆಂಗಳೂರಿನ ಭಾರತೀಯ ಭೂವಿಜ್ಞಾನ ಸರ್ವೇಕ್ಷಣ ಸಂಸ್ಥೆಯಲ್ಲಿ ಭೂವಿಜ್ಞಾನಿಯಾಗಿ ಸೇವೆ ಸಲ್ಲಿಸಿದರು. ವಿಜ್ಞಾನಕ್ಕೇತಕ್ಕೆ ಸಂಬಂಧಿಸಿದ ನೂರಾರು ಕೃತಿಗಳನ್ನು ಬರೆದಿದ್ದಾರೆ. ವಿಸ್ತೃಯ ವಿಜ್ಞಾನ ಮಾಲಿಕೆ, ಇತಿಹಾಸದಲ್ಲಿ ವಿಜ್ಞಾನ, ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ (ವಿಜ್ಞಾನ ತಂತ್ರಜ್ಞಾನ ಸಂಪುಟ), ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು, ವಿಜ್ಞಾನ ತಂತ್ರಜ್ಞಾನ ಪದಸಂಪದ ಮುಂತಾದ ಗ್ರಂಥಗಳಿಗೆ ಮುಖ್ಯ ಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಭೂಮಿಯ ಅಂತರಾಳ, ಭೂಗಭರ್ಯಾತ್ಮೆ, ಬೆಳೆಯತ್ತಿರುವ ಹಿಮಾಲಯ, ಪೆಡಂಭೂತಗಳು ಅಲಿದವೇಕೆ?, ಅಂಟಾಕ್ಷ್ಯಿಕ ಕಥೆ, ದಿವ್ಯನೇತ್ರ, ಪಶ್ಚಿಮಮುಖಿ, ಸರ್ ಎಂ ವಿಶ್ವೇಶ್ವರಯ್ಯ - ಇವರ ಕೆಲವು ಸ್ವತಂತ್ರ ಕೃತಿಗಳು. “ಭೂಕಂಪನಗಳು” ಕೃತಿಗೆ ಆಯ್ದಾರ್ಥ ಪ್ರಶ್ನೆ ಪಡೆದಿದ್ದಾರೆ. ಕನಾಕಟಕ ವಿಜ್ಞಾನ ತಂತ್ರಜ್ಞಾನ ಅಕಾಡೆಮಿ ಹಾಗೂ ಕುವೆಂಪು ಭಾಷಾ ಭಾರತ ಸಂಸ್ಥೆಗಳು ಇವರ ಜೀವಮಾನದ ಸಾಧನೆಗೆ ಪ್ರಶ್ನಿಗಳನ್ನು ಕೊಟ್ಟಿವೆ. ಪ್ರಸ್ತುತ ಬರಹವನ್ನು ಇವರ “ಭೂಮಿಯ ವಯಸ್ಸು” ಕೃತಿಯಿಂದ ಆಯ್ದಾಕ್ಷಳಾಗಿದೆ.

ಪದಗಳ ಅರ್ಥ

ನಭ	- ಆಕಾಶ
ಧರೆ	- ಭೂಮಿ
ಒಡನಾಡಿ	- ಜೊತೆಗಾರ
ಎಲ್ಲೆ	- ಮೇರೆ
ಪಕಕೋಶಜೀವಿ	- ಒಂದೇ ಜೀವಕೋಶವಿರುವ ಜೀವಿ
ಬುದ್ಧಜೀವಿ	- ಯೋಚಿಸಬಲ್ಲ, ತಾರ್ಕಿಕವಾಗಿ ಚಿಂತಿಸಬಲ್ಲ ಜೀವಿ
ಕೊಲಂಕಡ್	- ಮೊದಲಿನಿಂದ ಕೊನೆಯವರೆಗಿನ, ಸಮಗ್ರ
ಶೈಶವ	- ಪ್ರಾರಂಭದ ಸ್ಥಿತಿ, ಶಿಶುರೂಪೀ ಹಂತ
ಪ್ರಾಣವಾಯು	- ಜೀವನಕ್ಕೆ ಆಧಾರವಾದ ಗಾಳಿ, ಆಕ್ಸಿಜನ್
ಹಿಮಯುಗ	- ಭೂಮಿಯನ್ನು ಸಂಪೂರ್ಣವಾಗಿ ಹಿಮವೇ ಆವರಿಸಿಕೊಂಡಿದ್ದ ಕಾಲ
ಗತಕಾಲ	- ಹಿಂದೆ ನಡೆದುಹೋದ ಕಾಲ, ಪ್ರಾಚೀನಕಾಲ

- | | |
|---------|--|
| ಸರೀಸ್ವತ | - ತಮ್ಮ ಹೊಟ್ಟೆಯ ಮೇಲೆ ಸರಿದಾಡುವ ಜೀವಿಗಳು (ಉದಾ: ಹಾಪು) |
| ಸ್ನಿ | - ತಮ್ಮ ಮರಿಗಳಿಗೆ ಹಾಲೂಡಿಸುವ ಜೀವಿಗಳು (ಉದಾ: ಹಸು, ಮನುಷ್ಯ) |
| ಜಲಚಕ್ರ | - ಮಳೆಯಿಂದ ಹೊಳೆ, ನದಿ, ಸಮುದ್ರ ಸೇರಿದ ನೀರು ಮತ್ತೆ ಆವಿಯಾಗಿ ಮೋಡವಾಗುವ ಒಂದು ವೃತ್ತಾಕಾರದ ವ್ಯವಸ್ಥೆ |

ಅಭ್ಯಾಸ

ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಒಂದು ವಾಕ್ಯದಲ್ಲಿ ಉತ್ತರಿಸಿರಿ.

- ಜ್ಞಾಲಾಮುಖಿ ಹೇಗೆ ಹುಟ್ಟಿತು?
- ಭೂಮಿಗೆ ಮಿದುಳಿದ್ದರೆ ಏನು ಮಾಡುತ್ತಿತ್ತು?
- ಪ್ರೋಟೋನ್ ರಚನೆಯಲ್ಲಿ ಮುಖ್ಯವಾದ ಕಾರಣಕರ್ತೆ ಅಂಶ ಯಾವುದು?
- ಅಮೈನೋ ಆಷ್ಟುದ ಉತ್ಪತ್ತಿಗೆ ಕಾರಣವಾದ ಸಂಗತಿ ಯಾವುದು?
- ಧರೆಯಲ್ಲಿ ಮೊದಲ ಜೀವಿ ಹುಟ್ಟಿದ್ದು ಎಲ್ಲಿ?
- ರಷ್ಟುದ ವಿಜ್ಞಾನಿ ಅವೇರನ್, ಜೀವಿಗಳ ಹುಟ್ಟಿಗೆ ಅತಿಮುಖ್ಯವಾದ ಅಂಶ ಯಾವುದೆಂದು ಹೇಳಿದ್ದಾನೆ?
- ಭೂಮಿಯ ಇಡೀ ಚರಿತ್ರೆಯನ್ನು ರ ವರ್ಣನೆ ಅಳತೆಗೆ ಇಳಿಸಿದರೆ ಮನುಷ್ಯನ ಹುಟ್ಟು ಆದದ್ದು ಯಾವಾಗಿ?

ಆ) ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ :

- ಭೂಮಿಯ ಶೈಶವಾವಸ್ಥೆ ಹೇಗಿತ್ತು?
- ಅಮೈನೋ ಆಷ್ಟು ಹೇಗೆ ಹುಟ್ಟುತ್ತದೆ?
- ವಿಜ್ಞಾನಿಗಳು ಪಾಲಿಮರೀಕರಣ ಎಂದು ಯಾವುದನ್ನು ಕರೆಯುತ್ತಾರೆ?
- ಉತ್ತಂ ಕೋಟಿ ವರ್ಷಗಳನ್ನು ರ ವರ್ಷದ ಅಳತೆಗಳಿಂದ ಭೂಮಿಯ ಕಢೆಯನ್ನು ಹೇಗೆ ಹೇಳಬಹುದು?

ಇ) ಕೆಳಗಿನ ಪ್ರಶ್ನೆಗಳಿಗೆ ಏಳೆಂಟು ವಾಕ್ಯಗಳಲ್ಲಿ ವಿಸ್ತಾರವಾಗಿ ಉತ್ತರಿಸಿ:

- ಲೇಖಕರು ಕುವೆಂಪು ಅವರ ವಿಶ್ವಮಾನವ ತತ್ವವನ್ನು ಯಾಕೆ ನೆನಪಿಸಿಕೊಳ್ಳುತ್ತಾರೆ?
- ಕಾಲಚಕ್ರದಲ್ಲಿ ಹಿಂದಕ್ಕೆ ಚಲಿಸುತ್ತ ಭೂಮಿಯ ಚರಿತ್ರೆಯನ್ನು ಹೇಗೆ ಅಧ್ಯೇತಿಸಿಕೊಳ್ಳಬಹುದು?
- ಜೀವಿಗಳ ಸೃಷ್ಟಿಗೆ ನೀರು ಹೇಗೆ ಕಾರಣವಾಯಿತು?
- ಸೂರ್ಯನೇ ಭೂಮಿಯಲ್ಲಾದ ಸೃಷ್ಟಿ ಕಾರ್ಯಕ್ಕೆ ಮೂಲ. ಈ ಮಾತನ್ನು ಹೇಗೆ ಮಣ್ಣೀಕರಿಸುತ್ತೀರಿ?

ಈ) ಕೆಳಗಿನ ನುಡಿಗಳ ಸ್ವಾರಸ್ಯವನ್ನು ವಿಸ್ತರಿಸಿ ಬರೆಯಿರಿ.

೧. ಫೆಸಿಫಿಕ್ ಸಾಗರವೇ ಆ ಪಾತ್ರೆಯ ಅರ್ಥ ಭಾಗ ತುಂಬುತ್ತದೆ.
೨. ಬಿಸಿಯಾಗಿದ್ದ ಭೂಮಿ ಮೆಲ್ಲನೆ ಬೆವರಿತು.
೩. ಒಡನೆಯೇ ಜೀವಕಟ್ಟಿವ ಕಲೆಯನ್ನು ಕಲಿಯತೊಡಗಿತು.
೪. ಈ ಅನಿಲಗಳ ಮಿಶ್ರಣದ ಮೇಲೆ ಮೊದಲು ದಾಳಿ ನಡೆದಿದ್ದ ಸೂರ್ಯನಿಂದಲೇ.
೫. ಡಿಸೆಂಬರ್ ಇರಿರ ಕೊಟ್ಟಕೊನೆಯ ಅರವತ್ತು ಸೆಕೆಂಡುಗಳಲ್ಲಿ ನಮ್ಮ ಜರಿತ್ತೆಯ ಎಲ್ಲ ದಾಖಿಲೆಗಳೂ ಅಡಗಿವೆ.

ಉ) ಕೊಟ್ಟಿರುವ ಪದಗಳಲ್ಲಿ ಸರಿಯಾದದನ್ನು ಆರಿಸಿಕೊಂಡು ಬಿಟ್ಟು ಸ್ಥಳ ತುಂಬಿರಿ.

೧. ಭೂಮಿ ತನೆನ್ನಾಳಿಗೆ ಬಚ್ಚಿಟ್ಟಿಕೊಂಡ _____ ಖನಿಜಗಳು ವಿಕಿರಣ ಸೂಸಿ ಭೂಮಿಗೆ ಕಾವು ಕೊಟ್ಟವು.
(ಲೋಹೀಯ, ದ್ರವರೂಪಿ, ವಿಕಿರಣಪಟು)
೨. ಮನುಷ್ಯನ ಮಿದುಳು _____ ತೂಕವಿದೆ.
(ಮೂರು ಪೌಂಡ್, ಆರೂಪರೆ ಪೌಂಡ್, ಒಂದೂಕಾಲು ಪೌಂಡ್)
೩. _____ ಎಂಬುದು ಜೀವದ ಜೀವಾಳ.
(ವಿಟಮಿನ್, ಮೈಟೋಟಿನ್, ಶರ್ಕರಪಿಷ್ಟು)
೪. ಸೂರ್ಯನಿಂದ ಹೊಮ್ಮಿದ _____ ಕಿರಣಗಳು ಅಮೃತನೋ ಆಮ್ಲದ ಹುಟ್ಟಿಗೆ ಕಾರಣವಾದವು.
(ಅಜ್ಞ ಬಿಳಿ, ಅತಿನೇರಿಳೆ, ಬಿಸಿಯಾದ)
೫. ಭೂಮಿಯ ಸೃಷ್ಟಿಯಾಗಿ ಸರಿಸುಮಾರು _____ ವರ್ಷಗಳಾದವು.
(೫೦೦೦, ಲ ಸಾವಿರ ಕೋಟಿ, ಲಈ ಕೋಟಿ)

೧೦) ಈ ಕೆಳಗಿನ ಘಟನಾವಳಿಗಳನ್ನು ಅವುಗಳು ನಡೆದುಹೋದ ಕಾಲಕ್ಷಣ್ಯಗುಣವಾಗಿ ಕ್ರಮಬದ್ಧವಾಗಿ ಚೋಡಿಸಿ (ಅತಿಹಳೆಯ ಘಟನೆ ಮೊದಲು ಬರುವಂತೆ).

೧. ವಾಸ್ತವ್ಯದಗಾಮನ ಭಾರತಯಾತ್ರೆ
೨. ಚೋಳರ ಆಡಳಿತ
೩. ಜ್ಯೇಷ್ಠಾಸಾರ್ಥಕ ಕಾಲ
೪. ಮಹಮ್ಮದ್ ಘೋರಿ ನಡೆಸಿದ ಯುದ್ಧಗಳು
೫. ಗಾಂಧಿಜಿಯ ಉಪಿನ ಸತ್ಯಾಗ್ರಹ
೬. ಸಿಂಧೂ ನಾಗರಿಕತೆ

ಭಾಷಾಭಾಸ

- ಅ) ಕೆಳಗಿನ ಪದಗಳನ್ನು ಬಿಡಿಸಿ ಬರೆದು ಸಂಧಿ ಹೆಸರನ್ನು ತಿಳಿಸಿರಿ.
- ಹಿಮ್ಮುಖಿ, ವಿಕಾಸವಾಗಿದ್ದೇವೆ, ನೆನಪಿನಂಗಳ, ಹೊಂಗನಸು, ಮೂವಾರಶ್ರಮ.
- ಆ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.
- ದೃತ್ಯೆ, ಹಿಮ್ಮುಖಿ, ಜಡ, ಅರ್ಥಪೂರ್ಣ, ತಾಪ, ಜಟಿಲ
- ಇ) ಕೆಳಗಿನವುಗಳಲ್ಲಿ ದಿಘರುತ್ತೆ, ಅನುಕರಣಾಪ್ಯಯ, ಜೋಡುನುಡಿಗಳನ್ನು ಎಂಗಡಿಸಿ ಬರೆಯಿರಿ.
- ಮೆಲ್ಲಮೆಲ್ಲನೆ, ಮಟ್ಟ ಮಟ್ಟ, ಒಂದೊಂದು, ಥಟ್ಟನೆ, ಮೆಲ್ಲನೆ, ಉದ್ದದ್ದ, ಜೀವದ ಜೀವ

ಭಾಷಾ ಚಟುವಟಿಕೆ

- ಅ) ಡಾ. ಟಿ. ಆರ್. ಅನಂತರಾಮು ಅವರ “ಭಾಷಾಯ ವಯಸ್ಸು” ಮತ್ತು ಇತರ ವಿಜ್ಞಾನ ಕೃತಿಗಳನ್ನು ಓದಿರಿ.
- ಆ) ನಿಮ್ಮ ಪರಿಸರದಲ್ಲಿ ಸಿಗುವ ಪ್ರಾಣಿ, ಸಸ್ಯ ಮೂಲಗಳ ಸ್ವೇಷಿತನ್ನು ಸಂಗ್ರಹಿಸಿ. ಅವುಗಳ ವಯಸ್ಸಿನ ಕುರಿತು ಹೇಳಲು ಸಾಧ್ಯವೇ ಎಂಬುದನ್ನು ಶಿಕ್ಷಕರಿಂದ ಕೇಳಿ ತಿಳಿಯಿರಿ.
- ಇ) ಮರಗಳ ವಯಸ್ಸನ್ನು ಹೇಗೆ ತಿಳಿಯುತ್ತಾರೆ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಿ.
- ಈ) ಜೀವಿಯ ಸೃಷ್ಟಿಗೆ ಅಮೃತನೋ ಆಮ್ಲಗಳು ಹೇಗೆ ಕಾರಣವಾದವು ಎಂಬ ವಿಷಯದ ಬಗ್ಗೆ ನಿಮ್ಮ ವಿಜ್ಞಾನ ಶಿಕ್ಷಕರೊಂದಿಗೆ ಚರ್ಚಿಸಿ.
- ಉ) ಬಿಬಿಸಿಯ “ಪ್ಲಾನೇಟ್ ಅರ್ಥ” ಕಾರ್ಯಕ್ರಮ ಸರಣಿಯನ್ನು ವೀಕ್ಷಿಸಿ, ಅಲ್ಲಿ ಗಮನಿಸಿದ ಸಂಗತಿಗಳ ಮೇಲೆ ಕನ್ನಡದಲ್ಲಿ ಚರ್ಚಾಕೂಟುಪರ್ವದಿಸಿ.

ವ್ಯಾಕರಣ

ನಾಮಪದಗಳ ಪ್ರಭೇದಗಳ ಬಗ್ಗೆ ಹಿಂದಿನ ತರಗತಿಗಳಲ್ಲಿ ಓದಿರುವಿರಿ; ಮುಂದಿನ ತರಗತಿಯಲ್ಲಿ ಇನ್ನೂ ಹೆಚ್ಚು ಮಾಹಿತಿಯನ್ನು ತಿಳಿಯುವಿರಿ. ಸರ್ವನಾಮದ ಬಗ್ಗೆ ಈಗ ತಿಳಿಯೋಣ.

ಸರ್ವನಾಮ

ಸರ್ವನಾಮ: ವಸ್ತುವಾಚಕಗಳಾದ ನಾಮಪದಗಳ ಸ್ಥಾನದಲ್ಲಿ ನಿಂತು ಅವನ್ನು ಸೂಚಿಸುವ
(ಚೋಧಿಸುವ)ಶಬ್ದಗಳೇ ಸರ್ವನಾಮಗಳು. ಸರ್ವನಾಮಗಳಲ್ಲಿ ಮುಖ್ಯವಾಗಿ ಮೂರು ವಿಧ:

- (೧) ಪುರುಷಾಧ್ಯಕ ಸರ್ವನಾಮಗಳು.
- (೨) ಪ್ರಶಾಧ್ಯಕ ಸರ್ವನಾಮಗಳು.
- (೩) ಆತ್ಮಾಧ್ಯಕ ಸರ್ವನಾಮಗಳು.

೧. ಪುರುಷಾಧ್ಯಕ ಸರ್ವನಾಮಗಳು: ಇವುಗಳಲ್ಲಿ ಮತ್ತೆ ಮೂರು ಉಪವಿಭಾಗಗಳಿವೆ.

ಅವೆಂದರೆ: ಉತ್ತಮ ಪುರುಷ, ಮದ್ಯಮ ಪುರುಷ ಮತ್ತು ಪ್ರಥಮ ಪುರುಷ (ಅನ್ಯಮರುಷ)

ಉತ್ತಮ ಪುರುಷ ಸರ್ವನಾಮಗಳು: ನಾನು-ನಾವು

ಮಧ್ಯಮ ಪುರುಷ ಸರ್ವನಾಮಗಳು: ನೀನು-ನೀವು

ಪ್ರಥಮ (ಅನ್ಯ)ಪುರುಷ ಸರ್ವನಾಮಗಳು: ಅವನು-ಅವರು, ಅವಳು-ಅವರು, ಅದು-ಅವು.

೨. ಪ್ರಶಾಧ್ಯಕ ಸರ್ವನಾಮಗಳು: ಪ್ರಶ್ನಗೆ ಸಂಬಂಧಿಸಿದ ಶಬ್ದ ಹಾಗೂ ಹೆಸರುಗಳು.

ಉದಾಹರಣೆ:- ಯಾವುದು, ಏನು, ಏತರದು, ಆವುದು, ಏನು, ಏನ್ ಇತ್ಯಾದಿ.

೩. ಆತ್ಮಾಧ್ಯಕ ಸರ್ವನಾಮಗಳು: ಆತ್ಮ ಸಂಚೋಧನೆಗೆ ಸಂಬಂಧಿಸಿದ ಶಬ್ದ

ಉದಾಹರಣೆ: ತಾನು-ತಾವು.

ಶ್ರಮದ ಮೂಲದಲ್ಲೇ ಆನಂದದ ಅನುಭವ ಅಡಗಿದೆ

ಒಖ. ಸೂಲಗಿತ್ತಿ ನರಸಮ್ಮು (ಗಡ್ಡ)



- ಬಾ.ಹ. ರಮಾಕುಮಾರಿ

ಪ್ರವೇಶ : ಸಾಧನೆ ಯಾರೋಬ್ಬರ ಸೋತ್ತೂ ಅಲ್ಲ. ಬಡತನ-ಸಿರಿತನ, ಹೇಳು-ಕೀಳು, ಅಕ್ಕರಸ್ಥ-ಅನಕ್ಕರಸ್ಥ ಎಂಬ ಯಾವ ಭೇದವೂ ಅದಕ್ಕಿಲ್ಲ. ಅಗಾಧ ಪರಿಶ್ರಮ, ಪ್ರಮಾಣಿಕ ಪ್ರಯತ್ನ ನಿಸ್ವಾರ್ಥ ಸೇವಾಭಾವನೆ ಇರುವ ಕಡೆ ಕೀರ್ತಿ ತಾನಾಗಿಯೇ ಮಾಡುಕಿಕೊಂಡು ಬರುತ್ತದೆ. ಯಶಸ್ವಿ ವೃಕ್ಷಿಗಳ ಜೀವನ ಎಲ್ಲಾ ವರ್ಯೋಮಾನದವರಿಗೂ ಸ್ಥಾತ್ರ ನೀಡುತ್ತದೆ. ಈ ಪಾಠದಲ್ಲಿ ಬರುವ ನರಸಮ್ಮಜ್ಞ, ಶಾಲೆಯ ಮೆಟ್ಟಲನ್ನು ಏರದಿದ್ದರೂ ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿಗೆ ಭಾಜನರಾದವರು. ಪಾರಂಪರಿಕ ವೈದ್ಯೋಪಚಾರ ಮಾಡುತ್ತಾ ಇಲ್ಲಿ ಹರೆಯದಲ್ಲಿ ತಮ್ಮ ಕಾರ್ಯಕ ಮುಂದುವರಿಸಿರುವವರು. ಸರಳತೆಯ ಸಾಕಾರವಾಗಿರುವ ವೃಕ್ಷಿಯೋಬ್ಬರ ಮುಗ್ಧತೆ ಹಾಗೂ ಸಾಧನೆಯ ಪರಿಚಯ ಮಾಡಿಕೊಡುವುದು ಈ ಗಡ್ಡಭಾಗದ ಆಶಯವಾಗಿದೆ.

ಸಾವಿರ ಹೆರಿಗೆಯ ಸೂಲಗಿತ್ತಿ ನರಸಮ್ಮಜ್ಞ ಈಗ ಯಾರಿಗೆ ತಾನೆ ಗೊತ್ತಿಲ್ಲ! ಸಾಲುಮರದ ತಿಮ್ಮಕ್ಕೆ ಮತ್ತು ಈ ನರಸಮ್ಮಜ್ಞ ತುಮಕೂರು ಜಿಲ್ಲೆಗೆ ಎರಡು ಕೆಲ್ಲಾಗಳಿದ್ದಂತೆ. ಇಬ್ಬಿಗೂ ದೊಡ್ಡ ದೊಡ್ಡ ಪ್ರಶಸ್ತಿಗಳು ಬಂದಿವೆ. ಸಾಲುಮರದ ತಿಮ್ಮಕ್ಕೆ ಅವರ ಜನಸ್ಥಳ ಗುಬ್ಬಿ ತಾಲ್ಲೂಕಿನ ಕಕ್ಕೆನಹಳ್ಳಿ. ಈ ಹಳ್ಳಿಯನ್ನು ಬಿಳಿಕಲ್ಲು ಬಾರೆ ಎಂದೂ ಕರೆಯುತ್ತಾರೆ. ನರಸಮ್ಮನವರು ತಿಮ್ಮಕ್ಕನಿಗಿಂತಲೂ ಹಿರಿಯರು ಹಾಗೂ ಹಿಂದುಳಿದ ಪ್ರದೇಶವಾದ ಪಾವಗಡದವರು. ಈ ಇಬ್ಬರೂ ಬಸ್ ಪ್ರಯಾಣವನ್ನೇ ಸರಿಯಾಗಿ ಮಾಡಿದವರಲ್ಲ. ನರಸಮ್ಮಜ್ಞಿಗೆ ಈ ಬಾರಿ ‘ರಾಷ್ಟ್ರೀಯ ವರ್ಯೋಶ್ರೇಷ್ಠ ಸಮಾಜನ್ ಪ್ರಶಸ್ತಿ’ ಬಂದಾಗ ಅದನ್ನು ಸ್ವೀಕರಿಸಲು ದೇಹಲಿಗೆ ಹೋಗಬೇಕಾಯಿತು. ಆಗ ಅವರು ವಿಮಾನದಲ್ಲಿ ಪರಿಣಿಸಿದ ಅನುಭವವು ಸ್ವಾರಸ್ಯಕರವಾಗಿದೆ.

ತನ್ನ ಮೂರನೇ ಮಗನ ಮದುವೆಯಾಗುವ ತನಕ ಬಸ್ಸನ್ನೇ ಹತ್ತದ ಅಜ್ಞಿಗೆ ಇಲಿನೆಯ ಮಗನೊಂದಿಗೆ ದೆಹಲಿಗೆ ವಿಮಾನಯಾನ ಮಾಡುವ ಅವಕಾಶ ದೊರಕಿತು. ಈ ಕುರಿತು ಮಾಧ್ಯಮದವರ ಪ್ರಶಸ್ತಿಗೂ ಅವರ ಮುಗ್ಧ ಉತ್ತರ ಶಿಫಿ ತರಿಸುವಂತಿತ್ತು. ‘ಇಮಾನ ನಮ್ಮಾನಾರ್ಥಗೆ ಮ್ಯಾಲೆ ಹಾರಿ ಹೋಗ್ಗಾಗ ಅದ್ದೇ ನೋಡಿದ್ದೆ. ಅದು ಆಕಾಶದಾಗೆ ಮುಳುಗಿ ಹೋಗುತ್ತಿತ್ತು. ಆದ್ದೆ ಅಷ್ಟ ಸಣ್ಣ ಪೆಟ್ಟಿಗೆಯಾಗ ಹ್ಯಾಂಗಪ್ಪ ಕೊತ್ತಂಡ್ ಹೋಗಾದು’ ಎಂದು ಅವರಿಗೇ ಪ್ರಶ್ನೆ ಹಾಕಿದಾಗ ಎಲ್ಲರೂ ನಕ್ಷೆ ಸುಮ್ಮನಾದರು.


ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದೊಳಗೆ ಹೋದಾಗ ಅಜ್ಞಿಯ ವರ್ಯೋಮಾನಕ್ಕೆ ತಕ್ಕ ಸೌಲಭ್ಯ ಒದಗಿಸಿ ಏಿಲೋಚೇರಿನಲ್ಲಿ ಏರ್ ಇಂಡಿಯಾದ ಸಿಬ್ಬಂದಿ ಕರೆದುಕೊಂಡು ಹೋಗಿ ವಿಮಾನದ ಮುಂಭಾಗದ ಹೊನೇ ಸೀಟಿನಲ್ಲಿ ಕೂರಿಸಿದರು. ಕಿಟಕಿ ಪಕ್ಕದಲ್ಲಿ ಒಬ್ಬ ಸೂಟಾರಿ ದಢೂತಿ ವೃಕ್ಷೀ ಆಸಿನರಾಗಿದ್ದರು. ಆ ವೃಕ್ಷಿಯನ್ನು ಕಿಟಕಿ ತೆರೆಯಿರಿ ಎಂದ ಮಗ, ಆತ ತೆಗೆಯಲು ಒಪ್ಪಲಿಲ್ಲ. ಹೋಗಾಗಿ ವಿಮಾನದಿಂದ ಭೂಮ್ಯಾಕಾಶಗಳನ್ನು ನೋಡಲಾಗಲಿಲ್ಲ. ಅಷ್ಟರಲ್ಲಿ ವಿಮಾನದಲ್ಲಿ ಉಂಟ ನೀಡಿದರು. ತನಗೆ ಬೇಕಾದನ್ನು ಆಯ್ದು ಮಾಡಿ ಸ್ವಲ್ಪ ತೆಗೆದುಕೊಂಡು ತನ್ನ ಹಲ್ಲಿಲ್ಲದ ಬಾಯಿಯಲ್ಲಿ ನುರಿಸಿಕೊಂಡು ಸ್ವಲ್ಪ ತಿಂದು ಅಜ್ಞಿ ನಿದ್ದೆಗೆ ಜಾರಿದರು.

ನಿದ್ದೆಯಿಂದೆದ್ದ ಅಜ್ಞ “ಪನೋ ಮಗಾ ಅದೇನೋ ಡೆಲ್ಲಿಗೆ ಇಮಾನ್ನಲ್ಲಿ ಕಕ್ಷೋಂಡೋಯ್ಯೇನಿ ಅಂತ ಹೇಳಿದ್ದೆ. ಇದ್ದಾವುದೋ ಆಫೀಸಾಗೆ ಕೊಸಿರ ತಿಂಡಿ ಕೊಡಿಸಿ ಬಿಟ್ಟೆ ಯಾವಾಗ ಇಮಾನ್ನಾಗೆ ಹೋಗೋದು” ಅಂತು ಅಜ್ಞ. ಅಲ್ಲಿಯವರೆಗು ಅಜ್ಞ ವಿಮಾನಯಾನವನ್ನು ಅನುಭವಿಸುತ್ತಿದೆ ಎಂದು ಕೊಂಡಿದ್ದ ಮಗನಿಗೆ ಓಹೋ ಅಜ್ಞಗೆ ವಿಮಾನ್ನಲ್ಲಿ ಹೋಗ್ತಾ ಇರೋದು ಗೊತ್ತಾಗ್ತಾ ಇಲ್ಲ ಎಂದೆನಿಸಿ “ವಿಮಾನ್ನಲ್ಲೇ ಹೋಗ್ತಾ ಇದ್ದಿವಿ, ಇದೇ ವಿಮಾನ. ಆಫೀಸಲ್ಲ” ಎಂದು ಮಗ ಮನವರಿಕೆ ಮಾಡಲು ಪ್ರಯತ್ನಿಸಿದ. ಅದನ್ನೂಪ್ಪದ ಅಜ್ಞ “ಪನೋ ನಿಮ್ಮಪ್ಪನಿಗೆ ಓದು ಬರಹ ಬರಾಕಿಲ್ಲ ಅಂತೇಇ ಆಫೀಸಾಗ್ಗೆ ಕೊಸಿರ ಇಮಾನ ಅಂದ್ರೆ ನಾನು ನಂಬಿ ಬಿಡಿತಾ? ಇಮಾನ ಎಷ್ಟು ಚಿಕ್ಕದಾಗಿರುತ್ತೆ? ಇದು ಇಷ್ಟು ದೊಡ್ಡ ಬಿಲ್ಡಿಂಗ್ ತರಾ ಇದೆ.”

“ನೀನು ಇಮಾನ್ನಲ್ಲಿ ಕಕ್ಷೋಂಡು ಡೆಲ್ಲಿಗೆ ಹೋಗಾದು ಯಾವಾಗ ಹೇಳು?” ಎಂದು ವರಾತ ಹಚ್ಚಿತು. ಅಷ್ಟರಲ್ಲಿ ವಿಮಾನ ದೇಹಲಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗ್ತಾ ಇತ್ತು. ಆಗ ದಢೂತಿ ವ್ಯಕ್ತಿ ಕಿಟಕಿ ತೆಗೆದ. “ಅಮ್ಮ ಇದೇ ಡೆಲ್ಲಿ ನೋಡು” ಎಂದ ಮಗ, ಹೊರಗಡೆ ನೋಡಿದ ಅಜ್ಞ ನೆಲದ ಮೇಲೆ ಹೋಗುತ್ತಿದ್ದ ವಿಮಾನವನ್ನು ನೋಡಿ, “ಎಯ್ ಕಾನ್ಸಲ್ಲಿ ಕಕ್ಷೋಂಡೋಗ್ತಾ ಇದ್ದೀಯ, ವಿಮಾನ ಅಂತ ಸುಳ್ಳ ಹೇಳ್ತೀಯಾ” ಎಂದು ವಾದಿಸಿತು. ಮಾತು ಮುಂದುವರೆಸದೆ ಮಗ ಮೌನಕ್ಕೆ ಶರಣಾದ. ಏರಡು ದಿನ ದೇಹಲಿಯಲ್ಲಿದ್ದರೂ ಅಜ್ಞಗೆ ತಾನು ವಿಮಾನದಲ್ಲಿ ಬಂದೇ ಇಲ್ಲ ಎಂಬ ಭಾವನೆ ಬಲವಾಗಿ ಬೇರೂರಿತ್ತು. ಪ್ರಶಸ್ತಿ ಸ್ವೀಕರಿಸಿದ ನಂತರ ದೇಹಲಿಯಿಂದ ಬೆಂಗಳೂರಿಗೆ ವಾಪಸ್ಸು ಹೋಗಲು ದೇಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಾಗ, ಆಗ ತಾನೇ ಇಳಿಯುತ್ತಿದ್ದ ವಿಮಾನವನ್ನು ಮತ್ತು ನಿಂತಿದ್ದ ವಿಮಾನ ಎರಡನ್ನೂ ಅಜ್ಞಗೆ ಹತ್ತಿರದಿಂದ ತೋರಿಸಿದ ಮಗಾ. “ಇದೇನಪ್ಪ ವಿಮಾನ ಬಸಿಗಿಂತ ದೊಡ್ಡದಾಗಿದೆ. ನಮೂರಲ್ಲಿ ಅಷ್ಟು ಚಿಕ್ಕದಾಗಿ ಕಾಣುವೆ. ಸಣ್ಣ ಉರಲ್ಲಿ ಸಣ್ಣಪ್ಪ ದೊಡ್ಡ ಉರಲ್ಲಿ ದೊಡ್ಡ ಇಮಾನ ಇತರದೇನಪ್ಪ” ಅಂತು ಅಜ್ಞ.

ವಿಮಾನಯಾನದ ಪೂರ್ಣ ಅನುಭವವಾಗಲಿ ಎಂಬ ದೃಷ್ಟಿಯಿಂದ ಅಜ್ಞಯನ್ನು ಕಿಟಕಿಯ ಪಕ್ಕ ಕೋರಿಸಿದ ಮಗ. ವಿಮಾನ ನೆಲದ ಮೇಲಿನಿಂದ ಟೋಕಾಫ್ ಆಗುವದನ್ನು ಹಾಗೂ ಗಗನದಲ್ಲಿ ಹಾರುವದನ್ನು ತೋರಿಸಿದ. ನೋಡುತ್ತಲೇ ಇದ್ದ ಅಜ್ಞ ಬಿಳಿ ಮೋಡಗಳನ್ನು ಕಂಡು ಒಮ್ಮೆಗೆ “ಎಯ್ ನೋಡೋ ದೇವಾನುದೇವತೆಗಳೆಲ್ಲಾ ಇಲ್ಲೇ ಇರೋದು” (ಬಿಳಿ ಮೋಡಗಳು ಅಜ್ಞಗೆ ಕೈಲಾಸದಂತೆ, ಸ್ವರ್ಗಲೋಕದಂತೆ ಕಂಡಿರಬೇಕು) ಎಂದು ಅಕ್ಕ ಪಕ್ಕ ಗಮನಿಸುತ್ತಾ ಎಡಗಡೆ ಗಗನಸಖಿಯರನ್ನು ನೋಡಿ ದೇವಕನ್ಯೆಯರು ಇಲ್ಲೇ ಬಂದ್ರು ನೋಡೋ ಎನ್ನುತ್ತಾ ಅವರಿಗೆ ಕೈ ಮುಗಿಯಿತು. ಅದನ್ನು ಕಂಡು ಅವರು ಅಜ್ಞಯ ಕೈಗಳನ್ನು ಹಿಡಿದು ‘ನೀವು ದೊಡ್ಡವರು ನಮಗೆ ಕೈಮುಗಿಯಬಾರದು’ ಎಂದು ಹಿಂದಿಯಲ್ಲಿ ಹೇಳಿದ ಮಾತು ಅಜ್ಞಗೆ ಅರ್ಥವಾಗಲಿಲ್ಲ. ಆದರೆ ಅಜ್ಞ ತನ್ನ ಕೈಗಳನ್ನು ಮುಟ್ಟಿ ಮುಟ್ಟಿ ನೋಡಿಕೊಳ್ಳುತ್ತಾ ದೇವಕನ್ಯೆಯರು ನನ್ನ ಕೈ ಮುಟ್ಟಿಕೊಂಡಪ್ಪ ಎನ್ನುತ್ತಾ ಗಗನ ಸಖಿಯರನ್ನೇ ನೋಡುತ್ತಿತ್ತು.

ಮಗ ನಿಧಾನವಾಗಿ ಅವರು ವಿಮಾನದಲ್ಲಿ ಕೆಲಸ ಮಾಡುವ ಗಗನ ಸಖಿಯರು ದೇವಕನ್ಯೆಯರಲ್ಲ ಎಂದು ಹೇಳಿದರೂ, ಅಜ್ಞ “ಗಗನ ಸಖಿಯರೋ ದೇವಕನ್ಯೆಯರೋ ಯಾರೋ. ಕೈತೋಳಿದು ಮುಟ್ಟುವ ಹಾಗೆ ಎಷ್ಟೊಂದು ಚೆನ್ನಾಗಿದ್ದಾರೆ” ಎಂದು ಸಂತೋಷಪಟ್ಟಿತು. ದೇವಲೋಕಕ್ಕೆ ಹೋಗಿ ಬಂದಪ್ಪ ವಿಮಾನ ಪ್ರಯಾಣದಲ್ಲಿ ಅಜ್ಞ ಸಂಭ್ರಮಿಸಿತು.



ಆಧುನಿಕತೆಯ ಬಗ್ಗೆ ಏನೂ ಅರಿಯದ ಈ ಮುಗ್ಧಜೀವ ಯಾವುದೇ ವ್ಯದ್ಯಕ್ಷೀಯ ಉಪಕರಣಗಳಿಲ್ಲದೇ ಕೇವಲ ತನ್ನ ಹತ್ತು ಬೆರಳುಗಳನ್ನು ಉಪಯೋಗಿಸಿ ಸಾವಿರಾರು ಹೆರಿಗೆಗಳನ್ನು ಸಲೀಸಾಗಿ ಮಾಡಿರುವುದು ಸಾಧನೆಯೇ ಸರಿ. ಈಗ ಅಜ್ಞಿಯನ್ನು ಯಾರಾದರೂ ವಿಮಾನ ಪ್ರಯಾಣ ಹೇಗಿತ್ತು ಅಜ್ಞಿ ಎಂದು ಕೇಳಿದರೆ, ಬೊಚ್ಚು ಬಾಯಿ ಅಗಲಿಸಿ ಮನಸಾರೆ ನಕ್ಕು ಬಿಡುತ್ತದೆ. ಕಣ್ಣಲ್ಲಿ ವಿಮಾನಯಾನ ಮಾಡಿದ ಸಂತೃಪ್ತ ಸಮಾಧಾನದ ಮಿಂಚು ಮೂಡುತ್ತದೆ. ಪಾವಗಡದ ಸುತ್ತಮುತ್ತ ಹೆರಿಗೆ ಮಾಡಿಸಿಕೊಂಡು ಇದ್ದ ಅಜ್ಞಿ ಎಂದಾದರೂ ವಿಮಾನದಲ್ಲಿ ಓಡಾಡುವ ಕನಸು ಕಂಡಿತ್ತೇ! ಇಂತಹ ಅನೇಕ ಅನುಭವಾರ್ಥಗಳು ಅಜ್ಞಿಯ ಬೆಳ್ಳನೆಯ ಎದೆಗೂಡಲ್ಲಿ ಬಜ್ಜಿಟ್ಟುಕೊಂಡಿವೆ. ಭಾವ ಮೀಟಿದರೆ ಒಂದೊಂದಾಗಿ ಅಲೆಯಂತೆ ಹೊರ ಮೂಡುತ್ತಿರುತ್ತವೆ.

ಇವರ ಸೇವೆ ಮತ್ತು ಸಾಧನೆಯನ್ನು ಅರಸಿ ಬಂದಿರುವ ಪ್ರಶಸ್ತಿಗಳು ಇವರನ್ನು ಅಲಂಕರಿಸಿವೆ. ೨೦೧೪ರಲ್ಲಿ ತುಮಕೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪುರಸ್ಕಾರ, ಸ್ವಾಮಿ ವಿವೇಕಾನಂದ ಶಾಂತಿ ಪ್ರಶಸ್ತಿ, ವನಸ್ಪತಿ ಪ್ರಶಸ್ತಿ, ಯಶಸ್ವಿ ಮಹಿಳಾ ಚೀತನ ಪ್ರಶಸ್ತಿ, ೨೦೧೫ರಲ್ಲಿ ಭಾರತ ಸರ್ಕಾರದಿಂದ ವಯೋಶ್ರೇಷ್ಠ ಸನ್ಮಾನ ರಾಷ್ಟ್ರ ಪ್ರಶಸ್ತಿ, ಕನಾರ್ಕಿಕ ರಾಜ್ಯೋಖಿತ ಪ್ರಶಸ್ತಿ, ವ್ಯಾದ್ಯರತ್ನ ಪ್ರಶಸ್ತಿ, ಕಿಶೋರು ರಾಣಿ ಚೆನ್ನಮ್ಮೆ ಪ್ರಶಸ್ತಿ, ಪ್ರಸೂತಿ ವಿಶಾರದೆ, ಪ್ರಸೂತಿ ಪ್ರಮಿಣ ಪ್ರಶಸ್ತಿ, ಜಾಂಬವ ರತ್ನ ಪ್ರಶಸ್ತಿ, ೨೦೧೭ರಲ್ಲಿ ಡಿ. ದೇವರಾಜು ಅರಸು ಪ್ರಶಸ್ತಿ, ಇಂದಿರಾ ಗಾಂಧಿ ಪ್ರಶಸ್ತಿ, ಕನಾರ್ಕಿಕ ಮದರ್ ತರೇಸಾ, ಸಂಪ್ರದಾಯ ಸೇವಾ ಪ್ರಶಸ್ತಿ, ೨೦೧೧ರಲ್ಲಿ ಗಡಿನಾಡು ರತ್ನ ಪ್ರಶಸ್ತಿ ಹಾಗೂ ೨೦೦೯ರಲ್ಲಿ ಮಹಿಳಾ ಸಾಧಕ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ದೊರಕಿವೆ.

ನರಸಮ್ಮೆ ಅವರಿಂದ ಶರಬೇತಿ ಪಡೆದ ಱಲ್ಜಿ ಜನ ಪ್ರಸೂತಿ ತಜ್ಜೀಯರು, ಅವರ ಹಾದಿಯಲ್ಲೇ ಸಾಗುತ್ತಿದ್ದಾರೆ. ಇವರೆಲ್ಲರ ಸೇವಾ ಕ್ಯಾಂಕರ್ಯದ ಸದುಪಯೋಗಕ್ಕಾಗಿ ಉಚಿತ ಪ್ರಸೂತಿ ಆಸ್ತ್ರೇಯನ್ನು ಕಟ್ಟಿವ ಯೋಜನೆಯನ್ನು ಡಾ ಸೂಲಿಗಿತ್ತಿ ನರಸಮ್ಮನವರ ನೇತ್ಯಾತ್ಮದಲ್ಲಿ ರೂಪಗೋಳಿಸಲಾಗುತ್ತಿದೆ. ಅದು ಬೇಗ ಸಾಕಾರವಾಗಲೆಂದು ಆಶಿಸೋಣ.

ಕೃತಿಕಾರರ ಪರಿಚಯ:



ಬಾ. ಹ. ರಮಾಕುಮಾರಿಯವರು ತುಮಕೂರು ಜಿಲ್ಲೆ ಬಾಣಸಂದ್ರ ಗ್ರಾಮದಲ್ಲಿ ಅ. ಜಿ. ಇಂಜಿಲರಲ್ಲಿ ಜನಿಸಿದರು. ಕಂಡಾಯ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ ಇವರು ಸಾಹಿತ್ಯ ಸಂಪರ್ಕನೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಕ್ರಿಯಾಶೀಲ ವ್ಯಕ್ತಿ. ‘ಧಗಧಗಿಸುವ ಆತ್ಮಗಳು’, ‘ಕನಸಿನಾಳದ ಕೆಳ್ಳ’ (ಲೇಖನ ಸಂಕಲನ), ‘ಅಕ್ಷಮಹಾದೇವಿ’ (ವ್ಯಕ್ತಿಚಿತ್ರ), ‘ನಕ್ಷಾವು ಚುಕ್ಕಿ’ (ಹನಿಗವನ) ‘ಅನಾವರಣ’, ‘ಕಳೆದುಹೋಗಿದ್ದಾನೆ’, ‘ಅನಾಮಿಕ ಹಕ್ಕಿಯ ಸ್ವಾಗತ’ ಮುಂತಾದ ಕೃತಿಗಳನ್ನು ಬರೆದಿದ್ದಾರೆ.

ಗಡಿನಾಡ ರತ್ನ ಡಾ ಸೂಲಗಿತ್ತಿ ನರಸಮೈ ಗದ್ಯಭಾಗವನ್ನು ‘ಬಸ್ತನ್ನೇ ಹತ್ತದ ನರಸಮೈಜ್ಞ ವಿಮಾನ ಹತ್ತಿದಾಗ !’ ಲೇಖನದಿಂದ ಸಂಗ್ರಹಿಸಲಾಗಿದೆ.

ಪದಗಳ ಅರ್ಥ

- | | |
|---------------|--|
| ಗಗನಸಬಿ | - ವಿಮಾನದ ಪರಿಚಾರಕ; |
| ಟೇಕಾಫ್ | - ವಿಮಾನವು ನೆಲದಿಂದ ಮೇಲಕ್ಕೇರುವುದು; |
| ದೇವಕನ್ಸ್ | - ದೇವಲೋಕದ ಅಪ್ಸರೆ; |
| ನಿದ್ದೆಗೆ ಜಾರು | - ನಿದ್ದೆಮಾಡು; |
| ನಿಷ್ಟಾಮಸೇವೆ | - ಯಾವ ಬಯಕೆಯೂ ಇಲ್ಲದೆ ಮಾಡುವ ಉಪಕಾರ; |
| ಬೇರೂರು | - ಸ್ಥಿರವಾಗಿ ನೆಲಸು, ತಳಪೂರು, ನೆಲೆನಿಲ್ಲು; |
| ಬೋಚ್ಚು ಡಾಯಿ | - ಹಲ್ಲಿಲ್ಲದ ಬಾಯಿ; |
| ಭೂಮ್ಯಾಕಾಶ | - ಭೂಮಿ+ಆಕಾಶ; |
| ಮಾನಕ್ಕೆ ಶರಣ | - ಮಾತಾದದೆ ಇರುವುದು; |
| ರೋಚಕ ಮುಗ್ಗ | - ಕಪಟವಿಲ್ಲದ, ಸರಳ ಮನಸ್ಸಿನ; |
| ರೋಚಕತೆ | - ಹಿತಕರವಾದ, ಸುಖಿಕರವಾದ; |
| ಲ್ಯಾಂಡಿಂಗ್ | - ವಿಮಾನ ನೆಲದ ಮೇಲೆ ಇಂದಿಯುವುದು; |
| ವರಾತ | - ಒತ್ತಾಯ, ಬಲಾತ್ಮಾರೆ; |
| ವಯೋಮಾನ | - ವಯಸ್ಸಿಗೆ ಅನುಗುಣವಾದ; |

- ವಿಚಲಿತ - ಕಂಗೆದು;
- ವಿಮಾನಯಾನ - ವಿಮಾನದಲ್ಲಿ ಸಂಚಾರ, ವಿಮಾನದಲ್ಲಿ ಪ್ರಯಾಣ;
- ಸಲೀಸು - ಸುಲಭ, ಸರಾಗ, ನೇರವಾದ;
- ಸಿಬ್ಬಂದಿ - ಕಚೇರಿಯ ನೌಕರವರ್ಗ;
- ಸೂಲಗಿತ್ತಿ - ಹೆರಿಗೆ ಮಾಡಿಸಲು ಸಹಾಯ ಮಾಡುವವರು.

ಅಭಾಷ

- ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಒಂದು ವಾಕ್ಯದಲ್ಲಿ ಉತ್ತರಿಸಿರಿ.**
- ತುಮಕೂರು ಜಿಲ್ಲೆಯ ಎರಡು ಕಣ್ಣಗಳಿಂತಿರುವ ಹಿರಿಯ ಜೀವಗಳಿಂದು ಎಂದು ಲೇಖಿಸಿ ಯಾರನ್ನು ಕರೆದಿದ್ದಾರೆ?
 - ನರಸಮೃಜ್ಜಿಗೆ ವಿಮಾನದಿಂದ ಭೂಮ್ಯಾಕಾಶಗಳನ್ನು ಏಕೆ ನೋಡಲಾಗಲಿಲ್ಲ?
 - ನರಸಮೃಜ್ಜಿಯು ಗಗನ ಸಮಿಯರನ್ನು ಯಾರೆಂದು ತಿಳಿದುಕೊಂಡರು?
 - ನರಸಮೃಜ್ಜಿಯು ಬಿಳಿಮೋಡಗಳನ್ನು ಕಂಡೊಡನೆ ಏನೆಂದು ಉದ್ದರಿಸಿದರು?
- ಆ) ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.**
- ಬಸ್ಸನ್ನೇ ಏರದ ನರಸಮೃಜ್ಜಿ ವಿಮಾನವೇರಲು ಕಾರಣವಾದ ಸಂದರ್ಭ ಯಾವುದು?
 - ನರಸಮೃಜ್ಜಿಯು ಮಾಧ್ಯಮದವರ ಪ್ರಶ್ನೆಗೆ ನೀಡಿದ ಮುಗ್ಡ ಉತ್ತರ ಯಾವುದು?
- ಇ) ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಎಂಟು - ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.**
- ನರಸಮೃಜ್ಜಿಯು ವಿಮಾನದಲ್ಲಿ ಪಯಣಿಸಿದ ರೋಚಕ ಅನುಭವವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
 - ನರಸಮೃಜ್ಜಿಯು ಸೇವೆ ಮತ್ತು ಸಾಧನೆಗಳನ್ನು ಅರಸಿ ಬಂದಿರುವ ಪ್ರಶಸ್ತಿಗಳಾವುವು?
- ಈ) ಕೆಳಗಿನ ನುಡಿಗಳ ಸಂದರ್ಭವನ್ನು ಸ್ವಾರ್ಪ್ಯ ಸಹಿತ ವಿವರಿಸಿರಿ.**
- “ಆರ್ಥಿಸ್ನಾಗ್” ಕೊಸಿಕ ಇಮಾನ ಅಂದ್ರೆ ನಾನು ನಂಬಿ ಬಿಡ್ಡಿನಾ”
 - “ಸಣ್ಣ ಉರಲ್ಲಿ ಸಣ್ಣವು ದೊಡ್ಡ ಉರಲ್ಲಿ ದೊಡ್ಡ ಇಮಾನ ಇತ್ತಾದೇನಪ್ಪಾ”
 - “ಪಯ್ಯ ನೋಡೋ ದೇವಾನುದೇವತೆಗಳೆಲ್ಲಾ ಇಲ್ಲೇ ಇರೋದು”
 - “ನೀವು ದೊಡ್ಡವರು. ನಮಗೆ ಕ್ಯೆ ಮುಗಿಯಬಾರದು”

೮) ‘ಅ’ ಪಟ್ಟಿಯನ್ನು ‘ಆ’ ಪಟ್ಟಿಗೆ ಹೊಂದಿಸಿ ಬರೆಯಿರಿ.

‘ಅ’	‘ಆ’
೧. ನರಸಮ್ಮು	ದೇವನಹಳ್ಳಿ
೨. ತಿಮ್ಮಕ್ಕೆ	ಕಕ್ಕೆನಹಳ್ಳಿ
೩. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ	ಬಾಣಸಂದ್ರ
೪. ಬಾ.ಹ. ರಮಾಕುಮಾರಿ	ಗುಬ್ಬಿ
	ಪಾವಗಡ

ಭಾಷಾಭಾಷೆ

ಅ) ಮಾದರಿಯನ್ನು ಗಮನಿಸಿ. ಅದರಂತೆಯೇ ಕೆಳಗೆ ಕೊಟ್ಟಿರುವ ನುಡಿಗಟ್ಟಿಗಳನ್ನು ಒಳಗೆ ಸ್ವಂತ ವಾಕ್ಯಗಳನ್ನು ರಚಿಸಿರಿ.

ಮಾದರಿ

ಬಲವಾಗಿ ಬೇರೂರು : ಬಲವಾಗಿ ಬೇರೂರಿರುವ ಮೂಡನಂಬಿಕೆಗಳು ಸಮಾಜದ ಆರೋಗ್ಯಕ್ಕೆ ಹಾಗೂ ದೇಶದ ಅಭಿವೃದ್ಧಿಗೆ ಮಾರಕವಾಗಿವೆ.

ಮಿಂಚು ಮೂಡು, ಕನಸುಕಾಣು, ವೋನಕ್ಕೆ ಶರಣಾಗು, ಮನಸಾರೆ ನಗು, ಕೈಕೊಳೆದು ಮುಟ್ಟು, ಎರಡು ಕಣ್ಣಗಳಿದ್ದಂತೆ.

ಆ) ಇವುಗಳನ್ನು ಬಿಡಿಸಿ ಬರೆಯಿರಿ.

ಭೂಮಾಕಾಶ, ನಿಮ್ಮಮ್ಮು, ನಮ್ಮಾರು, ದೇವಾನುದೇವತೆ, ಹಲ್ಲಿಲ್ಲ, ಅನುಭವಾಮೃತ, ಅದನ್ನೂಪ್ಪದ.

ಇ) ಕೆಳಗೆ ನೀಡಲಾಗಿರುವ ಆಡುಮಾತಿನ ಪದಗಳ ಗ್ರಾಂಥಿಕ ರೂಪವನ್ನು ಬರೆಯಿರಿ.

ನಮ್ಮಾನಾಗೆ, ಕೂತ್ತಂಡೆ, ಕಕ್ಕೊಂಡೊಯ್ಯೇನಿ, ಇಮಾನ್ನಾಗೆ, ಇತಾಗ ದೇನಪ್ಪಾ.

ಭಾಷಾ ಉಪಾವಚಿಕೆಗಳು

ಅ) ನಿಸ್ವಾರ್ಥ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನಿಮಗೆ ಗೊತ್ತಿರುವ ಯಾರಾದರೂ ಒಬ್ಬರನ್ನು ಕುರಿತು ಹತ್ತು ವಾಕ್ಯಗಳನ್ನು ಬರೆಯಿರಿ.

ಆ) ‘ಜನ ಸೇವೆಯೇ ಜನಾರ್ಥನನ ಸೇವೆ’- ಈ ಮಾತನ್ನು ವಿಸ್ತರಿಸಿ ಬರೆಯಿರಿ.

ಇ) ಸಾವಿರ ಮಕ್ಕಳ ತಾಯಿ, ಗಡಿನಾಡರತ್ತೆ ಎಂದೇ ಪ್ರಸಿದ್ಧರಾಗಿರುವ ಸೂಲಗಿತ್ತಿ ನರಸಮ್ಮು ಅವರನ್ನು ಕುರಿತು ರಚನೆಯಾಗಿರುವ ಕವನಗಳನ್ನು ಸಂಗ್ರಹಿಸಿ ಓದಿರಿ.

ವ್ಯಾಕರಣ

ಲೇಖನ ಚಿಹ್ನೆಗಳು

ಬರವಣಿಗೆಯು ಸ್ಪಷ್ಟವಾಗಿ ಅರ್ಥವಾಗುವಲ್ಲಿ ಲೇಖನ ಚಿಹ್ನೆಗಳು ಪ್ರಮುಖ ಪಾತ್ರವಹಿಸುತ್ತವೆ ಎನ್ನುವುದನ್ನೂ ಕೆಲವು ಲೇಖನ ಚಿಹ್ನೆಗಳ ಬಳಕೆಯನ್ನೂ ಹಿಂದಿನ ತರಗತಿಯಲ್ಲಿ ತಿಳಿದಿದ್ದೀರಿ. ಇನ್ನೂ ಕೆಲವು ಲೇಖನ ಚಿಹ್ನೆಗಳ ಬಗೆಗೆ ಈಗ ತಿಳಿಯೋಣ.

ಗ. ಆವರಣ ಚಿಹ್ನೆ-() ಒಂದು ಶಬ್ದವನ್ನೋ ಅಥವಾ ವಾಕ್ಯವನ್ನೋ ಹೇಳಿ, ಅದಕ್ಕೆ ಸಮಾನಾರ್ಥಕ ಶಬ್ದವನ್ನೋ ವಿವರಣೆಯನ್ನೋ ಹೇಳುವಾಗ ಈ ಆವರಣ ಚಿಹ್ನೆಯನ್ನು ಉಪಯೋಗಿಸಬೇಕು.

ಇ. ವಿವರಣಾತ್ಮಕ ಚಿಹ್ನೆ-(:) ಒಂದು ಅಭಿಪ್ರಾಯದ ವಿವರಣೆ ಮುಂದಿನಂತೆ ಇದೆ, ಎಂದು ತೋರಿಸುವಾಗ ಸಾಮಾನ್ಯವಾಗಿ ‘:’ ಈ ಚಿಹ್ನೆ ಹಾಕುವುದುಂಟು.

ಈ. ಅಧಿಕ ಚಿಹ್ನೆ-(+) ಎರಡು ಪದಗಳನ್ನೋ, ಅಥವಾ ಪ್ರಕೃತಿ ಪ್ರತ್ಯೇಯಗಳನ್ನೋ, ಕೂಡಿಸಿ ಸಂಧಿಮಾಡಿ ಹೇಳುವಾಗ, ಎರಡು ಪದಗಳನ್ನು ಕೂಡಿಸಿ ಸಮಾಸ ಮಾಡುವಾಗ, ಅಥವಾ ಎರಡು ಸಂಖ್ಯೆಗಳನ್ನು ಕೂಡಿಸಿದೆ ಎಂಬರ್ಥ ಸೂಚನೆ ಮಾಡುವಾಗ ಸಾಮಾನ್ಯವಾಗಿ ‘+’ ಈ ಚಿಹ್ನೆ ಬಳಸುವುದುಂಟು. ಇದಕ್ಕೆ ಅಧಿಕ (ಹೆಚ್ಚು) ಚಿಹ್ನೆ ಎಂದು ಕರೆಯುತ್ತಾರೆ.

಍. ಸಮಾನಾರ್ಥಕ ಚಿಹ್ನೆ- (=) ಎರಡು ಪದಗಳ ಅರ್ಥ ಸಮಾನವೆನ್ನುವಾಗ, ಇವರಡು ಸೇರಿ ಇದಕ್ಕೆ ಸಮಾನವೆನ್ನುವಾಗ ಸಾಮಾನ್ಯವಾಗಿ ‘=’ ಈ ಚಿಹ್ನೆ ಉಪಯೋಗಿಸುವುದುಂಟು. ಇದಕ್ಕೆ ಸಮಾನಾರ್ಥಕ ಚಿಹ್ನೆ ಎನ್ನುವರು.

ಗ. ಚತುರ ಮೋಲ

-ಸಂಪಾದಿತ

ಪ್ರವೇಶ : ‘ಶಕ್ತಿಗಂತ ಯುಕ್ತಿ ಮೇಲು’. ಯುಕ್ತಿಯ ಮುಂದೆ ಎಂತಹ ದೊಡ್ಡ ಶಕ್ತಿಯೂ ಸೋಲನ್ನು ಒಬ್ಬಕೂಳ್ಳುತ್ತದೆ. ‘ಉಪಾಯ ಬಲ್ಲವನಿಗೆ ಅಪಾಯವಿಲ್ಲ’ ಎಂಬ ಗಾದೆಯಂತೆ ಚತುರರಾದವರು ತಮಗೆ ಎದುರಾಗುವ ವಿಪತ್ತಿನಿಂದ ಪಾರಾಗುತ್ತಾರೆ. ಬುದ್ಧಿವಂತಿಕೆಯಿಂದ ತಮ್ಮನ್ನು ರಕ್ಷಿಸಿಕೊಳ್ಳುವುದರ ಜೊತೆಗೆ ತಮ್ಮವರನ್ನೂ ಕಾಪಾಡುತ್ತಾರೆ. ಇದಕ್ಕೆ ಉತ್ತಮ ನಿರರ್ಥನದಂತಿದೆ ಮೃಗರಾಜನನ್ನು ಕೊಂಡ ಮೋಲದ ಈ ಕತೆ.

ದಟ್ಟವಾದ ಕಾಡೊಂದರಲ್ಲಿ ಸಿಂಹವೋಂದು ವಾಸವಾಗಿತ್ತು. ಅದು ‘ಮೃಗರಾಜ’ ಎಂಬ ಗೌರವಕ್ಕೆ ಪಾತ್ರವಾಗಿತ್ತು. ಪ್ರತಿನಿತ್ಯ ಅದು ತನ್ನ ಆಹಾರಕ್ಕಾಗಿ ಎಷ್ಟೋ ಪ್ರಾಣಿಗಳನ್ನು ಕೊಂಡು ಹಾಕುತ್ತಿತ್ತು. ಇದರಿಂದ ಬೇಸತ್ತೆ ಕಾಡಿನ ಪ್ರಾಣಿಗಳು ಸಭೆ ಸೇರಿ ತಾವೇ ಪ್ರತಿನಿತ್ಯ ಸರದಿಯಂತೆ ಒಂದೊಂದು ಪ್ರಾಣಿಯನ್ನು ಸಿಂಹದ ಬಳಿಗೆ ಕಳುಹಿಸಬೇಕು ಎಂದು ತೀಮಾನನಿಸಿದವು. ಸಿಂಹವೂ ಪ್ರಾಣಿಗಳ ತೀಮಾನಕ್ಕೆ ಒಬ್ಬತು. ಪ್ರತಿನಿತ್ಯ ಪ್ರಾಣಿಗಳು ತಾವು ನಿಗದಿಪಡಿಸಿದಂತೆ ಸಿಂಹದ ಬಳಿಗೆ ಒಂದೊಂದು ಪ್ರಾಣಿಯನ್ನು ಕಳುಹಿಸತೋಡಿದವು. ಸಿಂಹವೂ ತಾನು ಪ್ರಾಣಿಯನ್ನು ಹುಡುಕಿಕೊಂಡು ತನ್ನ ಗುಹೆಗೆ ಬಂದ ಪ್ರಾಣಿಯನ್ನು ತಿಂದು ನೆಮ್ಮುದಿಯಾಗಿತ್ತು.

ಒಂದು ದಿನ ಸಿಂಹಕ್ಕೆ ಆಹಾರವಾಗುವ ಸರದಿ ಮೋಲಕ್ಕೆ ಬಂದಿತು. ಮೋಲ ಬಹಳ ತಡವಾಗಿ ಬಂತು. ಹಸಿದಿದ್ದ ಸಿಂಹ ವೇಳೆ ಮೀರಿ ಬಂದ ಮೋಲವನ್ನು ‘ಪಿಕಿಷ್ಟು ತಡಮಾಡಿದೆ?’ – ಎಂದು ಗಜ್‌ಸಿ ಕೇಳಿತು. ಅದಕ್ಕೆ ಮೋಲ ಸ್ವಲ್ಪವೂ ಹೆದರದೆ, ‘ಮೃಗರಾಜ, ನಾನೇನೋ ಬೇಗನೆ ಬರಬೇಕೆಂದು ಓಡೋಡಿ ಬರುತ್ತಿದ್ದೆ. ಆದರೆ ದಾರಿಯಲ್ಲಿ ಮತ್ತೊಂದು ಸಿಂಹ ಎದುರಾಗಿ ನನ್ನನ್ನು ಹಿಡಿದು ತಿನ್ನಲು ನೋಡಿತು. ನಾನು ಅದರಿಂದ ತಪ್ಪಿಸಿಕೊಂಡುಬರಲು ಇಪ್ಪು ವೇಳೆಯಾಯಿತು. ದಯವಿಟ್ಟು ನನ್ನನ್ನು ಕ್ಷಮಿಸು’ ಎಂದಿತು.

ಇದನ್ನು ಕೇಳಿದ ಸಿಂಹಕ್ಕೆ ಮಿತಿಮೀರಿದ ಕೋಪ ಬಂತು. “ಏನು? ಈ ಕಾಡಿನಲ್ಲಿ ನನ್ನನ್ನು ಬಿಟ್ಟು ಇನ್ನೊಂದು ಸಿಂಹವಿದೆಯೆ? ಹಾಗಿದ್ದರೆ ಅದು ಎಲ್ಲಿದೆ ಎಂದು ತೋರಿಸು. ಮೋದಲು ಅದನ್ನು ಕೊಂಡು, ಬಳಿಕ ನಿನ್ನನ್ನು ವಿಚಾರಿಸಿಕೊಳ್ಳುತ್ತೇನೆ” ಎಂದು ಗುಡುಗಿತು. ಮೋಲ ನಿಧಾನಿಸದೆ, ‘ಅದಕ್ಕೇನಂತೆ ಮೃಗರಾಜ, ನನ್ನ ಹಿಂದೆ ಬಾ, ಆ ಸಿಂಹವನ್ನು ತೋರಿಸುತ್ತೇನೆ. ಅದು ನೋಡಿದರೆ ನಿನ್ನಂತೆಯೇ ಬಲಶಾಲಿ ಇದ್ದಂತೆ ಕಾಣುತ್ತದೆ’ ಎಂದಿತು. ಮೋಲದ ಮಾತಿನಂತೆ ಸಿಂಹ ಅದನ್ನನುಸರಿಸಿ ಹೊರಟಿತು.

ಕಾಡಿನಲ್ಲಿ ಸಿಂಹವನ್ನು ಬಲುದೂರ ಕರೆದುಕೊಂಡು ಬಂದ ಮೋಲ ಅಲ್ಲಿದ್ದ ಒಂದು ಹಾಳು ಬಾವಿಯನ್ನು ತೋರಿಸಿತು. “ಮೃಗರಾಜ, ನಾನು ಹೇಳಿದೆನಲ್ಲಾ ಆ ಸಿಂಹ ಈ ಬಾವಿಯೊಳಗೆ ವಾಸಿಸುತ್ತಿದೆ. ಬಗ್ಗೆ ನೋಡು” ಎಂದಿತು. ಸಿಂಹ “ಹೋದೇನು” ಎಂದು ಬಾವಿಕಟ್ಟೆ ಏರಿ ಗಜ್‌ಸುತ್ತಾ ಬಗ್ಗೆ ನೋಡಿತು. ಬಾವಿಯ ನೀರಿನಲ್ಲಿ

ತನ್ನ ಪ್ರತಿಬಿಂಬವನ್ನು ಕಂಡ ಸಿಂಹವು ಅದು ತನ್ನ ಹಾಗೇ ಇರುವ ಇನ್ನೊಂದು ಸಿಂಹ ಎಂದು ಭಾವಿಸಿ ಕೊಲ್ಲಲು ಬಾವಿಯೋಳಿಗೆ ಹಾರಿ ತನ್ನ ಪ್ರಾಣ ಕಳೆದುಕೊಂಡಿತು.

ಮೊಲ ಅಲ್ಲಿಂದ ವೇಗವಾಗಿ ಓಡಿಬಂದು ಪ್ರಾಣಿಗಳ ಸಮೂಹಕ್ಕೆ ನಡೆದ ಫೆಟನೆಯನ್ನು ವಿವರಿಸಿತು. ಪ್ರಾಣಿಗಳೆಲ್ಲಾ ತಮಗೆ ಬಂದಿದ್ದ ಆಪತ್ತಿ ನಿವಾರಣೆಯಾದುದಕ್ಕೆ ಕಾರಣವಾದ ಮೊಲದ ಬುದ್ಧಿವಂತಿಕೆಯನ್ನು ಮೆಚ್ಚಿ ಹೊಗಳಿ ಸಂತಸದಿಂದ ಕುಟಿದಾಡಿದವು.

ಪದಗಳ ಅರ್ಥ

ಆಪತ್ತಿ - ಅಪಾಯ, ತೊಂದರೆ;

ನಿವಾರಣೆ - ಕಳೆಯುವಿಕೆ, ಹೋಗಲಾಡಿಸುವಿಕೆ, ನಿಲ್ಲಿಸುವಿಕೆ;

ಮೃಗ - ಪ್ರಾಣಿ;

ಸಂತಸ - ಸಂತೋಷ, ಹಷ್ರೇ;

ಸಮೂಹ - ಗುಂಪು, ಸಮುದಾಯ.

ಅಭ್ಯಾಸ

ಅ) ಕೆಳಗಿನ ಪ್ರಶ್ನೆಗಳಿಗೆ ಸೂಕ್ತ ಉತ್ತರ ಬರೆಯಿರಿ.

೧. ಕಾಡಿನ ಪ್ರಾಣಿಗಳು ಏಕ ಬೇಸರಗೊಂಡವು?
೨. ಮೃಗರಾಜನು ಪ್ರಾಣಿಗಳ ಯಾವ ತೀವ್ರಾನಕ್ಕೆ ಒಪ್ಪಿದನು?
೩. ಸಿಂಹದ ಕೋಪ ಮಿತಿಮೀರಿತು ಏಕೆ?
೪. ಮೊಲವು ಸಿಂಹವನ್ನು ಹಾಳು ಬಾವಿಯ ಬಳಿಗೆ ಏಕ ಕರೆದುಕೊಂಡು ಹೋಯಿತು?
೫. ಸಿಂಹವು ಬಾವಿಯೋಳಿಗೆ ಏಕ ಹಾರಿತು?
೬. ಪ್ರಾಣಿಗಳಿಗೆ ಬಂದಿದ್ದ ವಿಪತ್ತು ಹೇಗೆ ನಿವಾರಣೆಯಾಯಿತು?

ಭಾಷಾಚಂಪಿವಟಿಕೆ

- ಅ) ‘ಜರುರ ಮೊಲ’ ಕರೆಯಲ್ಲಿ ಬಂದಿರುವ ಸಜಾತೀಯ ಸಂಯುಕ್ತರ ಇರುವ ಐದು ಪದಗಳನ್ನು, ವಿಜಾತೀಯ ಸಂಯುಕ್ತರ ಇರುವ ಐದು ಪದಗಳನ್ನು ತಿಳಿಸಿ ಬರೆಯಿರಿ.
- ಆ) ಪಂಚತಂತ್ರ ಕರೆಗಳನ್ನು ಸಂಗ್ರಹಿಸಿರಿ.

ಅಪಾಯ ಬಂದಾಗ ಉಪಾಯದಿಂದ ಕಾಯ್ದ ಶಾಧಿಸಬೇಕು

೨. ಅಲ್ಲಮನ ವಚನ

- ಅಲ್ಲಮ ಪ್ರಭು

ಪ್ರವೇಶ: ಲೋಕದ ಸೃಷ್ಟಿಯಲ್ಲಿ ಮೇಲುನೋಟಕ್ಕೆ ಸಂಬಂಧವಿಲ್ಲದಂತೆ ಕಾಣಿವ ವಿಷಯಗಳು ಆಳದಲ್ಲಿ
ಬಿಡಿಸಲಾಗದ ಸಂಬಂಧವನ್ನು ಬೆಸೆದುಕೊಂಡಿರುತ್ತವೆ. ಎಲ್ಲಿಯೋ ಹುಟ್ಟಿ ಬೆಳೆದ ವಸ್ತುವೊಂದು,
ಮತ್ತೆಲ್ಲಿಯೋ ಹುಟ್ಟಿ ಬೆಳೆದುದರೊಂದಿಗೆ ಬಾಂಧವ್ಯವನ್ನು ಬೆಳೆಸಿಕೊಳ್ಳುತ್ತದೆ. ಇದೊಂದು ವಿಸ್ತೃಯದ
ಸಂಗತಿ. ಇದನ್ನು ಈ ವಚನ ವ್ಯಕ್ತಪಡಿಸುತ್ತಿದೆ.

ಎತ್ತಣ ಮಾಮರ ಎತ್ತಣ ಹೋಗಿಲೇ –

ಎತ್ತಣಿಂದತ್ತ ಸಂಬಂಧವಯ್ಯಾ?

ಬೆಟ್ಟಿದ ನೆಲ್ಲಿಯಕಾಯಿ, ಸಮುದ್ರದೊಳಗಣ ಉಪ್ಪು–

ಎತ್ತಣಿಂದತ್ತ ಸಂಬಂಧವಯ್ಯಾ?

ಗುಹೇಶ್ವರ ಲಿಂಗಕ್ಕೆಯೂ ಎನಗೆಯೂ

ಎತ್ತಣಿಂದತ್ತ ಸಂಬಂಧವಯ್ಯಾ?

ಕೃತಿಕಾರರ ಪರಿಚಯ

ಅಲ್ಲಮಪ್ರಭು ಪ್ರಮುಖ ವಚನಕಾರರಲ್ಲಿ ಒಬ್ಬರು. ಸತ್ಯಶೋಧನೆಯನ್ನೇ
ಜೀವನದ ಪರಮ ಗುರಿಯಾಗಿಸಿಕೊಂಡಿದ್ದ ತತ್ತ್ವಜ್ಞನಿ. ಇಂನೇ ಶತಮಾನದಲ್ಲಿ
ಬಸವಣ್ಣನವರ ನೇತ್ಯತ್ವದಲ್ಲಿ ಹುಟ್ಟಿದ ಶರಣ ಜಳುವಳಿಯಲ್ಲಿ ಮಹತ್ವದ ಪಾತ್ರ
ವಹಿಸಿದವರು. ‘ಗುಹೇಶ್ವರ’ ಎಂಬ ಅಂಕಿತದಿಂದ ವಚನಗಳನ್ನು ರಚಿಸಿದರು.
ಶಿವಮೋಗ್ನಿ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವ ಇವರ ಹುಟ್ಟುರು. ಇವರು
ತಮ್ಮ ಬಾಳಿನ ಹೊನೆಯ ದಿನಗಳನ್ನು ಶ್ರೀಶ್ರೀಲದ ಕದಳಿವನದಲ್ಲಿ ಕಳೆದರೆಂದು
ಹೇಳಲಾಗುತ್ತದೆ.



ಪದಗಳ ಅಧ್ಯ

ಎತ್ತಣ - ಎಲ್ಲಿಯ;

ಎನಗೆ - ನನಗೆ;

ಮಾಮರ - ಮಾವಿನಮರ.

ಅಭ್ಯಾಸ

ಅ) ಕೆಳಗಿನ ಪ್ರಶ್ನೆಗಳಿಗೆ ಸೂಕ್ತ ಉತ್ತರ ಬರೆಯಿರಿ.

೧. ಮಾವಿನ ಮರದೊಂದಿಗೆ ಸಂಬಂಧವನ್ನು ಹೊಂದಿರುವ ಪಕ್ಷಿ ಯಾವುದು?
೨. ವಚನದಲ್ಲಿ ಹೇಳಿರುವಂತೆ ನೆಲ್ಲಿಕಾಯಿ ಮರಪು ಎಲ್ಲಿ ಬೆಳೆಯುತ್ತದೆ?
೩. ಉಮ್ಮೆ ಉತ್ಪತ್ತಿಯಾಗುವುದು ಎಲ್ಲಿ?
೪. ಅಲ್ಲಮನ ವಚನದಲ್ಲಿ ಹೇಳಿರುವಂತೆ ಬೆಟ್ಟದ ಮೇಲಿನ ನೆಲ್ಲಿಕಾಯಿಯೊಂದಿಗೆ ಸಂಬಂಧವನ್ನು ಹೊಂದಿರುವುದು ಯಾವುದು?
೫. ಅಲ್ಲಮಪ್ರಭುವಿನ ವಚನಗಳ ಅಂಕಿತ ಯಾವುದು?

©KTB\$
Not to be republished

ಇ. ಕನ್ನಡ ನುಡಿ

- ಬೆಟಗೇರಿ ಕೃಷ್ಣಶರ್ಮ-

ಪ್ರವೇಶ : ಕನ್ನಡ ನಾಡು ನುಡಿಯ ಸೊಬಗನ್ನು ಎಷ್ಟು ವರ್ಣಿಸಿದರೂ ಕವಿಗಳಿಗೆ ಸಾಲದು. ಕನ್ನಡ ನಾಡಿನಂತೆ ಕನ್ನಡ ನುಡಿಯೂ ಮಧುರವಾದುದು. ನಮ್ಮ ಸುತ್ತಲೂ ಕೇಳಿಬರುವ ಅನೇಕ ಮಧುರ ಸ್ವರಗಳನ್ನು ಕನ್ನಡ ನುಡಿಯೋಂದಿಗೆ ಸಮೀಕರಿಸಿ ಕವಿ ಕನ್ನಡ ನುಡಿಯ ಮಾಧುರ್ಯವನ್ನು ಮನೋಜ್ಞಪಾಗಿ ವರ್ಣಿಸಿದ್ದಾರೆ.

ಎನಿತು ಇನಿದು ಈ ಕನ್ನಡ ನುಡಿಯು
ಮನವನು ತಣೆಸುವ ಮೋಹನ ಸುಧೆಯು॥

ಗಾನವ ಬೆರೆಯಿಸಿ ಏಣೆಯ ದನಿಯೋಳು
ವಾಣಿಯ ನೇವುರ ನುಡಿಸುತ್ತ ಕುಣಿಯಲು
ಮಾಣದ ಮರೆಯುವ ಮಂಜುಲ ರವಷೋ॥

ರಂಗನ ಮುರಲಿಯ ಹಿಂಗದ ಸರದಲಿ
ಹೆಂಗಳೆಯರು ಬೆಳೆದಿಂಗಳಿನಿರುಳಲಿ
ಸಂಗೀತವನೋರೆದಂಗವಿದೇನೋ॥

ಗಿಳಿಗಳು ಉಲಿಯುವ ಮೆಲು ಮಾತುಗಳೋ
ಕಳಕಂಠಗಳ ಚೆಲುವಿನ ಕುಕಿಲೋ
ಅಳಿಗಳ ಬಳಗದ ಬೆಳಗಿನ ಉಲಿಯೋ॥



ಕೃತಿಗಾರರ ಪರಿಚಯ:

‘ಅನಂದಕಂದ’ ಎಂಬ ಕಾವ್ಯನಾವುದಿಂದ ಪ್ರಖ್ಯಾತರಾಗಿರುವ ಬೆಟಗೇರಿ ಕೃಷ್ಣಶರ್ಮ ಅವರು ೧೯೦೦ರ ಏಪ್ರಿಲ್ ಇರಂದು ಜನಿಸಿದರು. ಇವರ ಸ್ಥಳ ಗೋಕಾಕ ತಾಲೂಕಿನ ಬೆಟಗೇರಿ. ‘ಮುದ್ದಿನ ಮಾತು’, ‘ವೀರಗೃಹಿಣಿ’, ‘ಒಡನಾಡಿ’, ‘ಕಾರಹುಣ್ಣಿಮೆ’ ‘ನಲ್ವಾಡುಗಳು’ (ಕವನ ಸಂಕಲನಗಳು), ‘ರಾಜಯೋಗಿ’, ‘ಅಶಾಂತಿ ಪರವ’ (ಬಿತ್ತಿಹಾಸಿಕ ಕಾದಂಬರಿಗಳು), ‘ಕಳ್ಳರ ಗುರು ಮತ್ತು ಇತರ ಕಥೆಗಳು’, ‘ದಶಮಂಜರಿ’ (ಕಥಾ ಸಂಕಲನಗಳು), ‘ಬೆಳುವಲದ ಸುಗ್ರಿ’ (ಸಮಗ್ರ ಕಾವ್ಯ ಸಂಕಲನ) ‘ನನ್ನ ನೆನಪುಗಳು’ (ಅತ್ಯಾಚರಿತ್ರೆ) ಮುಂತಾದವು ಇವರ ಕೃತಿಗಳು. ಶ್ರೀಯತರು ಇಲ್ಲಾನೆಯ ಅಕ್ಷ್ಯಾಬರ್ ತಿಂಗಳ ಇಂರಂದು ನಿಧನರಾದರು.



ಪದಗಳ ಅರ್ಥ :

ಅಳಿ	- ದುಂಬಿ;	ಮಂಜುಳ	- ಸುಮಧುರ;
ಲುಲಿ	- ಮಾತು, ಧ್ವನಿ;	ಮುರಲಿ	- ಕೊಳಲು, ವೇಣು;
ಒರೆದ	- ಹೇಳಿದ;	ಮೋಹನ	- ಆಕರ್ಷಣೆ, ಮನೋಹರತೆ,
ಕಳಕಂಠ	- ಮಧುರವಾಗಿ ಹಾಡುವ ಹಕ್ಕಿ, ಕೊಗಿಲೆ;	ರವ	ಸಂಗೀತದ ಒಂದು ರಾಗ;
ಕುಕಿಲು	- ಕೊಗಿಲೆಯ ಧ್ವನಿ;	ಸರ	- ಧ್ವನಿ, ಶಬ್ದ;
ನೇವುರ	- ನೂಪರ, ಕಾಲಂದಿಗೆ, ಕಾಲುಗೆಜ್ಜೆ;	ಸುಧೆ	- ಉಲಿ, ಧ್ವನಿ; ಸ್ವರ; - ಅಮೃತ.

ಅಭಿಪ್ರಾಯ

ಅ) ಕೆಳಗಿನ ಪ್ರಶ್ನೆಗಳಿಗೆ ಸೂಕ್ತ ಉತ್ತರ ಬರೆಯಿರಿ.

- ಇ. ಮನಸ್ಸನ್ನು ತಣಿಸುವ ಮೋಹನ ಸುಧೆ ಯಾವುದು?
- ಇ. ಬೆಟಗೇರಿ ಕೃಷ್ಣಶರ್ಮ ಅವರು ಕನ್ನಡ ನುಡಿಯನ್ನು ಯಾವ ಯಾವ ಧ್ವನಿಗಳಿಗೆ ಹೋಲಿಸಿದ್ದಾರೆ?
- ಇ. ಮೆಲುಮಾತಿನ ಪಕ್ಕಿ ಯಾವುದು?
- ಇ. ಮಧುರ ಧ್ವನಿಯ ಪಕ್ಕಿ ಯಾವುದು?
- ಇ. ಕಳಕಂಠ ಎಂದರೇನು?
- ಇ. ಕನ್ನಡ ನುಡಿ ಪದ್ಯದಲ್ಲಿ ಬಂದಿರುವ ಪ್ರಾಸಪದಗಳನ್ನು ಗುರುತಿಸಿ ಬರೆಯಿರಿ.

ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವ್ಯಕ್ತವಾಗುತ್ತದೆ.

೪. ಅಮೃನಾಗುವುದೆಂದರೆ

- ರೂಪ ಹಾಸನ

ಪ್ರವೇಶ : ತನ್ನ ಮಗಳು ಪ್ರತಿ ಕೆಲಸದಲ್ಲಿ ತನ್ನಂತಹೆಯ ಪರಿಣಾಮ ಪಡೆಯಬೇಕೆಂದು ತಾಯಿಯಾದವರು ಅಪೇಕ್ಷಿಸುತ್ತಾರೆ. ಅದಕ್ಕೆ ತಕ್ಕ ತರಬೇತಿ ಕೊಡುತ್ತಿರುತ್ತಾರೆ. ಮಗಳು ಅಮೃನ ನುಡಿಗಳನ್ನು ಮನಸ್ಸಿನಲ್ಲಿ ಇರಿಸಿಕೊಂಡು ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಏಕಾಗ್ರತೆಯಿಂದ ತಾಯಿಯಲ್ಲಿದ್ದ ತಾಯ್ತನದ ಸಿದ್ಧಿಯನ್ನು ಪಡೆಯಬೇಕು. ಆಗ ವಾತ್ರ ಮಗಳು ಅಮೃನಂತಾಗಲು ಸಾಧ್ಯವೆಂದು ಸರಳ ಉದಾಹರಣೆಯೊಂದಿಗೆ ಕವನ ನಿರೂಪಿಸುತ್ತದೆ.

ಬಲೆಯ ಮೇಲೆ

ಬೆಣ್ಣೆ ಕಾಯಿಸಿಸಲು ಪಾತ್ರೆ ಇಟ್ಟಾಗೆಲ್ಲಾ
ಅಮೃನ ಮಾತಿನ ನೆನಮ
ಎಚ್ಚರಿಕೆಯ ಉಪದೇಶದ ಮೆಲುಕು ||

“ಮಗಳೇ ಬೆಣ್ಣೆ ಮುದ್ದೆಯ ಮೂರರಪ್ಪು
ದೊಡ್ಡ ಪಾತ್ರೆಯಲಿ ಕಾಯಲಿಡಬೇಕು
ಬೆಂಕಿ ಕೊಟ್ಟರೆ ಬೆಣ್ಣೆ ಉಕ್ಕತ್ತದೆ
ತನ್ನಯತೆಯಲಿ ಕಾಯಬೇಕು॥

ಬೆಣ್ಣೆ ಹದ ಬೆಂದರಪ್ಪೇ
ಪಕ್ಕಗೊಂಡ ತುಪ್ಪ
ಹೆಚ್ಚು ಕಾದರೆ ಸೀಕಲು
ಕಡಿಮೆ ಬೆಂದರೆ ಹಸುಕು॥

ಬೆಣ್ಣೆ ಕಾದು ತುಪ್ಪ ಪಕ್ಕಗೊಳುವಾಗ
ಕ್ಷೀರಿಸುವ ‘ಮಟರ್ ಮಟರ್’ ಸದ್ದು
ಜಡಿ ಮಳೆ ನಿಲ್ಲುತ್ತು ಬಂದಂತೆ
ಹದ ತುಪ್ಪದ ಫಮಲು ಎಲ್ಲಿಡೆಗೂ॥

ಅದೆಪ್ಪ ಬಾರಿ ಒಬ್ಬಳೇ
ಬೆಣ್ಣೆ ಕಾಯಿಸಿದ್ದೋ ಲೆಕ್ಕವಿಲ್ಲ
ಆ ಪಿತ್ತ ಈ ಜಿತೆದ ಗಡಿಬಿಡಿಯಲ್ಲಿ
ಗಮನವೀಯದೇ ಉತ್ತಿಸಿದ್ದೇ ಹೆಚ್ಚು॥

ಉಳಿದು ಕಾದದ್ದು ಒಮ್ಮೆ ತುಪ್ಪ ಸೀದು
ಮೂಗಿಗಮರುವ ಕಮಟು ವಾಸನೆ
ಇನ್ನೊಮ್ಮೆ ಹಸಿಹಸಿಯಲೇ ಇಳಿಸಿ
ನಾಲ್ಕೇ ದಿನಕ್ಕೆ ಕೆಟ್ಟ ನಾತೆ॥



ಯಾವುದು ನಿಜದ ಹದ?
ಪಕ್ಷತೆಯ ಗರಿಷ್ಟ ಬಿಂದು?
ನಿಧಾರದ ಹೊಸಿಲಲ್ಲಿ ತಪಿಸುವ ತಾಪ
ಕಳಿಯುವಿಕೆಯ ಹುಡುಕಾಟದ ತಪ॥

ಸಿದ್ಧಿಸಿದಂತೆಲ್ಲ, ಬೆಣ್ಣೆ ಉಕ್ಕುವುದಿಲ್ಲ¹
ಮಾಗುವ ಸದ್ಗೈ ಧ್ಯಾನಿಸಿ
ಶ್ರಿರಗೋಳ್ಳತ್ತದೇ ಮನ, ಕರಟುವುದಿಲ್ಲ,
ಹಸುಕಲಾಗುವುದಿಲ್ಲ, ಸದಾ ಹದ ತುಪ್ಪ॥

ಅಮೃನಾಗುವುದೆಂದರೆ ೫೧೯.

ಕೃತಿಕಾರರ ಪರಿಚಯ:

ಮಕ್ಕಳು ಮತ್ತು ಯುವಜನರ ಸಲುವಾಗಿ ಅನೇಕ ಸಂಘ ಸಂಸ್ಥೆಗಳಲ್ಲಿ ಸ್ತ್ರೀಯವಾಗಿ ತೊಡಗಿಸಿಕೊಂಡಿರುವ ರೂಪ ಹಾಸನರವರು ೨೨.೦೭.೧೯೯೯ರಲ್ಲಿ ಮೈಸೂರಿನಲ್ಲಿ ಜನಿಸಿದರು. ಸಮಾಜ ಸೇವಕಿಯಾದ ಇವರು ಹಿರಿಯರು ಮತ್ತು ಕರಿಯರಲ್ಲಿ ಸಾಮಾಜಿಕ ಪ್ರಜ್ಞೆ ಸಾಹಿತ್ಯಕ, ಅಭಿರುಚಿ ಹಾಗೂ ಕನ್ನಡ ಕುರಿತು ಆಸಕ್ತಿ ಮೂಡಿಸಲು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ‘ಒಂದಿಷ್ಟು ಹಸಿಮಣಿ’, ‘ಬಾಗಿಲಾಚಿಯ ಮೌನ’, ‘ಗಳಿಗಬಟ್ಟಲ ತಿರುವುಗಳಲ್ಲಿ’, ‘ಕಡಲಿಗೆಮೈಂದು ಬಾಗಿಲು’ ‘ತನ್ನಷ್ಟಕ್ಕೆ’ ‘ಮಹಿಳೆಗೆ ಹಕ್ಕುಗಳೇನೋ ಇವೆ. ಆದರೆ.....?’, ‘ಮಹಿಳೆ ಮತ್ತು ಆಧುನಿಕತೆಯ ಸಾಲುಗಳು’ ‘ಮಂಟಪ ಮಾಲೆ’ ‘ಲಹರಿ’ ‘ಹೇಮೆಯೋಡಲಲ್ಲಿ’ ಮುಂತಾದವು ಇವರ ಪ್ರಮುಖ ಕೃತಿಗಳು.



ಪದಗಳ ಅರ್ಥ

ಕಮಟು-ತುಪ್ಪ ಎಣ್ಣೆ ಮುಂತಾದ ಜಿಡ್ಡಿನವು
ಸೀದಾಗ ಉಂಟಾಗುವ ಕೆಟ್ಟ ವಾಸನೆ;
ಕರಟು-ಸೀಕಲಾಗು, ಕರಿಕಾಗು;
ಕ್ಷೇಣಿಸು-ಕುಗ್ಗು, ಕಡಿಮೆಯಾಗು;
ಫಮಲು-ಕಂಪಾದ, ಸುವಾಸನೆಯಿಂದ ಕೂಡಿದ;
ಚಿತ್ತ-ಮನಸ್ಸು;
ಜಡಿ-ಸುರಿ;
ತನ್ನಯತೆ-ಸಂಪೂರ್ಣವಾಗಿ ಮಗ್ಗಾಗುವುದು;

ತಪ-ತಪಸ್ಸು;
ತಾಪ-ಬಿಸಿ, ಉಷ್ಣತೆ;
ಪಕ್ಷ-ಹದವಾದ, ಜೆನ್ನಾಗಿ ಬೆಂದಿರುವ;
ಪಿತ್ತ-ಸಿಟ್ಟು, ಕೋಪ, ಮರುಳುತನ;
ಹದ-ಸರಿಯಾದ ಸ್ಥಿತಿ;
ಹಸುಕು-ಹಸಿಯಾಗಿರುವುದು, ಅರೆಬೆರೆ
ಬೆಂದಿರುವುದು, ಕೆಟ್ಟವಾಸನೆ.

ಅಭ್ಯಾಸ

ಅ) ಕೆಳಗಿನ ಪ್ರಶ್ನೆಗಳಿಗೆ ಸೂಕ್ತ ಉತ್ತರ ಬರೆಯಿರಿ.

೧. ಕವಯಿತ್ರಿಗೆ ಅಮೃತ ಉಪದೇಶ ಯಾವಾಗ ನೆನಪಿಗೆ ಬರುತ್ತಿತ್ತು?
೨. ಬೆಣ್ಣೆ ಕಾಯಿಸಲು ಬೆಣ್ಣೆ ಮುದ್ದೆಯ ಮೂರರಷ್ಟು ದೊಡ್ಡ ಪಾತ್ರೆಯನ್ನು ಇಡಬೇಕು ಏಕೆ?
೩. ಬೆಣ್ಣೆ ಕಾಯುವ ಹದ ಹೆಚ್ಚು ಕಡಿಮೆಯಾದರೆ ಏನಾಗುತ್ತದೆ?
೪. ಹದವಾದ ತುಪ್ಪದ ಫಮಲು ಎಲ್ಲೆಡೆ ಯಾವಾಗ ಹರಡುತ್ತದೆ?
೫. ಕವಯಿತ್ರಿಯ ತುಪ್ಪ ಕಾಯಿಸುವಾಗ ಉಚ್ಚಿಸಿದ್ದೇ ಹೆಚ್ಚು ಏಕೆ?
೬. ಕಾಸಿದ ತುಪ್ಪ ಯಾವಾಗ ನಾಲ್ಕೇ ದಿನಕ್ಕೆ ಕೆಟ್ಟ ನಾತವಾಗುತ್ತದೆ?
೭. ತುಪ್ಪ ಕಾಯುವಾಗ ಆಗುವ ಶಬ್ದವನ್ನು ಕವಯಿತ್ರಿ ಯಾವುದಕ್ಕೆ ಹೋಲಿಸಿದ್ದಾರೆ?
೮. ‘ಅಮೃನಾಗುವುದೆಂದರೆ’ ಕವನದಲ್ಲಿ ಹೇಳಿರುವಂತೆ ಅಮೃನಾಗುವುದು ಹೇಗೆ?
೯. ನಿಮ್ಮ ಅಮೃನಿಂದ ನೀವು ಕಲಿತ ಕೆಲಸವನ್ನು ಕುರಿತು ಬರೆಯಿರಿ.

ನಡೆವುದೊಂದೇ ಭಾವಿ, ಸುಡೆವುದೊಂದೇ ನೀರು
ಸುಧುವಗ್ನಿಯೊಂದೇ ಇರಲು ಸುಲಗೋತ್ತ ನಡುವೆ ಎತ್ತಣಾದು ಸರ್ವಜ್ಞ

ಃ. ಯಾತಕ್ಕೆ ಮಳೆ ಹೋದವೋ

ಪ್ರವೇಶ : ಜೀವಿಗಳ ಅಳಿವು ಉಳಿವಿಗೆ ಅತಿ ಮುಖ್ಯವಾದುದು ಜೀವಧಾತುವಾದ ನೀರು. ಮನುಷ್ಯರು ಮಾತ್ರವಲ್ಲದೆ, ಪ್ರಾಣಿ ಹಾಗೂ ಸಸ್ಯಗಳು ಸಹ ನೀರನ್ನೇ ಅವಲಂಬಿಸಿವೆ. ನೀರಿಗೆ ಮೂಲಾಧಾರ ಮಳೆ. ಮಳೆ ಬಾರದೆ ಹೋದ ಸ್ಥಿತಿಯಲ್ಲಿ ಜನರು ಅನುಭವಿಸುವ ಕಷ್ಟವನ್ನು ಜನಪಡರು ದೈನಂದಿನ ಶಿವನಲ್ಲಿ ನಿರ್ವೇದಿಸಿಕೊಂಡಿದ್ದಾರೆ.

ಯಾತಕ್ಕೆ ಮಳೆ ಹೋದವೋ ಶಿವಶಿವ
 ಲೋಕ ತಲ್ಲಣಿಸುತ್ತಾವೋ
 ಬೇಕಿಲ್ಲದಿದ್ದರೆ ಬೆಂಕಿಯ ಮಳೆಸುರಿದು
 ಉರಿಸಿ ಕೊಲ್ಲಲು ಬಾರದೆ || ಯಾತಕ್ಕೆ || ॥೭॥

ಹೊಟ್ಟಿಗೆ ಅನ್ನ ಇಲ್ಲದಲ್ಲಿ
 ನಡೆದರೆ ಜೋಲಿ ಹೊಡೆಯುತ್ತಲ್ಲ
 ಪಟ್ಟದಾನೆಯಂಥ ಶ್ರೀಯರು ಸೋರಗಿ
 ಸೀರೆ ನಿಲ್ಮೀದಿಲ್ಲ ಸೋಂಟಾದಲ್ಲಿ || ॥೮॥

ಹಸುಗೂಸು ಹಸಿವೀಗೆ ತಾಳದಲೆ
 ಅಳುತಾವೆ ರೊಟ್ಟಿ ಕೇಳುತಲೆ
 ಹಡೆದ ಬಾಣಂತಿಗೆ ಅನ್ನಾವು ಇಲ್ಲದಲೆ
 ಏರುತಾವೆ ಮೊಳಕ್ಕೆಗೆ ಬಳೆ || ॥೯॥

ಒಕ್ಕಲು ಮಕ್ಕಳಂತೆ ಅವರಿನ್ನು
 ಮಕ್ಕಳನು ಮಾರುಂಡರು
 ಮಕ್ಕಳನು ಮಾರುಂಡು ದುಃಖವನು ಮಾಡುತಾರೆ
 ಮಕ್ಕಣ್ಣ ಮಳೆ ಕರುಣಿಸೋ || ॥೧೦॥

- ಜನಪಡ

ಅಭ್ಯಾಸ

ಅ) ಕೆಳಗಿನ ಪ್ರಶ್ನೆಗಳಿಗೆ ಸೂಕ್ತ ಉತ್ತರ ಬರೆಯಿರಿ.

೧. ಲೋಕವು ತಲ್ಲಣಿಸುತ್ತಿದೆ ಏಕೆ?
೨. ಬೆಂಕಿಯ ಮಳೆ ಸುರಿಸಬಾರದೆ ಎಂದು ಜನಪದರು ಏಕೆ ಪರಮಾತ್ಮನಿಗೆ ಕೇಳುತ್ತಿದ್ದಾರೆ?
೩. ಮಳೆಯಿಲ್ಲದೆ ಸ್ತೀಯರು ಹೇಗೆ ಸೊರಗಿದ್ದಾರೆ?
೪. ಹಸುಗೂಸು ಮತ್ತು ಬಾಣಂತಿಯರ ಸ್ಥಿತಿಯನ್ನು ಜನಪದರು ಹೇಗೆ ವರ್ಣಿಸಿದ್ದಾರೆ?
೫. ಒಕ್ಕಲು ಮಕ್ಕಳ ದುಃಖಕ್ಕೆ ಕಾರಣವೇನು?
೬. ಮಳೆಯ ಪ್ರಮುಖೀತೆಯನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.

©KTBS
Not to be republished